

brown book

**THE BOOK WAS
DRENCHED**

**TEXT LITE
WITHIN THE
BOOK ONLY**

OSMANIA UNIVERSITY

LIBRARY

Call No... K. 8. 3. 1 S. H 8 S

Name of Book... స్వ. వి. చరిత్ర

Name of Author... బి. వ. రా. అనుభవ కృష్ణ

UNIVERSAL LIBRARY

OU_198019

UNIVERSAL LIBRARY

ಸಂಧಿಕಾಲ

[ಸಣ್ಣ ಕಥೆಗಳ ಸಂಗ್ರಹ]

ಈಳುಳುಂದ ಶಿವರಾಯ

ಪ್ರಕಾಶಕರು:

ಜನತಾ ಸಾಹಿತ್ಯ

ಪ್ರಕಾಶಕರು:
ಕುಳುಕುಂದ ಶಿವರಾಯ
ಜನತಾ ಸಾಹಿತ್ಯ
ಮಠಾಕಾಂಗಡಿ
ಹುಬ್ಬಳ್ಳಿ

ಈ ಮಾದ್ರೂದ ಪೂರಾಟದ ಒಡತನ:
ಸಿಟಿ ಖುಲ್ ಸ್ಕೂಲ್
ದುರ್ಗದಬೈಲು
ಹುಬ್ಬಳ್ಳಿ

Checked 1969

ಪೂದ್ರಕರು
ಡಿ. ಪಿ. ಜಳ್ಳನಗೌಡರ
ವಾಗ್ಗಿಲಾಸ ಪಾವರ ಪ್ರೆಸ್
ದುರ್ಗದಬೈಲು
ಹುಬ್ಬಳ್ಳಿ

‘ ಸಂಧಿಕಾಲ ’ ದ ಸಮೀಕ್ಷೆಗೆ

ಅರು ಕಥೆಗಳು

೧	ಸಂಧಿಕಾಲ.....೯
೨	ನೀಮಾ ! ನೀಮಾ ! ೨೧
೩	ಅಂಧಕಾರದಲ್ಲಿ ೪೩
೪	ಮುಗಿಯದ ಯುದ್ಧ ೫೫
೫	ಬೀನೀ ಸತ್ಯ ಕಥೆ ೬೬
೬	ಬೆಳಕು ಹರಿಯಿತು ೭೧

ಸರಿಚಯ

“ ಸಂಧಿಕಾಲ ” ಅರು ಸಣ್ಣ ಕಥೆಗಳ ಸಂಗ್ರಹ. ಜಗತ್ತನ್ನೇ ನುಂಗಲೆಂದು, ಮಾನವತೆಯನ್ನೇ ಮುಗಿಸಲೆಂದು, ಬಾಯ್ಕರೆದು ಬಂದ ಮಹಾಯುದ್ಧದ ಕಾಲದಲ್ಲಿ ಆಗಾಗ್ಗೆ ಬರೆದ ಕತೆಗಳಿವು. ಇವುಗಳೆಲ್ಲ ಯುದ್ಧದ- ಉತ್ಕ್ರಾಂತಿಯ ಹಿನ್ನೆಲೆಯಿದೆ. ರಾಜಕೀಯ ವಿಷಯವೇ ಪ್ರಧಾನವೆಂದು ಕಂಡರೂ ಜೀವನದ ವಿವಿಧ ತಂತಿಗಳನ್ನು ಮೊಟದ್ದೇನೆ, ವಿಧವಿಧದ ಸ್ವರದ ತೆರೆ ಎಬ್ಬಿಸಿದ್ದೇನೆ.

ನನ್ನ ಎಷ್ಟೋ ಗೆಳೆಯರು ಈ ಮೊದಲೇ ವಿವಿಧ ಸತ್ರಿಕಗಳಲ್ಲಿ ಈ ಕತೆಗಳನ್ನೋದಿದ್ದಾರೆ; ಮೆಚ್ಚಿದ್ದಾರೆ, ಟೀಕಿಸಿದ್ದಾರೆ.

“ ಅಷ್ಟೇ ಅಲ್ಲ, ಅಯ್ಯನೈ ” ಎಂಬ ಕಥಾ ಸಂಗ್ರಹದಲ್ಲೂ ಇಲ್ಲಿರುವ ಕತೆಗಳಲ್ಲಿ ಐದು ಅಚ್ಚಾಗಿದೆ.

ಹಾಗಾದರೆ, ಹೊಸ ಹೆಸರಲ್ಲಿ ಯಾಕೆ ಈ ಪುನರ್ಮುದ್ರಣ ? ಎಂದು ಯಾರಾದರೂ ಕೇಳುವುದು ಸ್ವಾಭಾವಿಕ.

“ ಅಯ್ಯನೈ ” ಎನ್ನುವುದು ಕಥಾ ಸಂಗ್ರಹವೆಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಆಜಾದ್ ಹಿಂದ್ ಘೋಷನ ಬಗೆಗೆ ಇದೂ ಒಂದು ಸರಿಚಯಾತ್ಮಕ ಪುಸ್ತಕ ಎಂದು ಎಷ್ಟೋ ಜನ ಘಾವಿಸಿಹತ್ತಾರೆ. “ ಅಯ್ಯನೈ ” ಎಂದರೆ ಅರ್ಥವಾಗುವದೇ ಇಲ್ಲ— ” ಎಂದು ಹೇಳಿದವರಿಷ್ಟಾರೆ.

ಬೆಂಗಳೂರಿನಲ್ಲಿ “ ಅಯ್ಯನೈ ” ಅಚ್ಚಾಗುತ್ತಿದ್ದಾಗ, ಮೋಡಿ ಪ್ರೆಸ್ಸಿನಲ್ಲಿ ಅವನ್ನು ನೋಡಿದ ಶ್ರೀಮಾನ್ ಗೋರೂರರು “ ಬೇಡಿ—ಅರ್ಥವಾಗದ ಹೆಸರು ಬೇಡಿ ” ಎಂದು ಸಲಿಗೆಯ ಸಲಹೆ ಕೊಟ್ಟರು. ಹೆಸರನ್ನು ಗೊತ್ತು ಮಾಡುವಹರೊಳಗೆ ಋಕ್ತುಣ ಮುಗಿಹಿತ್ತು.

ರಾಜಕೀಯಕ್ಕೂ ಸಾಹಿತ್ಯಕ್ಕೂ ಏನು ಸಂಬಂಧವಿದೆ ? ಎಷ್ಟಿರಬೇಕು? ಎನ್ನುವುದು ದೊಡ್ಡ ಪ್ರಶ್ನೆ. “ ಅಯ್ಯನೈ ” ಯ ಮೊದಲನೂತಿನಲ್ಲಿ— “ ರಾಜಕೀಯ ದೃಷ್ಟಿ ಇರುವ ಒಂದಕ್ಕೊಂದು ಸಂಬಂಧವಿರುವ ಅರು ಕತಿ ಗಳನ್ನಷ್ಟೆ ಇಲ್ಲಿ ಜೋಡಿಸಲಾಗಿದೆ. ಇದನ್ನು ಯುಧ್ಧ ಸಾಹಿತ್ಯವೆಂದರೂ ಸರಿಯೆ. ಎಲ್ಲಾ ಪ್ರಚಾರಾತ್ಮಕ ಕಥೆಗಳು—ಎಂದು ಯಾರಾದರೂ ಹೇಳ ಬಹುದು. ಒಂದೊಂದರಲ್ಲೂ ಉದ್ದೇಶವಿದೆ—ಪ್ರಚಾರವಿದೆ. ಅದು ಸತ್ಯ ವೆಂದು ನಾನು ಗಾಢವಾಗಿ ನಂಬುವದರಿಂದಲೇ ಹೇಳುತ್ತ ಬರುತ್ತಿದ್ದೇನೆ ವಿಶಾಲ ದೃಷ್ಟಿಯಿಂದ ನೋಡಿದಾಗ ಲೋಕದಲ್ಲಿ ಸ್ವತಿಯೊಂದು ಕೃತಿ— ಕಲೆಯೂ ಒಂದಲ್ಲ ಒಂದು ರೀತಿ ಪ್ರಚಾರಾತ್ಮಕವಾದುದೇ ಎಂದು ಒಪ್ಪಿ ಕೊಳ್ಳಬೇಕಾಗುತ್ತದೆ. ಒಂದಷ್ಟು ಚರ್ಚೆ-ವಾದಗಳಿಗೆ, ಪರಸ್ಪರ ತಿಳಿವಳಿ ಕೆಗೆ ಈ ಸಂಗ್ರಹ ಕಾರಣವಾಗಲಿ ಎಂಬುದೇ ನನ್ನ ಹಾರೈಕೆ—” ಎಂದು ಬರೆದೆ.

ಆದರೆ ಆ ಹಾರೈಕೆ, ಅರ್ಥವಾಗದ ಹೆಸರಿನ ತೊಡಕಿನಿಂದಾಗಿ ಸಫಲ ವಾಗಲಿಲ್ಲ.

ಈ ಎಲ್ಲ ದೃಷ್ಟಿಯಿಂದ : “ ಸಂಧಿಕಾಲ ” ದ ಮುದ್ರಣಕ್ಕೆ ಸಾಕಷ್ಟು ಬೆಂಬಲ ಸಿಗುತ್ತದೆ.

“ ಸಂಧಿಕಾಲ ” ಕಥೆ ವಿಭಿನ್ನ ರಾಜಕೀಯ ಮನೋವೃತ್ತಿಗಳೊಳಗಿನ ಶಾಕಲಾಟವನ್ನು ಚಿತ್ರಿಸುತ್ತದೆ.

“ ನೀಮಾ ! ನೀಮಾ ! ” ಅಸ್ತಮಿನ ಜನಜೀವನದ ಕಾಲ್ಪನಿಕ ಕಥೆ ಸಂಭವನೀಯವಾದುದು ಎಂದು ಧಾರಾಳವಾಗಿ ಹೇಳಬಲ್ಲೆ.

“ ಅಂಥಕಾರದಲ್ಲಿ ” ಜಪಾನರು ಅಕ್ರಮಿಸಿದ ಬರ್ಮದ ಒಂದು ಚಿತ್ರ. ಹಿಂದೆ ಒಂದು ಕಥಾ ಸ್ಪರ್ಧೆಯಲ್ಲಿ ನನ್ನ ಹಿರಿಯ ಸೋದರಿ ತ್ರೀಮತಿ “ ಪಾಣಿ ” ಯವರ ಕಥೆಗೂ ನನ್ನದಕ್ಕೂ ಹತ್ತುಮಾನವೆಂದು ತೀರ್ಮಾನ

ಬಂದಿತ್ತು. ನನ್ನ ಕಥೆಯನ್ನು ಈಗ ಓದುತ್ತ “ ನಾಟಕೀಯವಾಗಿದೆ ” ಎನ್ನು ಸಿದರೂ. ಸರಪಳಿಯಲ್ಲಿ ಅದೊಂದು ಅವಶ್ಯ ಇರಬೇಕಾದ ಕೊಂಡಿ.

“ ಮುಗಿಯದ ಯುದ್ಧ ” ವೇ ಹಿಂದಿನ ಅಯ್ಯನೈ. ಅಜಾದ್ ಓಂದ್ ಘೌಜಿನವರ ಸಾಹಸ ಮುಗಿಲ್ಲ. ನಮ್ಮ ಸ್ವಾತಂತ್ರ್ಯ ಬಂದಿಲ್ಲ. ಅವರು ನಡೆಸಿದ ಯುದ್ಧ ಮುಗಿಯದ ಯುದ್ಧ.

“ ಚೀನೀ ಸತ್ಯ ಕಥೆ ” ಯನ್ನು ಚೀನಾದ ಪ್ರಚಾರ ಖಾತೆಯ ಉಪ ಮಂತ್ರಿಯಾಗಿದ್ದ ಡಾ|| ಹಾಲ್ಡಿಂಗ್‌ಟನ್ ಟಾಂಗ್‌ರವರು ಕಲಕತ್ತೆಯಲ್ಲಿ ಒಮ್ಮೆ ಸತ್ರಿಕೋಡ್ಯೋಗಿಗಳಿಗೆ ವಿವರಿಸಿದ ಸ್ವಾರಸ್ಯ ಘಟನೆಯ ಆಧಾರದ ಮೇಲೆ ಬರೆದಿದ್ದೇನೆ.

“ ಲೀಕು ಹರಿಯಿತು ” ಸೋವಿಯೆಟ್ ರಷ್ಯದ ಒಂದು ಮಹಮ್ಮದೀಯ ಉಪಜನಾಂಗದ ಕತೆ. ಅದರಲ್ಲಿರುವ ಹುಡುಗಿ ಖೋಸಿಯತ್ ಜೀವಂತ ವ್ಯಕ್ತಿ. ಈಗಲೂ ಆಕೆ ಮಧ್ಯ ಆಸ್ಯದಲ್ಲಿದ್ದಾರೆ. ಆ ಜನಾಂಗದ ಸಾಹಸ ಸಾಧನದ ಕತೆಯನ್ನು ಶ್ರೀಮತಿ ಜೋಶುವಾ ಕುನಿಜ್ ಎಂಬವರು “ Dawn Over Samarkand ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಅದರಿಂದೊಂದು ನಿಜ ವಿವರವನ್ನೆತ್ತಿ ಈ ಕತೆಯನ್ನು ಹೆಣೆಯಲಾಗಿದೆ.

ಕನ್ನಡ ಸಾಹಿತ್ಯದಲ್ಲಿ ಅಗುತ್ತಿರುವ ವಿಪುಲ ಸೃಷ್ಟಿಯಲ್ಲಿ ನವೀನ ದೃಷ್ಟಿಯ ಈ ಕತೆಗಳನ್ನೂ ಮುಂದಿರಿಸಿದ್ದೇನೆ. ಜನರಿಗೆ ಅವುಗಳಿಂದೇನಾದರೂ ಉಪಯೋಗವಾದರೆ ಸಾಕು.

ಒಬ್ಬ ವಿಮರ್ಶಕರು ನನ್ನ ಬಗ್ಗೆ ಬರೆಯುತ್ತಾ “ ಸಾಹಿತ್ಯಕ್ಕೆ ನಷ್ಟ, ಪಾರ್ಟಿಗೆ ಲಾಭ ” ಎಂದಿದ್ದಾರೆ. ಧೈಯವಾದಿ ಎನ್ನುತ್ತ ಭ್ರಮರ ಜೀವನ ನಡೆಸಬಹುದಾಗಿದ್ದ ಒಬ್ಬ ಯುವ ಲೇಖಕ, ಸಂಘಟನೆಯ ಕಟ್ಟು ನಿಟ್ಟಿನಲ್ಲಿ ನಿರ್ದಿಷ್ಟ ಗುರಿಯತ್ತ ಶಾಸ್ತ್ರೀಯ ತಳಹದಿಯ ಮೇಲೆ ಮುಂದೆ ಸಾಗುತ್ತಿರುವುದರಿಂದ ಯಾರಿಗೆ ಲಾಭ ? ಈ ಪ್ರಗತಿಶೀಲ ಯುಗದಲ್ಲಿ ನನ್ನಂಥ

ಸಮತಾವಾದಿ ಲೇಖಕನಿಂದ “ ಸಾಹಿತ್ಯಕ್ಕೆ ನಷ್ಟ ” ಎದೆ ಎನ್ನುವುದು
ಅಸಮಂಜಸ “ ಎಕ್ಸ್ ಪಾರ್ಟ್ ” ತೀರ್ಮಾನವಾದೀತು.

ರಾಜಕೀಯವಷ್ಟೇ ಅಲ್ಲ; ಜೀವನದ ಇತರ ಮುಖಗಳನ್ನು ಚಿತ್ರಿಸಿ
ಬರೆದ ಕತೆಗಳು ಹಲವಿವೆ. ಅವುಗಳೆಂದೊಂದು ಪ್ರಾತಿನಿಧಿಕ ಸಂಗ್ರಹವಾದ
“ ರಕ್ತ ಸರೋವರ ” ಇದರ ಜತೆಯಲ್ಲೇ ಅಚ್ಚಾಗಿದೆ. ಜನ ಅದನ್ನು
ಜತೆಯಲ್ಲೇ ಓದುವರೆಂದು ನಂಬಿದ್ದೇನೆ.

೨೦—೧—೪೭

ಕುಳುಕುಂದ ಶಿವರಾಯ



ಸಂಧಿಕಾಲ

ಲಿವನು ಹೊರಟು ಹೋದ. ಮತ್ತೆ ಎರಡು ತಿಂಗಳ ಕಾಲ ಬರಲಾರ.

ಬರುವುದು ಕೂಡ ತನಗಾಗಿಯೆ ? ತನಗೋಸ್ಕರ ಮಾತ್ರವಾಗಿಯೆ ? ಎಷ್ಟಕ್ಕೂ ಅಲ್ಲ. ಏನಾದರೂ ಕೆಲಸವಿದ್ದರೆ, ತನ್ನಿಂದ ಉಪಯೋಗವಾಗುವಂತಿದ್ದರೆ, ಹಣ ಬೇಕಾಗಿದ್ದರೆ, ಸದ್ದಿಲ್ಲದೆ ಬಂದು "ಅನೂ!" ಎನ್ನುವ. ಎಲ್ಲರನ್ನೂ ಮರೆಸುವ, ಮರುಳುಗೊಳಿಸುವ, ಸ್ವಪ್ನಾ ವಸ್ಥೆಗೆ ಒಯ್ಯುವ ಸ್ವಭಾವ ಎರಡಕ್ಕಾರ!

ಮನೆಯ. ತಲೆದಿಂಬು ಅನುಪಮಳ ಬಿಸಿಯುಸಿರಿನಿಂದ. ಕಾದ ಕಣ್ಣಿನಿಂದ, ಮಲಿನವಾಯಿತು,

ನಿಖಿಲ ಈ ದಿನ ಐದು ನಿಮಿಷವೂ ನಿಲ್ಲಲಿಲ್ಲವಲ್ಲ! ಮೆಲ್ಲನೆ ಬಂದು, ಬಾಗಿಲಿನಾಚೆ ನಿಂತು, 'ಅನೂ!' ಎಂದು ಇಳಿದನಿಯಲ್ಲಿ ಕರೆ ದುದು. 'ದೀಪ ಹಚ್ಚಬೇಡ!' ಎಂದ ಎಚ್ಚರಿಕೆ ಕೊಟ್ಟುದು; ಒಳಗೆ ಬಂದು ಹಸ್ತಪತ್ರಿಕೆಗಳ ಕಟ್ಟನ್ನು ಮಂಚದ ಕೆಳಕ್ಕೆ ನೂಕಿ, ಮೂಲೆಯಲ್ಲಿದ್ದ ತನ್ನೆರಡು ಬಟ್ಟೆಗಳನ್ನು ಎತ್ತಿಕೊಂಡು, 'ಈಗ ಹೋಗಲೇ ಬೇಕು ಮುದ್ದಾ' ಎಂದು, ತಲೆಕೂದಲನ್ನು ನೇವರಿಸಿ, ಹಣೆಯನ್ನು ಚುಂಬಿಸಿ, ತಿರುಗಿ ಸದ್ದಿಲ್ಲದೆ ಹೊರಟುಹೋದುದು !

"ಆಯ್ಯೋ ಇದು ಕನಸು—, ಕನಸು! ನರಕ-ನರಕ!" ಎಂದು ಗೊಣಗುತ್ತಿದ್ದಳು ಅನು.

ಎಂತಹ ವಾರ್ಟ್ ಇದು-ಗಂಡ ಹೆಂಡಿರೂ ಜೊತೆಯಾಗಿ ಬಾಳದಂತೆ ಮಾಡುವುದು ?

... ಇಂಗ್ಲೆಂಡಿನಿಂದ ನಿಖಿಲ ಮರಳಿದುದು ಯುದ್ಧ ಆರಂಭವಾದಾಗ, ವಿದ್ಯಾರ್ಥ್ಯಾಸವನ್ನು ಅರ್ಥದಲ್ಲೇ ನಿಲ್ಲಿಸಿ. ಹಿರಿಯ ಬಾಬುಗಳು ತಡಮಾಡುವೆ ಮುಗಿಸಿ ಮದುವೆಯ ವ್ಯವಸ್ಥೆ ಮಾಡಿದರು. ನಿಖಿಲನನ್ನು ಅನುಪಮ ಹಿಂದೆಯೇ ಕಂಡಿದ್ದಳು. ಅವನು ಇಂಗ್ಲೆಂಡಿಗೆ ಹೋದುದಕ್ಕೆ ಮುಂಚೆವಾಗಿಯೊಮ್ಮೆ; ಅನಂತರ ರಜೆಯಲ್ಲಿ ಸ್ವದೇಶಕ್ಕೆ ಬಂದಿದ್ದಾಗಿಯೊಮ್ಮೆ. ಕಂಡು ಮೆಚ್ಚಿದ್ದಳು. ಈ ಸ್ವಪ್ನಜೀವಿ, ಛಾನ್ಸೆಲ್, ಧೈಯವಾದಿ ತನ್ನ ಪತಿಯಾದರೆ ಹೇಗೆ ಎಂದು ಯೋಚಿಸಿದ್ದಳು. ಹಾಗೆ ಆದರೆ, ಅಗಬಹುದಾಗಿದ್ದ ವಿವಾಹಿತ ಜೀವನವನ್ನು ಕಲ್ಪಿಸಿದ್ದಳು. ಅದೇ ಕನಸು ನೆನಸಾಗುವ ಯೋಗ! ಹುಚ್ಚು ಹುಡುಗಿ ಅನುಪಮ ನಿಖಿಲನಿಗೆ ಪತ್ರ ಬರೆದಳು; ಕಾಣಬಯಸಿದಳು.

“ಮದುವೆಯೇ? ಊಹಾಂ” ಎಂದಿದ್ದನಂತೆ ನಿಖಿಲ. ಆದರೆ ಅನುಪತ್ರ ಬರೆದಾಗ ಅವಳ ಊರಿಗೆ—ಶಹರಕ್ಕೆ, ಹೋಗದಿರಲಿಲ್ಲ. ಅನು ಬೆಳೆದಿದ್ದಳು; ಹಿಂದೆ ತಾನು ಕಂಡಿದ್ದ ಚಂಚಲ ಪತಂಗವಲ್ಲ.

“ಸರಿ, ಸಂಕಷ್ಟ ಅನುಭವಿಸುವ ವಿಚಾರ ಹೇಗೆ? ನನ್ನಿಂದಾಗಿ ನಿನ್ನಿಗೆ ಸುಖ ದೊರೆತೀತೆಂದು ಹೇಳಲಾರೆ” ಎಂದ ನಿಖಿಲ.

“ಧೂಲೋಕದ ಒಂದು ಧ್ರುವದಿಂದ ಇನ್ನೊಂದು ಧ್ರುವಕ್ಕೆ ನಿನ್ನ ಜತೆಯಲ್ಲಿ ಹೋಗಿ ಮರಳುವೆ; ಗಗನಕ್ಕೆ ಏರುವೆ; ಪಾತಾಳಕ್ಕೆ ಇಳಿಯುವೆ” ಎಂದಳು ಅನುಪಮ, ಕವಯಿತ್ರಿಯಾಗಿ....

ನಿಖಿಲನಿಗೆ ನಗು ಏಂತು; ಮೆಚ್ಚುಗೆಯ, ಆದರದ ನಗು. “ನನ್ನನ್ನು ಕಾಮ್ರೇಡ್ ಎನ್ನು” ಎಂದನವ.

ಮೋ ಎಂದು ಗಟ್ಟಿಯಾಗಿ ಅನುಪಮ ನಕ್ಕುಬಿಟ್ಟಳು

ಪತ್ನಿಯನ್ನು ಹಿಂದೆಯೇ ಕಳಕೊಂಡಿದ್ದ, ಮಗಲೊಬ್ಬಳೇ ಊರುಗೋಲಾಗಿದ್ದ, ಅವಳ ತಂದೆ “ಮಕ್ಕಳು ಇದೇನು ಮಾಡುತ್ತಿದ್ದಾರೆ” ಎಂದು ಗಾಬರಿಯಾದರು.

..... ಆದರೆ ಈಗ ?

ಗಗನಕ್ಕೆ ವರುವುದಲ್ಲ; ಪಾತಾಳಕ್ಕೆ ಇಳಿಯುವುದಲ್ಲ. ಸಹಿಸಲಿಕ್ಕಾಗದ ಅನ್ಯಾಯವಾದ ಅಗಲುವಿಕೆ. ನಿಖಿಲ ಅಜ್ಞಾತವಾಸವನ್ನು ಆಸಂಧಿಸಿ ಬಿಟ್ಟ; ಯುದ್ಧ ವಿರುದ್ಧ ಕಾರ್ಯಗಳಲ್ಲಿ ಅವನು ನಿನುಗ್ನ-ಪಾರ್ಟಿಯ ಅನುಜ್ಞೆಯಂತೆ. ಮದುವೆಯಾಗಿ ಆರು ತಿಂಗಳೂ ಕಳೆದಿರಲಿಲ್ಲ. ಅಸ್ವರಲ್ಲೇ...

ಆರು ತಿಂಗಳಾದರೂ.....ಇಲ್ಲ; ಜತೆಯಾಗಿರಲಿಲ್ಲ. ಎರಡೇ ರಾತ್ರಿಗಳನ್ನು ಅವರು ಒಟ್ಟಿಗೆ ಕಳೆದಿದ್ದರು. ಮತ್ತೆ ಅನುಪಮ ತಂದೆಯ ಮನೆಗೆ, ನಿಖಿಲ ಕಲ್ಕತ್ತೆಗೆ, ಹೊರಟು ಹೋದರು.

....ಯುದ್ಧದ ಕಾವು. ಪೇಟಿಯ ಜೀವನ ಕಷ್ಟವೆನಿಸಿತು. ತಂದೆ ಕಾಲವಾದರು; ಅನುಪಮ ಮಾವನ ಮನೆಗೆ, ಹಳ್ಳಿಗೆ, ಬಂದಳು. ಅನಂತರನೇ ಒಮ್ಮೊಮ್ಮೆ ನಿಖಿಲ ರಾತ್ರಿ, ಆಕಸ್ಮಿಕವಾಗಿ, ಕ್ಷಣಕಾಲ ದರ್ಶನ ಕೊಡತೊಡಗಿದುದು.

....ನಿಖಿಲನನ್ನು ಬೀಳ್ಕೊಟ್ಟ ಅನುಪಮೆಗೆ ನಿದ್ದೆ ಹತ್ತಲಿಲ್ಲ. ತನ್ನ ಒಂದು ನೂತನನ್ನು ಕೇಳುವಷ್ಟೂ ಬಿಡುವಿಲ್ಲವೆ ಅವನಿಗೆ ? ಅಷ್ಟು ಪ್ರಧಾನವಾದುದೆ ಪಾರ್ಟಿಯ ಕೆಲಸ ?

ಆ ರಾತ್ರಿಯನ್ನು ಆಕೆ ಏಕಾಂಗಿನಿಯಾಗಿ ಕಳೆಯಬೇಕು. ತಾನು ಕೈ ಹಿಡಿದ ನಿಖಿಲನ ಮೇಲೆ ತನಗೆ ಅಧಿಕಾರವಿಲ್ಲ. ಸಹವಾಸವೂ ಕೂಡದು; ಮಾತೂ ಸಲ್ಲದು. ದೀರ್ಘ ನಿಶ್ವಾಸದೊಡನೆ ಆಕೆಯ ಎಡ ಕೈ ಮಂಚದಿಂದ ಕೆಳಕ್ಕೆ ಸರಿದು ಕರಪತ್ರದ ಕಟ್ಟನ್ನು ಮುಟ್ಟಿತು. ಆ ಕಟ್ಟು ! ನಾಳೆ ಅದೂ ಹೋಗುವುದು. ಕ್ಷೇಮ ಸಮಾಚಾರ ಕೇಳಲಿಕ್ಕೆಂದು ಬಂದು ಚಾಂದನ ತಂಗಿ ಅದನ್ನೊಯ್ಯುವಳು. ಚಾಂದನ ಕಾಲೇಜಿನ ಹುಡುಗ. ಅನುಪಮಳಿಗೆ ತನ್ನ ಕಾಲೇಜು ಜೀವನವೂ ಸ್ಮರಣೆಗೆ ಬಂತು. ಒಂದು ವರ್ಷ ಕಲಾನಿಲಯಕ್ಕೆ ಹೋಗಿದ್ದಳಾಕೆ. ಅಲ್ಲಿ ಆಕೆಗೆ ಎಷ್ಟು ಮಿತ್ರರಿರಲಿಲ್ಲ ? ಶರಣ ? ಒಂದು ವೇಳೆ ಅವನನ್ನೇ

ಆಕೆ ಮದುವೆಯಾಗಿದ್ದರೆ? ಮಜೇದ? ಮಸೂಲ್ಮಾನನಾದರೇನಾ
ಯಿತು? ಮಾನವತೆಯ ಮಾತನ್ನಾಡುವ ತನಗೆ ಅವನ ಕೈ ಹಿಡಿಯು
ವಷ್ಟು ಕೆಚ್ಚೂ ಇಲ್ಲವೆಂದೇ?

ಜವ್ವನದ ಹಾಳು ಭಾವನೆಗಳು. ತೊಲಗು ತೊಲಗೆಂದರೂ ತಮಗಿ
ತರುಗಿ ವಯ್ಯಾರವಾಗಿ ಇರುಳನ್ನು ಇಂದು ಬರುವ ಯೋಚನೆಗಳು.

“ಅಯ್ಯೋ, ಎಷ್ಟು ಅಸಹ್ಯ ಜೀವನ!”

ಅನುಪಮಳಿಗೆ ಅಳು ಬಂತು.

○ ○ ○ ○ ○ ○ ○

ನಿಖಿಲನ ತಂದೆಯ ಜಮೀನುಗಳಿದ್ದುದು ಅಸ್ಸಾಮಿನ ಕಾಶಾರ್
ಪೇಟೆಯ ಬಳಿಯಲ್ಲಿ; ಮನೆಯೂ ಅಲ್ಲೇ. ಬೇಕಿದ್ದರೆ ಸುಲಭದಲ್ಲೇ
ಆಗರ್ಭ ಶ್ರೀಮಂತಿಕೆಯ ಸೋಗು ಹಾಕಿಕೊಳ್ಳಬಹುದಿತ್ತು. ಆದರೆ
ಅನವಶ್ಯಕವಾಗಿ ಖರ್ಚು ಮಾಡುವುದಕ್ಕೆ ಅವರು ಸಿದ್ಧರಾಗಿಲ್ಲ.
ಮೇಲಣ ಮಧ್ಯಮವರ್ಗದವರಿಗೆ ಸಿಗುವ ಗೌರವ ತಮಗೂ ಸಾಕೆಂದು
ಅವರು ನಿರ್ಧರಿಸಿದರು.

ಕಡು ಜಿವುಣ ಜೀವನ. ಆದರೆ ತಮಗೆ ಸ್ವತಃ ಇಂಗ್ಲಿಷಿನ ವಿದ್ಯಾ
ಭ್ಯಾಸವಿರದಿದ್ದರೂ ಮಕ್ಕಳಿಗೆ ಕೊರತೆ ಮಾಡಿರಲಿಲ್ಲ. ಹಿರಿಯವನು
ಪದವೀಧರನಾಗಿ, ಸೇವಾಸಕ್ತ ರಾಜಭಕ್ತನಾಗಿ, ಸಂಯುಕ್ತ ಪ್ರಾಂತ್ಯ
ದೊಂದು ಸಟ್ಟಣದಲ್ಲಿ ನ್ಯಾಯಾಧಿಕಾರಿಯಾಗಿದ್ದ. ಅಲ್ಲಿ ಜೀವನ.
ಅಸ್ಸಾಮು ಅವನನ್ನು ಕರೆಯುತ್ತಿರಲಿಲ್ಲ. ಕರೆದರೆ ಬರುವುದಿಲ್ಲವೆಂದ್ನು
ಅವನ ತಾಯಿಯಂತೂ ತಾನೇ ಹಿರಿಯ ಮಗನಲ್ಲಿಗೆ ಹೋಗುತ್ತಿದ್ದಳು.
ಅಲ್ಲೇ ಇರುತ್ತಿದ್ದಳು. ಎರಡನೆಯವನು ಧೈರ್ಯವಾವಿ ಗೋಧಿಭಕ್ತ.
ಕೆಲವರ್ಷಗಳ ಅಂತರದಲ್ಲಿ ಹುಟ್ಟಿದ ಹುಡುಗ ನಿಖಿಲ. ಅವನ ತಂದೆ,
ಮೊದಲು ‘ಘೂ’ ಎಂಬ ಉಗುಳಿ ಮತ್ತೆ ಹೇಳುವಂತೆ, ‘ಕನ್ಯಾ
ನಿಷ್ಕಾ-ಅನಿಷ್ಟ’! ಅಂತಹ ಪತ್ನಿ ಬೇರೆ ಹೆರಲಿಲ್ಲ. ದೊಡ್ಡ ಬಡುಗಳಿಗೆ
ವ್ಯಾಜೋಪವಿಡ್ಡದ. ಮಕ್ಕಳ ಮೇಲಲ್ಲ; ಇನ್ನೊಬ್ಬರ ಅಪ್ಪನು ಮೇಲೆ;

ಸೊತ್ತಿನ ಮೇಲೆ. ನಿಡುದಾರಿದ್ರ್ಯದ ಬಾಲ್ಯದಿಂದ ಕಡುಕಾರ್ಪಣ್ಯವೆ ಸೀನಂಕಿಕೆಯ ವೃದ್ಧಾಪ್ಯಕ್ಕೆ ಅವರು ಹೇಗೆ ಬೆಳೆದರೆಂಬುದು ಒಂದು ದೊಡ್ಡ ಕತೆ; ಮಹಾ ಕತೆ. ಅದು ಅವರ ಕೈ ಕೆಳಗಿನ ನೂರಾರು ಕೃಷಿಕರಿಗೆ ಗೊತ್ತಿದೆ; ಮನೆಮತಗಳನ್ನು ಕಳೆದುಕೊಂಡ ಹಲವಾರು ಭಿಕ್ಷಾಂಗಳಿಗೆ ಗೊತ್ತಿದೆ. ಯಾವ ಕಾದಂಬರಿಕಾರನೂ ಉಪಯೋಗಿಸಿ ಕೊಂಡಿಲ್ಲ ಆ ಕಥಾವಸ್ತುವನ್ನು.

ಹಿರಿಯ ಮಗನಿಂದ ಮನೆತನಕ್ಕೆ ಹುಟ್ಟುವಳಿಯಿಲ್ಲ. ಎರಡನೆಯವನು, ಬಸಂತ, ಮನೆತನದ ಕೀರ್ತಿಗೆ ಕಳಂಕ ತರಲಾರ; ವೆಚ್ಚಕ್ಕೆ ಕಾರಣನಾಗಲಾರ- ಅಷ್ಟೆ, ಮೂರನೆಯವನು ಥೂ-ಹಾಳಾಗಿ ಹೋದ; ಮದುವೆ ಮಾಡಿಯೂ ಹಾಳಾಗಿ ಹೋದ! ಆದರೆ ದೇವರು ದೊಡ್ಡವನು- ಭೂಮಿತಾಯಿ ಸುಪ್ರಸನ್ನೆ... ನೋಡಿಕೊಳ್ಳಬೇಕಾಗಿದೆ ಜವೀನಮ್ಮ.

ನಿಖಿಲನ ರಾಜಕಾರಣ ತಂದೆಗೆ ಎಂದೂ ಅರ್ಥವಾದುದಿಲ್ಲ. ಊರಿನ ಮಾರಿಯ ಬೆಂಬಲಕ್ಕೆ ನಿಲ್ಲುವುದೇ? ಕಿಸಾನರನ್ನು ಹತೋಟಿಯಲ್ಲಿಟ್ಟು ಉತ್ತತ್ತಿಯನ್ನು ಹೆಚ್ಚಿಸಲು ತಾವು ಯತ್ತಿ ಸುತ್ತಿರುವಾಗ ತಮ್ಮ ಮಗನೇ ಆ ಪೋಕರಿಗಳ ಪರವಾಗಿ ವಾದಿಸಬೇಕೆ? "ಇಂಗ್ಲಿಷ್ ವಿದ್ಯೆಯ ಫಲ" ಎನ್ನುವರೊಮ್ಮೆ. "ಅದು ಸರಿಯಲ್ಲ-ಹಿರಿಯವನನ್ನು ನೋಡಬಾರದೆ ? ಮನೆಗೆ ಊಣ ಕಳುಹುತ್ತಿಲ್ಲವಾದರೂ ಎಷ್ಟು ಸಂಭಾವಿತನಾಗಿದ್ದಾನೆ- ತಾಯಿಯನ್ನು ಸಾಕುತ್ತಿದ್ದಾನೆ!" ಎಂದೂ ಯೋಚಿಸುವರು. ಮರು ಕ್ಷಣದಲ್ಲಿ, ನಿಖಿಲ ಹಾಗೇಕೆ ಕೆಟ್ಟುಹೋದನೆಂಬುದು ಅವರ ಸಮಸ್ಯೆ. ಹಿಂತೂ ಅವನು ಬಾರ್-ಎಟ್-ಲಾ ಆಗಲಿಲ್ಲ....

ಈ ರೀತಿ ದೀರ್ಘ ಚಿಂತನೆಯ ಬಳಿಕ "ಈಗಿನ ಹುಡುಗರೇ ಹೀಗೆ- ಕೆಟ್ಟವರ ಸಹವಾಸ" ಎಂದು ದೊಡ್ಡ ಬಾಬುಗಳು ನಿಟ್ಟುಸಿರು ಬಿಡುವರು.

ನಿಖಿಲ ಅಜ್ಞಾತವಾಸದಲ್ಲಿರತೊಡಗಿದಾಗ ಅವರು ಬಲು ಕ್ರೌಢರಾದರು. ಅವನು ತಮ್ಮ ಮಗನಲ್ಲವೆಂದರು ಗರ್ಜಿಸಿದರು. ಆದರೆ.

ಈ ದ್ವೇಷ, ಮಕ್ಕಳು ತಮ್ಮಂತೆಯೇ ಆಗಲಿಲ್ಲವಲ್ಲ ಎಂಬ ನಿರಾಶೆ, ಮಾನಸಿಕ ದೌರ್ಬಲ್ಯ-ಎಲ್ಲವೂ ಸೇರಿ ಅನುಪಮೆಯ ಮೇಲೆ ಅವರಿಗೆ ಅಸಿಯಾದ ಹುನುತೆಯನ್ನು ಹುಟ್ಟಿಸಿದುವು.

ಅವಳನ್ನು ಸಂತ್ಯೇಷಲಿಕ್ಕೆಂಬಂತೆ ದೊಡ್ಡ ಬಾಬು ಒಂದು ದಿನ, "ನಿಖಿಲ ಕುದ್ಧ ಹುಚ್ಚು!" ಎಂದರು.

"ನಿವ್ವಿಂದಲೂ ಬಿಡಿಸಲಿಕ್ಕಾಗದ ಹುಚ್ಚು" ಎಂದಳು ಅನ್ಯ ಹೆನು ಕಟುವಾಗಿ. ಮಾವನಿಗೆ ದುಃಖ ಬಂತು. "ಆ ಒಕ್ಕಲಿಗನ ಕೀಟ ಪಾಕಿ ಇವೆ, ತರುತ್ತೇನೆ" ಎಂದು ಹೇಳಿ ಹೊರಟುಹೋದಳು.

ಕೆಸಾನರ ಗಲಭೆ ಹೆಚ್ಚುತ್ತ ಹೋಯಿತು. ಯುದ್ಧವು ಆರಂಭವಾದ ಮೊದಲಿನ ಎರಡು ವರ್ಷಗಳು. ಕೆಸಾನ ಸಂಘದ ಬಿರುಗಾಳಿ ತಮ್ಮ ಒಕ್ಕಲುಗಳ ಬಳಿಗೆ ಬೀಸದಂತೆ ಮಾಡುವುದಕ್ಕೆ 'ಸಾಕೋ ಸಾಕು' ಎನಿಸಿತು ಅವರಿಗೆ. ಈ ಕಾರ್ಯದಲ್ಲಿ ಸರ್ಕಾರದಿಂದ ನೆರವು ಸಿಕ್ಕಿತು. ಬಾಡಿಗೆಯ ಫೋಲೀಸರು ಬಾಬುಗಳ ಮನೆತನದ ರಕ್ಷಕರಾದರು.

ಕಾಂಗ್ರೆಸಿಗ ಬಸಂತ ಬಾಬುವಿನ ತಲೆಯಲ್ಲಿ ತತ್ವಗಳ, ಭಿನ್ನ ಅಭಿಪ್ರಾಯಗಳ, ಹೊಯ್ದಾಟ. ಮಂತ್ರಿ ಮಂಡಲ ಸ್ವೀಕಾರಕ್ಕೆ ಮುಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಎಂ. ಎಲ್. ಎ. ಉನ್ನೇದ್ವಾರನಾಗಿ ನಿಲ್ಲಲು ಅವರು ಬಯಸಿದ್ದರು. ಪಕ್ಷದ ಮುಖಂಡರು ಬೇರೊಬ್ಬರನ್ನು ಆರಿಸಿದರು. ಇವರ ಬಯಕೆ ಈಡೇರಲಿಲ್ಲ. ಸ್ಥಾನಕ್ಕಾಗಿ ಆಗುತ್ತಿದ್ದ ತಿಕ್ಕಾಟವನ್ನು ನೋಡಿ ಬಸಂತ ಬಾಬುವಿಗೆ ಬೇಸರ ಹುಟ್ಟಿತು. ನಿಖಿಲನೂ ಹೇಳುತ್ತಿದ್ದ: "ಕಾಂಗ್ರೆಸು ನಿಜಕ್ಕೂ ಜನತೆಯದಾಗಲಿ" ಎಂದು. ಅದು ಸರಿ ಎನ್ನಿಸುವುದು ಬಸಂತರಿಗೆ ಒನ್ನೊಮ್ಮೆ. ಆದರೆ ಗಾಂಧಿಯನ್ನು ಸ್ಮರಿಸಿ ಅವರು ಎಲ್ಲವನ್ನೂ ಮರೆತುಬಿಡುವರು. ಫೋಲೀಸರ ಸಹಾಯದಿಂದ ತಂದೆ, ಒಕ್ಕಲುಗಳನ್ನು ಮರ್ದಿಸುವುದನ್ನು ಅವರು ಒಪ್ಪುತ್ತಿರಲಿಲ್ಲ. ಕೆಸಾನರ ಕೇಳಿಕೆ ನ್ಯಾಯವಾದುದೆಂಬ ಕಾರಣದಿಂದಲ್ಲ, ಸರ್ಕಾರದ ಸಹಕಾರ ಪಡೆಯುವುದು ಸರಿಯಲ್ಲ ಎಂದು!

ಅಜ್ಞಾತನಿದ್ದಲ್ಲಿಂದಲೇ ತಂದೆಗೆ ಎರಡು ತಪ್ಪು ಬರೆದು ನಿಜಿಲ ಎಚ್ಚರಿಕೆಯ ನೂಕನ್ನಾಡಿದ. "ಅಪ್ಪಾ! ಜನದ್ರೋಹಿಯಾಗದಿರು!" ಜೊಡ್ಡ ಬಾಬುಗಳು ಕೋಪದಿಂದ ಉರಿದು, ಸಿಕ್ಕಿಸಿಕ್ಕಿನವರಿಗಿಲ್ಲ ಆ ಕಾಗಂವನ್ನು ತೋರಿಸಿದರು. ಅಲ್ಲೇ ನೂರು ಗಡಗಲ ಅಂತರದ್ದನ್ನು ಬಸಂಕನ ಮನೆಗೆ ಹೋಗಿ ರಂಪಾಟ ಮಾಡಿದರು. ಇತ್ತ ತಮ್ಮ ಮನೆ ಯಲ್ಲಿ ಅನುಕೂಲತೆ ಎದುರು ಗಡ್ಡಲವೆಬ್ಬಿಸಿದರು.

"ನನೆಯೂಳಗನ್ನು ಕಾಲಿಡಲಿ ನೋಡುತ್ತೇನೆ...ಹಿಡಿದು ಪೋಲೀಸರಿಗೆ ಕೊಡುವೆ... ಕುಲಕುತಾಂ" ಎಂದರು.

ತಡವುಲಾರವೆ ಅನು ಬಿಕ್ಕಿ ಬಿಕ್ಕಿ ಅತ್ತಳು.

ಅದೇ ನಿಜಿಲನನ್ನು ಹಿಡಿಸುವ ಕೆಲಸಕ್ಕೆನೂ ಅವನ ತಂದೆ ಹೋಗಲಿಲ್ಲ. ಅವನು ಒನ್ನೊಮ್ಮೆ ಬಂದ. ಅನುಕೂಲತೆಯನ್ನು ಕಂಡು ಪೋಲೀಸರಿದ್ದಾಗ ಬಾಬುಗಳಿಗೆ ಗೊತ್ತಿರಲಿಲ್ಲವೆಂಕಲ್ಲ. "ಸತ್ತು ಕೊಳ್ಳಲಿ-ಕುಡುಗಿಯ ಮೇಲಿನ ಪ್ರೀತಿಯಿಂದಾದರೂ ಪಾದಿಗೆ ಬರ ಬಳುವಳಿ ಎಂಬುದು ಅವರ ಯೋಚನೆ. ನಾನು ಪೂಜೆಯನ್ನು ಕಾಣು ತ್ತಿದುವು ಮಗುವೇ ಅಲ್ಲ; ತನ್ನ ಗುರುಕಾರ್ಯಗಳಲ್ಲಿ ಅಕೆಯನ್ನು ಜತೆಗೂಡಿಸಬೇಕಾದರೂ ಮಾಡು ತ್ತಿದ್ದಾನೆ ಎಂಬುದು ತಂದೆಗೆ ತಿಳಿದಿರಲಿಲ್ಲ.



ನಿಜಿಲನ ಬಂಧನವಾಯಿತು. ೧೯೪೦ರ ಜನವರಿ. ರಾಷ್ಟ್ರೀಯ ಪತ್ರಿಕೆಯಾದ "ಅಮೃತ ಬಜಾರಿ" ದಲ್ಲಿ ಎಲ್ಲೋ ಒಂದು ಮೂಲೆ ಯಲ್ಲಿ ಮೂರು ಗೆರೆಗಳಲ್ಲಿ ಆ ವಾರ್ತೆಯನ್ನು ಪ್ರಕಟಿಸಿದ್ದರು. ಅದೇ ಪತ್ರಿಕೆಯ ಇನ್ನೊಂದು ಪಾನಿನಲ್ಲಿ ಬಸಂಕ ಕುಮಾರರು ನೈಯತ್ತಿಕ ಸತ್ಯಾಗ್ರಹ ಮಾಡಲಿದ್ದಾರೆ ಎಂಬ ಶರೀರನಾಕು ಇತ್ತು.

ಜೊಡ್ಡ ಬಾಬುಗಳ ಮಗನನ್ನು ಕರೆದರು. "ಇದೇನು ಹುಚ್ಚು?" ಎಂಥು ಗದರಿಸಿದರು- ಸೊಸೆ ಗಂಡನ-ಮಾವನ ಕಾಲು ಹಿಡಿದಳು.

ಅನುಪಮ ತನ್ನ ಜೀವನ ಸಂಗಾತಿಯ ಕುರಿತು, ಮತ್ತು ಛೇದನ ಮೈದಾನನ ಕುರಿತು, ಪತ್ರಿಕೆಯಲ್ಲಿ ಬಂದಿದ್ದುದನ್ನು ಓದಿದಳು. ಯೋಚಿಸಿದಳು. ವೈಯಕ್ತಿಕ ಸತ್ಯಾಗ್ರಹಕ್ಕೆ ಇಷ್ಟು ಹೆಚ್ಚಿನ ಮೌಲ್ಯವೇ?

ಬಹಳ ಕುಮಾರರು ಸತ್ಯಾಗ್ರಹ ಮಾಡಲಿಲ್ಲ.
ನಿಖಿಲನ ಬಿಡುಗಡೆಯಾಗಲಿಲ್ಲ.

ಮತ್ತೆ ನಾಲ್ಕು ತಿಂಗಳನ್ನು, ದೀರ್ಘ-ಕೊನೆ ಇಲ್ಲದ ನಾಲ್ಕು ಯುಗಗಳಂತೆ ಅನು ಕಳೆದಳು. ಒಮ್ಮೊಮ್ಮೆ ತನ್ನ ಜೀವನ ನೀರಸಮಯಿತು ಎಂದು ಅವಳಿಗೆ ತೋರುವುದು; ದಾಸಂತ್ಯ ವಿರಹವಾಯಿತು ಎನ್ನಿಸುವುದು..... ಈ ಸ್ಥಿತಿ ಹೀಗೆಯೇ ಸಾಗದು ಎಂಬ ಆಸೆಯೂ ತಲೆದೋರುವುದು!

ನಾಲ್ಕು ತಿಂಗಳ ಕೊನೆಯಲ್ಲಿ ದೊಡ್ಡಬಾಬು ಮನೆಯಲ್ಲಿಲ್ಲದ ಹೊತ್ತಿನಲ್ಲಿ ಬೇಡಲು ಬಂದವನೊಬ್ಬನು ನಿಖಿಲನಿಂದ ಅನುಪಮೆಗೊಂದು ಪತ್ರ ಕಂಡ. "ಬೇಗನೆ ಬರುವೆ-ನಮ್ಮವರಿಗೆ ನೆರವಾಗು" ಎಂದು ಅದರಲ್ಲಿ ಬರೆದಿತ್ತು.

ನಮ್ಮವರು?

ಉದ್ದೇಗದಿಂದ ಅನುಪಮಳ ಹೃದಯ ಬಡಿದುಕೊಂಡಿತು. ಎಷ್ಟು ವಿಶ್ವಾಸದಿಂದ ಗಂಡ ಬರೆದಿದ್ದಾನೆ; ಎಷ್ಟು ಪ್ರೀತಿ ತನ್ನ ಮೇಲೆ. ಮತ್ತೆ ಪುನಃ ಯೋಚನೆಗಳು. ಅದು ತನ್ನ ಮೇಲಿನ ಪ್ರೀತಿಯೇ? ಪಾಪಿಯ ಮೇಲಿನದೇ? ಪುನಃ ಸಂಕಲ್ಪ ನಿರಾಸ; ಭ್ರಮೆ ನಿವಾರಣೆ.

ಅಂದಿನಿಂದ ಹೊತ್ತಲ್ಲದ ಹೊತ್ತಿನಲ್ಲಿ, ಮನೆಯವರ ಕಣ್ಣು ತಪ್ಪಿಸಿ ಯಾರಾದರೂ ಬಂದು "ಅಕ್ಸೆಪಾರ್ಡ್ ಸಾಹಿತ್ಯ" ವನ್ನು ತಂದು ಕೊಡುತ್ತಿದ್ದರು. ಚಾಂದನ ತಂಗಿ ಹಿಂದಿನಂತೆಯೇ ಬಂದು ಕಟ್ಟುಗಳನ್ನು 'ಕದ್ದೊಯ್ಯುತ್ತಿದ್ದಳು.

....ಮೇ ತಿಂಗಳಲ್ಲೊಂದು ದಿನ ಗುಸ್ತು ಫೋಲೀಸರ ಪಡೆ, ಸಶಸ್ತ್ರ ಫೋಲೀಸರ ಪಡೆ, ದೊಡ್ಡ ಬಾಬುಗಳ ಮನೆಯನ್ನು ರಾತ್ರಿ ಹೊತ್ತಿ
೧೬

ನಲ್ಲಿ ಪ್ರವೇಶಿಸಿತು. "ಹೀಗೂ ಉಂಟಿ?" ಎಂದರು ಬಾಬು. ಪೋಲೀಸರು ಮನೆಯ ಕೋಣೆ ಕೋಣೆಗಳನ್ನು ಕೋಧಿಸಿದರು. ಅನುಪಮೆಗೆ ತಿಳಿಯಿತು ಬೇಟಿ ಯಾರಿಗೋಸ್ಕರ ಎಂದು. ಅವಳ ಕೋಣೆಯಲ್ಲಿ "Communist" ಪತ್ರಿಕೆಯ ಸಾಲ್ಕು ಪತ್ರಿಕೆಗಳಿದ್ದುವು. ಅನು ಅವನ್ನು ಕುರ್ಚಿಯ ಮೇಲೆ ಹಾಕಿ, ನೀರಿಯಿಂದ ಮುಚ್ಚಿ ತಾನೇ ಅದರ ಮೇಲೆ ಕುಳಿತುಬಿಟ್ಟಳು. ಪೋಲೀಸರು ಬಂದಾಗ ಏಳಲಿಲ್ಲ; ಮಾವ ಕಂಡಾಗ ಕದಲಿಲ್ಲ. ಏನೂ ಸಂಜಯಪಡದೆ ಬಂದವರು ಹಿಂತಿರುಗಿದರು.

"ಇಷ್ಟೆಲ್ಲ ಅವನಿಂದಾಗಿ. ನಿಖಿಲ ಜೈಲಿನಿಂದ ತಪ್ಪಿಸಿಕೊಂಡಿದ್ದಾನಂತೆ. ನಾಚಿಕೆಗೇಡು!" ಎಂದರು ಮಾವ.

ಸೆರೆಮನೆಯಿಂದ! ತನ್ನ ನಿಖಿಲ?

ಪತ್ರಿಕೆಯವರು ಈ ವಾರ್ತೆ ಕೊಟ್ಟಿರಲಿಲ್ಲ. ಆದರೆ ದೊಡ್ಡ ಬಾಬುಗಳ ಮನೆಯನ್ನು ಪೋಲೀಸರು ಕೋಧಿಸಿದ ವಾರ್ತೆ ಬರದಿರಲಿಲ್ಲ.

ಪ್ರತಿ ರಾತ್ರಿಯೂ ಅನುಪಮೆ ಕಾದಿರುತ್ತಿದ್ದಳು-ನಿಖಿಲನಿಗಾಗಿ. ಹತ್ತು ದಿನಗಳಾದರೂ ಅವನು ಬರಲಿಲ್ಲ.

....ಆ ಸಂಜೆ ಅನು ನಾಡಿನಿಯ ಮನೆಗೆ ಹೋಗಿದ್ದಳು. ಅಲ್ಲಿ ಬಹುಂಶರ ಚಿಕ್ಕ ಮಗುವಿನೊಡನೆ ಆಟ.

ನಿಖಿಲನನ್ನು ಕುರಿತು "ಸುಮ್ಮನಾದರೂ ಬೇಡದ ಕೆಲಸ... ಪ್ರಾಣಕ್ಕೂ ಅಪಾಯ" ಎಂದರು ನಾಡಿನಿ. ಅನುಪಮೆಯನ್ನು ಯಾವಾಗಲೂ ಚಿಕ್ಕ ಮಗುವಿನಂತೆ ಕಾಣುತ್ತಿದ್ದ ಬಹುಂಶರು "ನೇಲಿದರೆ ಕೇಳಬೇಕಲ್ಲ" ಎಂದರು. ಅನು ಮರು ಮಾತಾಡಲಿಲ್ಲ. ನಿಖಿಲ ಮಾಡುತ್ತಿರುವುದು ನಿಜಕ್ಕೂ ಏನು?

ರಾತ್ರಿಯಾಗಿತ್ತು ಹಿಂದಿರುಗುತ್ತಿದ್ದಾಗ. "ಅನೂ!" ಎಂದಿ ತೊಂದು ಸ್ವರ. ಅದು ನಿಖಿಲನದು. ಚಕಿತಳಾಗಿ ಕಲ್ಲುಗೊಂಜಿಯಂತೆ ಅನು ನಿಂತಳು. ನಿಖಿಲ ಬಳಿಗೆ ಬಂದಾಗ ಎರಡೂ ಕೈಗಳಿಂದ ಅವನ ಕೊರಳನ್ನು ಆವರಿಸಿದಳು.

ಮೂಕವಾಗಿ ಪರಸ್ಪರ ನೋಡಿಕೊಳ್ಳುವುದರಿಂದಲೇ ಎಷ್ಟೋ ಮಾತುಗಳನ್ನು ಆಡಿದ ಹಾಗಾಗುತ್ತದೆ. ಸತ್ತಿಯ ಉನ್ನಾದವನ್ನು ನಿಷ್ಕಸಬೇಕಾಗಿತ್ತು ನಿಖಿಲನಿಗೆ.

“ನೀನು ಇನ್ನೂ ಸ್ವಲ್ಪ ದಿನ ಬರದಿರುತ್ತಿದ್ದರೆ ಏನಾಗುತ್ತಿತ್ತೋ ಏನೋ” ಎಂದಳು ಅನುಪಮ.

ಇನ್ನೂ ಪೂರ್ಣ ಸುಧಾರಿಸಿಲ್ಲ ಪಾಪ! ಪೂರ್ಣ ಬೆಳೆದಿಲ್ಲ. ಅನು, ಪೋಲೀಸರು ಬಂದಿದ್ದ ವಾರ್ತೆ ಹೇಳಿದಳು. ನಿಖಿಲನಿಗೆ ಅದು ತಿಳಿದಿತ್ತು. ಮನೆಯೊಳಗೆ ಬರುವಂತಿಲ್ಲ. ತಂದು ಕೊಟ್ಟರೆ ಏನಾದರೂ ತಿಂಡಿ?

“ಬೇಡ-ಬೇಡ... ಇನ್ನೊಂದು ವಾರ, ಇಷ್ಟೇ ಹೊತ್ತಿಗೆ. ಇಲ್ಲೇ ಸ್ವಲ್ಪ ಹೆಚ್ಚು ತಾ.... ಅಡುಗೆಯವಳಿಗೆ ಗೊತ್ತಾಗಬಾರದು....ನೂರು ರೂಪಾಯಿ ಬೇಕು” ಎಂದು ನಿಖಿಲ ಹೊರಟುಹೋದ.

ಹೂದೋಟದ ಗೋಡೆಗೊರಗಿ ಅನು ಆತ್ತಳು, ಬಿಕ್ಕಿ ಬಿಕ್ಕಿ. ಕಣ್ಣೆ ಗಲ್ಲದೆ ಬೇರೆಲ್ಲಿ ಚುಂಬಿಳುವುದಿಲ್ಲ ನಿಖಿಲನಿಗೆ ತಿಳಿಯಬೇಡಿ. ತನ್ನ ನಿಖಿಲ ತನ್ನವನೇ ಆಗುವುದು ಎಂದಾದರೂ ಸಾಧ್ಯವೇ?....ಅಕೆ ಮನೆ ನೇರಿದಾಗಲಿನ್ನೂ ಮಾವ ಮನೆಗೆ ಮರಳಿರಲಿಲ್ಲ.



“ರಷ್ಯದ ಮೇಲೆ ನಾಜಿಗಳು ಯುದ್ಧ ಸಾರಿದರು!”

ರಷ್ಯ-ಅಲ್ಲಿ ಸ್ತ್ರೀಯರಿಗಿರುವ ಸ್ವಾತಂತ್ರ್ಯ, ಆಗುತ್ತಿರುವ ಸೃಷ್ಟಿ ಇವೆಲ್ಲವನ್ನೂ ಅನುಪಮ ತಿಳಿದಿದ್ದಳು. ಆದರೆ ನಿಖಿಲನ ಮೇಲೆ ಆ ಘಟನೆ ಮಾಡಿದ ಪರಿಣಾಮವನ್ನು ಅವಳು ಊಹಿಸಿರಲಿಲ್ಲ.

ಕೆಲ ದಿನಗಳ ಅನಂತರ ರಾತ್ರಿ, ಬಸಂತರು ಕಾಕಾರಿಗೆ ಹೋಗಿ ದ್ವಾಗ, ತಂದೆ ಊರಲ್ಲಿಲ್ಲದಾಗ, ನಿಖಿಲ ಮನೆಗೆ ಬಂದ. ಅನುಪಮಳ ಕೋಣೆಯಲ್ಲಿಯೇ ಊಟವಾಯಿತು “ಮಲಗುವುದಕ್ಕೇ ಬಿಡುವಿದೆಯೇ?” ಎಂದಳು ಅನು.

“ ಇಲ್ಲ...ಸ್ವಲ್ಪ ಹೊತ್ತು ಇದ್ದು ಹೋಗುವೆ. ”

ಕತ್ತನಲಿ ಕೋಣೆಯಲ್ಲಿ ಅವರು ಕುಳಿತರು

ನಿಖಿಲ ಹೇಳಿದ : “ ಜೂನ್ ೨೨ ರಂದು ಯುದ್ಧದ ರೂಪ ಬದಲಿಸಿತು.”

ಒಂದೂ ಹೊಳೆಯದೆ “ ಏನದು ? ” ಎಂದಳು ಅನು.

“ ಯುದ್ಧದ ರೂಪ ಬದಲಿಸಿತು ಎಂದೆ. ಇನ್ನು ಇದು ಎರಡು ಸಾಮ್ರಾಜ್ಯಶಾಹಿಗಳೊಳಗಿನ ಯುದ್ಧವಲ್ಲ. ಜಗತ್ತಿನ ಆರಂಭದಿಂದಲೂ ರಾಷ್ಟ್ರದ ಮೇಲೆ, ಜನತೆಯ ರಾಷ್ಟ್ರದ ಮೇಲೆ, ಹಿಟ್ಲರ್ ಯುದ್ಧ ಸಾರಿದಾನೆ. ರಷ್ಯದ ಮೇಲಿನ ಯಾಕೆ, ದುಷ್ಕ ಕತ್ತಿಯ ಮಸಣದ ಯಾತ್ರೆ....”

ಮರುಮಾತಾಡದೆ ಅನು ಇದಕ್ಕೆ ಕಿವಿಕೊಟ್ಟಳು.

“ ರಷ್ಯದಲ್ಲಿ ರೂಪಗೊಳ್ಳುತ್ತಿರುವುದು ಲೋಕದಲ್ಲಿ ದಲಿತರ ಕನಸು. ಅದು ಮಣ್ಣುಗೂಡಿಸಿ ಮತ್ತೆ ಜಗತ್ತಿಗೆ ಅಳಿಗಾಲ. ಈ ಯುದ್ಧ ಜನರ ಮೇಲಿನದು; ಜನತೆ ಜಯವೇನು! ಪಾಪ್ರಾಜ್ಯವಾದಿ ಚರ್ಚೆಲ್ಲರ ಉಳಿಯಲಾರರು ” ಎಂದು ನಿಖಿಲ ವಾದ ಮುಂದುವರಿಸಿದ

“ ಈ ನಿಮ್ಮ ಬಹ ದೇಶವೋ ? ” ಎಂದಳು ಅನು ವ್ಯಂಗ್ಯವಾಗಿ.

ನಿಖಿಲ ಬಲು ತಾಳ್ಮೆಯಿಂದ ವಿವರಿಸ ಹೊರಟ...“ ನಮ್ಮ ದೇಶವೂ ನಮ್ಮ ದಾ ಗು ವು ದು....ಪ್ರತಿ ರಾಷ್ಟ್ರದ ಜನತೆಯ ಬೆಂಬಲ ನಮಗೆ ಸಿಗುವುದು.”

“ ಯುದ್ಧ ಯತ್ನಕ್ಕೆ ವಿರೋಧವಿಲ್ಲವೆಂದಾದರೆ ಇನ್ನು ನೀನು ಹೊರಗೆ ಬರಬಹುದಲ್ಲವೆ ? ” ಎಂದಳು ಅನು ಕೊನೆಗೆ.

ಅದು ಸಾಧ್ಯವಿಲ್ಲ !

ನಿಖಿಲ ಹೊರಟು ಹೋದ ಬಳಿಕ, ಹಾಸಿಗೆಯಲ್ಲಿ ಹೊರಳಾಡುತ್ತ, ನಿಖಿಲನ ಮಾತುಗಳನ್ನು ಅನು ವಿವರಿಸಿ, ಯೋಚಿಸಲೆತ್ತಿಸಿದಳು....ಎಲ್ಲವೂ ಅಸ್ಪಷ್ಟವಾಗಿ ಕಂಡಿತು....ಅಲ್ಲಿಯೇ ನಿದ್ರೆ ಹತ್ತಿತು.

ಸ್ವಲ್ಪಕಾಲದ ಮೇಲೊಮ್ಮೆ ಮನೆಯ ಮುಂಭಾಗದಲ್ಲಿ ಕುಳಿತು ಬಸಂತ ಕುಮಾರರು ತಂದೆಯ ಎದುರಲ್ಲಿ ರಾಜಕಾರಣವನ್ನು ಚರ್ಚಿಸುತ್ತಿದ್ದರು. ಅನುಪಮೆಗೆ ಅದು ಕೇಳಿಸುತ್ತಿತ್ತು.

ಇದು ಜನತಾಯುದ್ಧ ಎನ್ನುವವರ ಮೇಲೆ ದೊಡ್ಡ ಧಾಳಿ ನಡೆಸಿದ್ದರು. ಬಸಂತರು. 'ತಮ್ಮ ಪಿತೃಭೂಮಿ ಯುದ್ಧಕ್ಕೆ ಗುರಿಯಾಯಿತೆಂದೊಡನೆ ಲೋಕವೇ ಕಳಚಿಬಿತ್ತು ಇಲ್ಲಿನ ಕೆಲವರಿಗೆ!'

ದೊಡ್ಡ ಬಾಬುಗಳ ತಲೆಗೆ ರಾಜಕಾರಣ ಹೆಚ್ಚಾಗಿ ಹೊಗುತ್ತಿರಲಿಲ್ಲ ಆ ಹೊತ್ತಿನಲ್ಲಿ.....ವಿರುತ್ತಿದ್ದ ಬೆಲೆಯ ಪ್ರಶ್ನೆಗೆ ಮಾತ್ರ ಅಲ್ಲಿ ಎಡೆ ಇತ್ತು. ಆ ಕಾಲದಲ್ಲಿ ಹಣ ಮಾಡಬೇಕಾದುದು.

ಆದರ ಮಧ್ಯದಲ್ಲೊಮ್ಮೆ "ನಿಖಿಲ ಇನ್ನು ಮನೆಗೆ ಬರುವನೋ? ಎಂದು ಅವರು ಕೇಳಿದರು

"ಬರಲಾರ; ಅವನ ಮೇಲೆ ಕೈದು ವಾರಂಟಿದೆ."

—ಆ ವರ್ಷದ ಕೊನೆಯಲ್ಲಿ ಜಪಾನು ದಂಡವೆತ್ತಿತು. ಶೋಷಣೆ, ಹಣ ಸಂಪಾದನೆಯೊಂದರಲ್ಲೇ ಮಗ್ನವಾಗಿದ್ದ ಬಿಳಿಯ ಆಳುವವರ್ಗ ಇಳಿದು ಹೋಯಿತು.

ಸಾಮಗ್ರಿಗಳ ಬೆಲೆ ಈ ದೇಶದಲ್ಲಿ ಏರತೊಡಗಿದುದು ಆಗಲೇ. ದೊಡ್ಡ ಬಾಬುಗಳು ಆಸಕ್ತಿಯಿಂದ ಪತ್ರಿಕೆಯೋದುತ್ತಿದ್ದರು. ಬಸಂತ ಕುಮಾರರು "ಬ್ರಿಟಿಷ ಸಾಮ್ರಾಜ್ಯಕ್ಕೆನ್ನು ಅಸ್ತಮಾನಕಾಲ" ಎನ್ನುತ್ತಿದ್ದರು.

"ಅತಿನಾನವತೆಯ, ಮದಾಂಧತೆಯ ಮತ್ತೊಂದು ಕಾಹಿ ಎದ್ದಿದೆ; ಎಚ್ಚರ!" ಎಂದಿತು ನಿಖಿಲನ ಕರಪತ್ರ.

"ಜೇನಾದ ನೂರಾರು ಮಿಲಿಯ ಬಂಧುಗಳ ರಕ್ತದ ಹೊಳೆಹರಿಸುವ ಪಾಪಗಳನ್ನು ನಾವು ಇದಿರಿಸುವೆವು.....! ಬ್ರಿಟಿಷರಿಗಾಗಿಯಲ್ಲ, ನಮಗಾಗ ಈ ದೇಶವನ್ನು ರಕ್ಷಿಸುವೆವು!"—ಇದು ನಿಖಿಲನ ರಣ ಗರ್ಜನೆ.

“ ನೋಡಿ ! ಜಪಾನರನ್ನು ಇದಿರಿಸಬೇಕಂತೆ,” ಎಂದರು ಬಸಂತರು ವ್ಯಂಗ್ಯವಾಗಿ ನಗುತ್ತ.

ಇದಿರಿಸುವುದು ? ಏನನ್ನು ಇದಿರಿಸುವುದು ?—ದೊಡ್ಡ ಬಾಬುಗಳಿಗೆ ಅದೆಲ್ಲ ಅರ್ಥವಿಲ್ಲದ ಮಾತು. ಅಕ್ಕಿಯ ಮಣಕ್ಕೆ ಆಗ ೨೫ ರಿಂದ ೩೦ ರೂ. ಅಷ್ಟಕ್ಕೇ ಮಾರಾಟ ಮಾಡಬೇಕೇ? ಬೆಲೆ ಮತ್ತೂ ಏರಬಹುದೇ? ಸಂಕಯ ದೃಷ್ಟಿಯಿಂದ ಅವರು ಅಧಿಕಾರಿಗಳನ್ನು ನೋಡತೊಡಗಿದರು. ಗೆಳೆತನವೆಲ್ಲ ಕಳೆದ ದಿನಗಳ ಮಾತು.

“ ಜಪಾನನ್ನು ಇದಿರಿಸುವ ನಿಖಿಲನನ್ನೂ ಸರಕಾರ ಬಂಧಿಸಿತೆ ?”

“ ಅವನು ಸೆರೆಯಿಂದ ತಪ್ಪಿಸಿಕೊಂಡವನು; ಕೈದು ವಾರಂಟು ಇದ್ದೇ ಇದೆ... ..”

—ನಿಖಿಲನ ಪಾರ್ಟಿ ಕ್ರಮಬದ್ಧವಾಯಿತು. ಅನುಪಮೆಯೂ ಜೀವನ ಸಂಗಾತಿಯ ಉತ್ಸಾಹದಲ್ಲಿ ಭಾಗಿಯಾದಳು.

ಕತ್ತಲಲ್ಲಿ ನಿಖಿಲನ ಮುಗುಳ್ಳುಗು ಕಾಣುತ್ತಿರಲಿಲ್ಲ.

“ ಇರಬಹುದು ಅನೂ, ಅವರು ಹಾಗೆ ಭಾವಿಸಿರಬಹುದು. ಆದರೆ ನಮಗೆ ಸರಿಯೆಂದು ತೋರಿದುದನ್ನು ನಾವು ಮಾಡಲೇ ಬೇಕಲ್ಲವೆ ?”....

ಉಟವಾದ ಮೇಲೆ ಬಸಂತರು ಲಾಟಾನು ಹಿಡಿದುಕೊಂಡು ತಂದೆಯ ವನಿಗೆ ಬಂದರು. ಅಲ್ಲಿ ಆ ದಿನದ ಪತ್ರಿಕೆಯನ್ನೋದಿ ಚರ್ಚೆ ಯಾಗುವುದು ಅನುಭವದ ಪರಿಪಾಠ. ಅನುಪಮ ಕಿವಿಗೊಡವ ಕೆಲಸ ಮಾಡುವಳು.

ಯಾವ ಸೃಷ್ಟಿಯೋ ಏನೋ, ಸಣ್ಣ ತಮ್ಮನನ್ನು ಬಸಂತರು ಸದಾ ಪ್ರೀತಿಸುವವರೇ.

“— ಸ್ವದ ಅನುಜ್ಞೆಯಾದರಾಯಿತು. ಅದೇ ವೇದ ವಾಕ್ಯ; ಅದೇ ಅನುಜ್ಞೆ... ..” ಎಂದರೊಮ್ಮೆ ಬಸಂತರು.

ಸಂಧಿಕಾಲ

ಅನುಪಮ ಭಟ್ಟನೆ " ಜಪಾನನ್ನು ವಿರೋಧಿಸಿ ಎಂದು ರಕ್ತ ಹೇಳಿತೆ ? " ಎಂದಳು.

ಬಸಂತರು ಚಕಿತರಾದರು; ಮಾನ ಅವಕ್ಕಾವರು.

ಸೈರಣೆ ತಂದುಕೊಂಡು ಮೈದುನ, " ಸರಕಾರ ಹಣ ಕೊಟ್ಟಿರ ಬಹುದು " ಎಂದು ಸಕ್ಕಕ್ಕೆ ತಿರುಗಿದರು.

ಅನುಪಮಳ ಕಂಠ ಬಿಗಿದು ಬಂತು.....ಏನನ್ನೋ ಹೇಳಲೆಂದು ಸಾಲಿಗೆ ತಡವಿಸಿತು.....ಆದರೆ ಮಾತು ಹೊರಬೀಳಲಿಲ್ಲ. ಹಿಂದಿನ ರಾತ್ರೆಯಷ್ಟೆ " ಸಾಲ್ಕು ಸಾವಿರವಾದರೂ ನಮ್ಮಿಬ್ಬರ ವಂತಿಗೆಯಾಗ ಬೇಕು " ಎಂದಿದ್ದ ನಿಖಿಲ. " ಮಾವನಿಗೆ ತಿಳಿಯದಂತೆ ತಂದೆಯ ಆಸ್ತಿಯಲ್ಲೊಂದಂಶ ನಾರೋಣವೆ ? " ಎಂದು ಅನು ಸೂಚಿಸಿದ್ದಳು.

ಸರಕಾರ ಹಣ ಕೊಡುವುದಂತೆ! " ಇಲ್ಲ! ಅದಿರಲಾರದು! " ಎಂದಷ್ಟೆ ಅನು ಬಸಂತರಿಗೆ ಮರುನುಡಿದಳು.

ದೊಡ್ಡ ಬಾಬುಗಳು ಅನುಪಮೆಯನ್ನು ನೋಡಿ " ಯಾವಾಗ ಬಂದಿದ್ದ ಈ ಕಡೆ ? " ಎಂದರು.

" ಸ್ವಲ್ಪ ಸಮಯವಾಯಿತು. "

" ಹೊರಗೆ ಬರುತ್ತಾನಂತೆಯೋ ? "

" ಇಲ್ಲ. ಅವರ ಮೇಲೆ ಕೈದು ವಾರಂಟಿದೆ. "

○ ○ ○ ○ ○ ○ ○

೧೯೪೨ರ ಆಗಸ್ಟ್. ದೇಶದ ಮುಖಂಡರ ಬಂಧನ. ಅಸದೃಶ ಪಾದ ರೋಷ ಪ್ರದರ್ಶನ; ಕೋಲಾಹಲ; ಗೊಂದಲ. ಊರಿಂದ ಊರಿಗೆ ದೇಶದಾಡ್ಯಂತ ಹಬ್ಬಿದ ಮಹಾ ಉರಿ. ಕಾಶಾಂಗೂ ಬಂದಿತು; ದೊಡ್ಡ ಬಾಬುಗಳಿಗೂ ತಟ್ಟಿತು.

ಬಸಂತರೆಂದರು, " ಅಪ್ಪಾ ನನ್ನನ್ನು ಬೀಳ್ಕೊಡಿ ! "

ಅರೇ ಇದೆಲ್ಲಿಯ ತಮಾಷೆ? ತಮಾಷೆಯಲ್ಲ ರುದ್ರ ನಾಟಕ! ಕೃಪೆಯದ ಹೊಯ್ದಾಟಕ್ಕೆ, ಅಶಾಂತಿಗೆ, ಅತ್ಯುತ್ತಿಗೆ ಒಳ್ಳೆಯ ಹಾದಿಯಾಗಿತ್ತು. ಬಸಂತರು ಗುಪ್ತ ಕಾರ್ಯದಲ್ಲಿ ಕೈ ಇಕ್ಕುವರು.

ದೊಡ್ಡ ಬಾಬುಗಳು ನಂಬಲಿಲ್ಲ. ಎಷ್ಟು ಶಾಂತನಾಗಿ, ಸಭ್ಯನಾಗಿ ಇರುತ್ತಿದ್ದ. ಅನುಪಮೆಗೆ ನಿಜಕ್ಕೂ ಇದು ತಮಾಷೆ ಎನಿಸಿತು. ಬಸಂತರ ಪತ್ನಿಗೆ ಪ್ರಾಣಸಂಕಟವಾಯಿತು. ಎರಡು ಮಕ್ಕಳ ತಾಯಿ, ಸಾಲದುದಕ್ಕೆ ಸಾಲ್ಪು ತಿಂಗಳ ಬಸುರಿ. ಏನು ಅನುಪಮೆಯ ಹಾಗೆ ಹುಡುಗಿಯೆ!

“ ಬಸೂ, ನಿನ್ನ ತಲೆ ಪೂರ್ಣ ಕೆಟ್ಟಿತೆ? ”

“ ಇಲ್ಲ, ನಿರ್ಧರಿಸಿದ್ದೇನೆ. ಹೋಗಬೇಕು. ”

ಬಸಂತರು ಹೊರಟು ಹೋದರು; ಕೆಲವು ಸಾವಿರಗಳೊಡನೆ. ವಿಧಿ ಬರೆದಂತೆ ಆಗಲೇಬೇಕು—ಎಂದರು ದೊಡ್ಡ ಬಾಬು. ಅನು ನಕ್ಕಳು. ನಾದಿನಿಯನ್ನು ನೋಡಿದಾಗ ಆಕೆಗೆ ಏಕೋ ಸಂತೋಷವಾಗುತ್ತಿತ್ತು. ಮಕ್ಕಳೊಡನೆ ಆ ಹೆಂಗಸು ಮಾನನ ಮನೆಗೆ ಹೊರಟು ಬಂದಳು.

ಎರಡು ಬಾರಿ ಪೋಲೀಸರು ಬಂದು ಹೋದರು. ದೊಡ್ಡ ಬಾಬು ಎಲ್ಲರ ಮೇಲೆಯೂ ಉರಿದು ಬೀಳುವವರೇ.

ಒಂದು ದಿನ ಬಸಂತರ ಹೆಂಡತಿ ಹೇಳಿದಳು: “ ಅನೂ ನಮ್ಮಿಬ್ಬರ ವಿಧಿಯೂ ಒಂದೇ. ”

“ ಅಲ್ಲ—! ”

“ ಏನು? ನಮ್ಮವರಿಬ್ಬರೂ ಅಡಗಿದ್ದಾರಲ್ಲವೆ? ”

“ ಮೈದುನ ಹೇಳುವುದೊಂದು—ಜಪಾನು ಬಂದರೂ ಬರಲಿ, ಎಂತ. ನಿಖಿಲ ಹೇಳುವುದು ನಮ್ಮ ಗಡಿಯಾಚೆ ಇರುವ ಜಪಾನಿಯರನ್ನು ಹೊಡೆ ದೋಡಿಸಬೇಕು ಎಂತ. ”

ಎಲ್ಲವೂ ಅರ್ಥವಾದವರಂತೆ ಆಕೆ, “ ಓಹೋ ಹಾಗೆಯೇ?..... ನಿಖಿಲ ಹಾಗಾದರೆ ನಮ್ಮವರಿಗೆ ಇದಿರು ಅಲ್ಲವೆ? ” ಎಂದು ನುಡಿದಳು.

ಅನುಪಮೆಗೆ ದುಃಖವಾಯಿತು. “ಹಾಗಲ್ಲ ನಾವಿನಿ ನಿನಗೆ ಗೊತ್ತಾಗುವುದಿಲ್ಲ.....”

ಅಕ್ಕ ಮಾತನಾಡಲಿಲ್ಲ. “ಹೌದೇ.....ಇನ್ನೂ ನೀನು ಗಂಡನನ್ನು ಅವನು ಇವನು ಎಂದೇ ಕರೆಯುವುದೇ?” ಎಂದರು ಸ್ವಲ್ಪ ತಡೆದು.

ನಗಬೇಕೆನಿಸಿತು ಅನುವಿಗೆ. ಆದರೆ ಹೊಟ್ಟಿಯಲ್ಲಿ ಮಗುವನ್ನು ಹೊತ್ತಿದ್ದ ಆ ತಾಯಿಯನ್ನು ಹುಡುಗಿ ನೋಯಿಸಲಿಲ್ಲ.....

—೨೫; ೩೦; ೩೨; ೩೫;—ಠಣ್, ಠಣ್, ಠಣ್, ನೂರರ ಮೇಲೆ ನೂರು, ಸಾವಿರದ ಮೇಲೆ ಸಾವಿರ; ಹೀಗೆಯೇ ಲಕ್ಷ. ಜೀಕೆ ಯಾವುದರ ಕಡೆಗೂ ದೊಡ್ಡ ಬಾಬುಗಳ ಲಕ್ಷ್ಯವಿರಲಿಲ್ಲ. ಅರವತ್ತು ದಾಟಿತ್ತಷ್ಟೆ ಆದರೂ ದರ್ಪ, ವ್ಯವಹಾರ, ಕೌಟಿಲ್ಯ-ಸ್ವಲ್ಪವೂ ಕಡಿಮೆಯಾಗಲಿಲ್ಲ. ತಮ್ಮ ಜೀವದ ಎಷ್ಟು ಅಪೂರ್ಣ ಆಸೆಗಳಿದ್ದವೋ ಅವೆಲ್ಲವನ್ನೂ ಹಣ ಶೇಖರಿಸುವುದರ ಮೂಲಕ ಅವರು ಈಡೇರಿಸುವಂತಿತ್ತು. ದವಳ ಧಾನ್ಯಗಳ ಬೆಲೆಯ ನಿಯಂತ್ರಣವಂತೆ! ಜನ ಹಿತದ ದೃಷ್ಟಿಯಿಂದ ಅದು ಅನವಶ್ಯ-ಎಂದನು ಬ.ಬ.ಜಿ. ಅಕ್ಕ-ಬತ್ತವನ್ನು ಸರ್ಕಾರ ಕೇಳಿದುಕೊಳ್ಳುವುದಂತೆ! “ಇನ್ನೇನಲ್ಲ ಮಾಡಲಿಕ್ಕೆದೆ?”—ಎಂದು ಅವರೇ ನಗೆಯಾಡಿದರು. ಮಕ್ಕಳ ಯೋಚನೆಗಿಲ್ಲ- ಸೊಸೆಯಂದಿರು ಮನೆಯಲ್ಲೇ. ತಾಯಿಯನ್ನು ಅಲ್ಲೇ ಇರಿಸಿಕೊಂಡು ಹಿರಿಯ ಮಗನಿಗೆ ಬರೆದಾಗಿತ್ತು.

ನಿಖಿಲ ಬಂದಿದ್ದನೆಂದು ತಿಳಿದಾಗ, ಅತ್ತಿಗೆ ಕೇಳುವಳು; “ನಮ್ಮ ವರ ಸಮಾಚಾರವಿದೆಯೇ?” ಎಂದು, ಅನುಪಮೆಯೊಡನೆ. “ಜಿನ್ನೂ ಗಿದ್ದಾರಂತೆ” ಎಂದು ಅನು ಸುಳ್ಳಾಡುವಳು....ಮತ್ತೇನೆಂದು ಉತ್ತರವೇಯ ಬೇಕು ಆ ಮುಗ್ಧಿಗೆ....? ಹೇಗೆ ಸುಳ್ಳಾಡಿದುದು ಎರಡೇ ಫಲ. ಐದೇ ತಿಂಗಳಲ್ಲಿ ಬಸು ತರು ಬಂಧಿಸಲ್ಪಟ್ಟರು; ಸ್ಥಾನಬದ್ಧತೆ. ಕಲ್ಕತ್ತೆಯ ‘ಆನಂದ ಬಜಾರ್’ ಪತ್ರಿಕೆಯಲ್ಲಿ ದವ್ಪ ಅಕ್ಷರದಲ್ಲಿ ಆ ವಾರ್ತೆ ಬಂತು.

ದೊಡ್ಡ ಬಾಬು ಯತ್ನಿಸಿ ನೋಡಿದರು: ಜಾಮೀನಿನ ಮೇಲೆ ಬಿಡುಗಡೆ ಸಾಧ್ಯವೋ ಎನೆಂದು. ಹಿಂದಿನ ಹಾಗರಲಿಲ್ಲ ಸರಕಾರ.

ಅದಾದ ಸ್ವಲ್ಪ ದಿನಗಳಲ್ಲಿ ಬಸಂತರ ಪತ್ನಿ ಒಂದು ಹೆಣ್ಣು ಕೂಸಿಗೆ ಜನ್ಮ ಕೊಟ್ಟಳು. ಅನು " ಇದು ನನ್ನ ಮಗು " ಎಂದಳು.

ಗಂಡನಿಲ್ಲದಾಗ ಅತ್ತಿಗೆಯ ಪ್ರಸವ. ಮೂರು ವರ್ಷಗಳಿಂದ ತನ್ನ ನಿಖಿಲನಿಲ್ಲ. ಎಲ್ಲಿಯಾದರೂ ತಾನು ಹೆಪ್ಪುದಾದರೆ? ಪುನಃ ಸುಂಫರ ಕಲ್ಪನೆ; ದುಃಖದ ಯಾತನೆ. ಅನು ಅದನ್ನು ಮರೆತುಬಿಡುವಳು. ತನಗೆ ಕೆಲಸವಿದೆ. ಊರ ಮಹಿಳೆಯರನ್ನು ಒಂದಗೂಡಿಸುವುದಕ್ಕೆ ಯತ್ನಿಸಬೇಕಲ್ಲವೆ? ನಿಖಿಲ ಅದನ್ನು ಸೂಚಿಸಿದ್ದ.

ಮೊಂದಿನ ತಿಂಗಳಲ್ಲಿ ನಿಖಿಲ ಒಂವಾಗ, " ನಿಮ್ಮನ್ನು ಏಕೆ ಪೋಲೀಸರು ಹಿಡಿಯುವುದಿಲ್ಲ? " ಎಂದಳು ಅನುವನು.

" ಬೇಟೆ ನಿಂತಿದೆ. ಆದರೆ ಸಿಕ್ಕಿದರೆ ಬಿಡಲಾರರು..... "

ವಾರಂಟನ್ನು ಹಿಂತೆಗೆಸುವ ಯತ್ನವಾಗಿತ್ತು; ಆದರೆ ಸರಕಾರ ಒಪ್ಪಿರಲಿಲ್ಲ. ಮಾಡಬೇಕಾದ ಕೆಲಸವನ್ನು ಇತರ ಕಾಮ್ರೇಡರು ಪ್ರಕಾಶವಾಗಿಯೇ ಸಾಗಿಸುತ್ತಿದ್ದರಾದರೂ ತಾನು ಅಡಗಿರಬೇಕು!

ಕೈದು ವಾರಂಟು ಇದ್ದು ಅಡಗಿದ್ದವರು ಅಸ್ಸಾಮಿನಲ್ಲಿ ಇಬ್ಬರೇ. " ಆದರೆ ಇನ್ನೂ ಎಷ್ಟೋ ಮಂದಿ ಕಮ್ಯೂನಿಸ್ಟರು, ಫಾಸಿಸ್ಟ್! ವಿರೋಧಿಗಳು, ದೇಶಭಕ್ತರು ಸೆರೆಯಲ್ಲಿರುವರು " ಎಂದಿದ್ದ ನಿಖಿಲ ಅಧಿನ.

....ಅವನು ಹೊರಟಾಗ, " ಅತ್ತಿಗೆಯ ಮಗುವನ್ನು ನೋಡುತ್ತೀಯಾ? " ಎಂದಳು ಅನು.

ನಿಖಿಲ ಉತ್ಕರವಿತ್ತ " ಏನು? ಭೂರ್ತ್ವ ಹೃದಯವಿಕಾರವೆ? " ಎಂದು. ಮೊದಲೇ ಕೆದರಿದ್ದ ನಿಖಿಲನ ಕ್ರಾಪನ್ನು ಮತ್ತಷ್ಟು ಹಿಡಿದೆಳೆದು ನೋಯಿಸಿ " ಅಯ್ಯೋ! " ಎಂದು ಕೂಗಿದಳು ಅನು.

.....ದೊಡ್ಡ ಬಾಬುಗಳು ಹಿರಿಯ ಸೊಸೆಯನ್ನೂ ಮಗುವನ್ನೂ ಕರೆದುಕೊಂಡು ಪಟ್ಟಣಕ್ಕೆ ಹೋಗಿ ಬಸಂತರಿಗೆ ತೋರಿಸಿ ಬಂದರು. ನಿಶ್ಚೇಷವಾಗಿತ್ತು ಬಸಂತರ ಮುಖ....

ಅನುದಿನವೂ ವಾರ್ತೆ ಬರತೊಡಗಿತು.....ಜನ ಬಂಗಾಳದಲ್ಲಿ ನಿಂತಲ್ಲೆ, ಕುಳಿತಲ್ಲೆ ಮಡಿಯುತ್ತಿದ್ದಾರೆ! “ನಿಜವಿರಬಹುದೇ?” ಎಂದರು ಅತ್ತಿಗೆ.

“ನಿಜ! ನಿಜ!.....ಅದಕ್ಕೆ ಕಾರಣರು ಜನರೇ ಎಂಬುದೂ ನಿಜ”

“ಜನರು?”

“ಹೌದು.....ಜನರೆಂದಲ್ಲ, ಪಶುಗಳು ಎಂದು ಕರೆದರೆ ಸರಿ..... ಮನುಷ್ಯರ ಎಲುಬುಗೂಡುಗಳನ್ನು ಎಣಕೆ ಹಾಕಿ, ಚಿನ್ನದ ಗಟ್ಟಿಗಳನ್ನು ಕೊಂಡುಕೊಳ್ಳುವವರು.....ಅಕ್ಕಿಯನ್ನು ಅಡಗಿಸಿಟ್ಟು ಜನರ ಪ್ರಾಣವನ್ನು ಹಿಂಡುವವರು.”

“ನೀನು ಅಬದ್ಧ ಮಾತನಾಡುತ್ತೀ” ಎಂದರು ಅತ್ತಿಗೆ.

ತಾನು ಸಂಘಟಿಸುತ್ತಿದ್ದ, ಮಾವನಿಗೆ ಅವಿಧೇಯಳಾಗಿ ಸಂಘಟಿಸುತ್ತಿದ್ದ, ಆ ಮಹಿಳೆಯರ ಆತ್ಮರಕ್ಷಾ ಸಮಿತಿಯಲ್ಲಿ ಅಷ್ಟು ಕಟುವಾಗಿ ಮಾತನಾಡಬಹುದು; ಮಾವನ ಮುಂದೆ ಎಲ್ಲಿ ಸಾಧ್ಯ?

ದೊಡ್ಡ ಬಾಬುಗಳು ಕಲ್ಕತ್ತೆಗೆ ಓಡಾಡುವುದರಲ್ಲಿ ತಲ್ಲೀನರು. ಹಿಂದೆ ಬಂದಾಗ, ಕಲ್ಕತ್ತೆಯ ಮೇಲೆ ಜಪಾನಿ ವಿಮಾನಗಳ ಧಾಳಿ ಹೇಗಾಯಿತೆಂಬುದನ್ನು ಸಾವಿರ ಕತೆಗಳೊಡನೆ ಅವರು ಬಣ್ಣಿಸುತ್ತಿದ್ದರು. ಆದರೆ, ಮಣಕ್ಕೆ ಸಾಲ್ವತ್ತೈದರಂತೆ ಅಸ್ಸಾಮಿನಿಂದ ತಮ್ಮ ಅಕ್ಕಿಯನ್ನು ಬಂಗಾಳಕ್ಕೊಯ್ದು ಮಾರಲು ಏನು ವ್ಯವಸ್ಥೆ ಮಾಡಿದರೆಂಬುದನ್ನು ಅವರ ತಿಳಿಸಿದುದಿಲ್ಲ.

“ಜನರಿಗಾಗಿ ಹೆಚ್ಚು ಬೆಲೆಸುವೆವು” ಎಂದರು ಕಿಸಾನ್ ಸಭೆಯವರು. ನೊದಲು ಕುದ್ಧರಾದ ಬಾಬುಗಳು ಮತ್ತೆ ನಕ್ಕು “ಹೂಂ. ಯಾರು ಬೇಡವೆನ್ನುವವರು?” ಎಂದು ಉತ್ತರವಿತ್ತರು

ಬಂಗಾಳದ ಆರ್ಥಿಕ ನೆಲೆಗಟ್ಟು, ಪೂರ್ಣ ಬುಡಮೇಲಾಯಿತು. ಶ್ರಮಜೀವಿಗಳ ಮನೆಗಳು ನೆಲಸಮವಾದುವು. ಕೆಳಗಣ ಮಧ್ಯಮ ವರ್ಗದವರ ಕುಟುಂಬಗಳು ಛಿದ್ರವಾದುವು. ಒಡೆದುಹೋದುವು ಕೃಷಿಕ ಸಂತಾನ ಹಿಡಿಕೂಳಿಗಾಗಿ ತಮ್ಮ ಹೊಲಗಳನ್ನು ಬಿಟ್ಟು ಅಂಡಲೆಯಿತು. ಲಕ್ಷಗಟ್ಟಲೆಯಲ್ಲಿ ಮಂದಿ ಮಡಿದರು. ಒಂದು ವರ್ಷ ರುದ್ರ ನೃತ್ಯ.....

ಅಸ್ಸಾಮಿನ ಸರಕಾರದಿಂದ ಎರಡು ಸಲ ಬಾಬುಗಳಿಗೆ ಎಚ್ಚರಿಕೆ ಬಂತು—ಅಕ್ಕಿಯನ್ನು ಬಂಗಾಳಕ್ಕೆ ಒಯ್ಯಬಾರದು ಎಂದು. ಸರಕಾರ ವನ್ನು ಶಪಿಸುತ್ತ ಬಾಬುಗಳು ಸ್ವಲ್ಪ ಅಕ್ಕಿಯನ್ನು ಅಧಿಕಾರಿಗಳಿಗೆ ಮಾರಿದರು..... ಹೆಚ್ಚು ಅಕ್ಕಿ ಕತ್ತಲೆಯಲ್ಲಿ ಕಳಸಂತೆಯ ಹಾಡಿ ಹಿಡಿಯಿತು.

ಬಾಬುಗಳ ನ್ಯಾಂತದಲ್ಲೂ ಹಿಡಿಕೂಳು ಚಿನ್ನವಾಯಿತು. ಹಳ್ಳಿಯ ಕೊಲಿಗಳಿಗೆ—ಶ್ರಮಜೀವಿಗಳಿಗೆ—ಬಾಬುಜಿ ಹಣ ಕಾಸು ಕೊಡತೊಡಗಿದರು. ಮರುದಿನ ಪುನಃ ಅವರ ಮನೆಗೇ ಬಂದು, ಸೇರಿಗೆ ಒಂದೂ ವರೆ ರೂಪಾಯಿ ಕೊಟ್ಟು ಬಡವರು ಅಕ್ಕಿ ಕೊಂಡುಕೊಳ್ಳಬೇಕು.....!

ಹಿರಿಯ ಸೊಸೆ ಮನೆಗೆ ಬಂದ ಮೇಲೆ ಅನುಕಮೆಯ ಬಗ್ಗೆ ಮಾವನಿಗೆ ಮಮತೆ ಇಲ್ಲ. ಯಾಕೆ ಮೇಲೆಯೂ ಇರಲಿಲ್ಲ. ದಿನ ಹೋದಂತೆ ಕಿರಿಯ ಸೊಸೆ ಹೆಚ್ಚು ಹೆಚ್ಚಾಗಿ ಮಾತನನ್ನು ದ್ವೇಷಿಸಿದಳು.

ಯಾವಾಗಲಾದರೊಮ್ಮೆ ಬಂದಾಗ ನಿಖಿಲ ತಂದೆಯನ್ನು ಹೀನೈಸಿ ಮಾತನಾಡುತ್ತಲೇ ಇದ್ದ.

ಒಂದು ವರ್ಷದ ಸ್ಥಾನಬದ್ಧತೆಯ ಮೇಲೆ ನಿಖಿಲನ ಅಣ್ಣನನ್ನು ಸರಕಾರ ಬಿಟ್ಟಿತು. ಅಕ್ಕಿ ಪುನಃ ತನ್ನ ಮನೆಗೆ ಹೋದಳು. "ಒಬ್ಬಳು ಮಗಳನ್ನು ತಂದಿಷ್ಟೇನೆ ಕಾಣಿಕೆಯಾಗಿ" ಎಂದಳು ಖಸಂತ ರೊಡನೆ.

ಅವರು ಬಲು ಇಳಿದು ಹೋಗಿದ್ದರು. ೧೯೪೨ ಆಗಸ್ಟಿನ ಅನಂತರ ದೇಶದಲ್ಲಾದ ದುರ್ಘಟನೆ, ಬಂಗಾಳದ ದುರಂತ, ದೂರದ ಕೇರಳ—

ಸಂಧಿಕಾಲ

ಎಲ್ಲವೂ ಬಸಂತರ ಪರಸ್ಪರ ವಿರುದ್ಧ ವಿಚಾರಸರಣಿಯನ್ನೇ ನಿಲ್ಲಿಸಿದ್ದುವು. ಅವರಲ್ಲಿ ಸಂತಾಪವನ್ನೂ ದುಃಖವನ್ನೂ ಉಂಟುಮಾಡಿದ್ದುವು.

ಮಾರ್ಚ್ ತಿಂಗಳು. ಜಪಾನಿನ ಸಮರದವ್ಯ ನರ್ತಿಸುತ್ತ ಮಣಿಪುರ ದೊಳಗೆ ನುಗ್ಗಿತು. ಭಾರತೀಯರ ಮನೆ ಮಠಗಳ ಮೇಲೆ ಮೊದಲ ಬಾರಿಗೆ ಜಪಾನರು ಕೈ ಮಾಡಿದರು. ಮೊದಲು ಮಣಿಪುರ, ಮತ್ತೆ ಅಸ್ಸಾಮು, ಬಳಿಕ ಬಂಗಾಲ ! ಹೀಗೆ ಸಾಗಬೇಕು ಅವರ ಜೈತ್ರಯಾತ್ರೆ. “ ಬಿಡಲೊಲ್ಲೆವು ! ” ಎಂದುವು ಹಿಂದೀಯರ, ಚೀನಿಯರ, ಅಮೆರಿಕಪರಂ ಬ್ರಿಟಿಷರ ಪಡೆಗಳು. “ ಬಿಡಲಾರೆವು ” ಎಂದಿತು ಎಚ್ಚಿತ್ತ ಜನತೆ.

“ ಬ್ರಿಟಿಷ ಸರಕಾರ ನಮ್ಮ ಕೈಗಳನ್ನು ಬಂಧಿಸಿದ್ದರೆ ಕಾಲುಗಳಿಂದ ಜಪಾನರನ್ನು ಒದೆಯೋಣ ” ಎಂದು ಬಸಂತಕುಮಾರರಂಥವರು ಪತ್ರಿಕೆಗಳಿಗೆ ಪ್ರಸ್ತಾವನೆ ಕೊಟ್ಟರು.

ನಿಖಿಲ ಅನುಪಮಳ ಮೂಲಕ ಅಣ್ಣನಿಗೆ ಹೇಳಿ ಕಳುಹಿದ: “ ಕಳೆದ ಬೆಳೆಯ ೨೦,೦೦೦ ಮಣ ಅಕ್ಕಿಯನ್ನು ಏನು ಮಾಡುವಿರಿ ? ”

“ ಅಪ್ಪಾ ಅಕ್ಕಿ ಎಲ್ಲಿ ? ” ಎಂದು ಬಸಂತ ಕೇಳದಿರಲಿಲ್ಲ.

“ ಮನೆಯ ಕಡೆ ಯೋಚನೆ ಹರಿಯಿತೆ ಈಗ ? ” ಎಂದು ತಂದೆ ಕಟೋಕ್ತಿಯಾಡಿದರು.

ನಾಲ್ಕು ವಾರಗಳ ಅನುಕ್ರಮ ಮುನ್ನಡೆ. ಜಪಾನೀ ಸೇನೆ ಎಲ್ಲಿನ ತನಕ ಬರುವುದು ? ಕೋಹಿಮಾ, ಇಂಫಾಲ- ಮಣಿಪುರದ ಪತನವಾಗುವುದೆ ? ಅಸ್ಸಾಮನ್ನು ಜಪಾನರು ಪ್ರವೇಶಿಸುವರೆ ? ಕಾಶಾರನ್ನು ಹಿಡಿಯುವರೆ ?

ಬಾಬುಜಿ ಯೋಚಿಸುತ್ತಿದ್ದರು. ಮಣಕ್ಕೆ ೬೦ ರೂ. ಗಳಂತೆ ಈಗ ಮಾರಬೇಕೆ ಬೇಡವೆ ? ಜಪಾನರು ನೂರು ರೂ. ಕೊಟ್ಟು ಕೊಂಡು ಕೊಳ್ಳುವರೋ ಇಲ್ಲವೋ ?

ಈಗಲೇಗ ನಿಖಿಲ ಅನುಪಮೆಯನ್ನು ಕಾಣಲು ಬರುವುದು ಕಡಿಮೆಯಾಯಿತು. ಅವನಿಗೆ ಬಿಡುವಿಲ್ಲ. ಗರಿಲಾ ಶಿಕ್ಷಣ ಕೇಂದ್ರಗಳೆಡೆಯಲ್ಲಿ ಓದಾಡಬೇಕು.

ಸ್ವಲ್ಪ ದಿನಗಳಿಂದ ಬಾಬುಜಿ ಮನೆಗೆ ಬರುತ್ತಲೇ ಇರಲಿಲ್ಲ. ಒಮ್ಮೆ ಮಾತ್ರ ರಾತ್ರಿ ಬಂದು ಕರಣೀಕರಿಗೆ ಅನುಜ್ಞೆಗಳನ್ನು ಕೊಟ್ಟು ಹೋಗಿದ್ದರು. “ ಸರಕಾರ ವಾರಂಟು ಹೊರಡಿಸಿರಬೇಕು ” ಎಂದರು ಬಸಂತ ಕುಮಾರರು.

ಅನುಪಮೆಗೆ ದುಃಖವಾಗಲಿಲ್ಲ.....

—ಬೀಳ್ಕೊಡುವುದಕ್ಕೆ ನಿಖಿಲ ಬಂದಿದ್ದ. ಬೀಳ್ಕೊಡುವುದು ? ಹೌದು ಅನೂ--ವೀಳೆಯ ಕೊಡು; ರಣರಂಗಕ್ಕೆ ಹೋಗಬೇಕು.....

ನಿಖಿಲನ ನಾಯಕತ್ವದಲ್ಲಿ ಹತ್ತು ವಂದಿಯ ಗರಿಲಾ ಪಡೆ ಮಣಿ ಪುರಕ್ಕೆ ಹೊರಟಿತ್ತು. ವೈರಿ ದಳಗಳ ಎಡೆಯಿಂದ ನುಸುಳಿ ಒಳ ಹೋಗುವುದು ಅವರ ಉದ್ದೇಶ. ಜವಾನರಿಗೆ ಅಪಜಯವಾಗುವಂತೆ ಯತ್ನಿಸುವುದು; ಅದಾಗದಿದ್ದರೆ ಮತ್ತೆ ಅವರಿಗೆ ತೊಂದರೆ ಕೊಡುವುದು.

ಬಿಗಿಮುಷ್ಟಿಯಿಂದ ವಂದಿಸಿ ಅನು ನಿಖಿಲನನ್ನು ಬೀಳ್ಕೊಟ್ಟಳು.

.....ಮರುದಿನದ ಸತ್ರಿಕೆಯಲ್ಲಿ “ ಕಾಶಾರಿನ ಒಬ್ಬ ಪ್ರಸಿದ್ಧ ಜಮೀನ್ದಾರರು ಅಕ್ಕಿ ಅಡಗಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾರೆ ” ಎಂದಿತ್ತು. ಮನ ನೋಯಿಸಬಾರದೆಂದು ಆ ರಾಷ್ಟ್ರೀಯ ಸತ್ರಿಕೆಯವರು ಜಮೀನ್ದಾರರ ಹೆಸರು ಕೊಟ್ಟಿರಲಿಲ್ಲ. “ ತಂದೆಯೇ ಇರಬೇಕು ” ಎಂದರು ಬಸಂತರು.

ದೂರದ ಸಂಯುಕ್ತ ಪ್ರಾಂತದ ಹಿರಿಯಣ್ಣನಿಂದ ತಂತಿ ಬಂತು. “ ತಂದೆ ಎಲ್ಲಿದ್ದಾರೆ ? ”--ಅದಕ್ಕೆ ಉತ್ತರ ಹೋದ ಮೇಲೆ, “ ಜಾಮೀನಿನಲ್ಲಿ ಬಿಡಿಸಲು ನೋಡು--ನಾನು ಪ್ರಯತ್ನಿಸುವೆ ” ಎಂದು ಇನ್ನೊಂದು ತಂತಿ ಬಂತು. ಬಸಂತರು ಉತ್ತರ ಕೊಡಲಿಲ್ಲ.

ಮಾರನೆ ದಿನ ರಾತ್ರಿ ಕಾಶಾರಿನ ಸಾರ್ಟ್ ಅಫೀಸಿನಿಂದ ಅನುಪಮೆಗೆ ಸುದ್ದಿ ಬಂತು. ನಿತ್ಯಸ್ತ್ರ ಗರಿಲಾ ಪಡೆಯೊಡನೆ ಮುಂದೆ ಸಾಗುತ್ತಿದ್ದ ನಿಖಿಲನನ್ನು ಅಸ್ಸಾಮಿನ ತೋಲೀಸರು ಮಣಿಪುರದ ಅಧಿಕಾರಿಗಳ ಸಹಾಯದಿಂದ ಬಂಧಿಸಿದರು, ಎರಡೂವರೆ ವರ್ಷ ಹಿಂದಿನ ಕೈದು ವಾರಂಟನ್ನು ಉಪಯೋಗಿಸಿ.

ಸಂಧಿಕಾಲ

ಅನುಪಮೆಗೆ ವ್ಯಸನವಾಯಿತು. ನಿಖಿಲನ ಕಾರ್ಯಕ್ಕೆ ಹೀಗೆ ತಡೆ ಬರಬೇಕೆ ?

“ ಕಾಶಾಂಜಿ ಹೋಗಿ ನೋಡುವೆ. ಬಿಡುಗಡೆ ಸಾಧ್ಯವಾಗಬಹುದು ” ಎಂದರು ಬಸಂತಬಾಬು.

ಅನುಪಮೆಯ ಹೃದಯ ತುಂಬಿ ಬಂತು. “ ನಾನೂ ಬರುವೆ ” ಎಂದಳು.

○ ○ ○ ○ ○ ○ ○
ಮುಂಜಾನೆ ಬೇಗನೆದ್ದು ಅನು, ಮನೆಯ ಕೆಲಸದವಳನ್ನೆ ಬಿಟ್ಟು, ಅವಳ ಸಹಾಯದಿಂದ ಸ್ನಾನ ಮಾಡಿದಳು. ಸೀರೆಯುಟ್ಟುಕೊಂಡಳು. ಗಾಳಿ ಶೀತಲವಾಗಿ ಬೀಸಿತು. ಹೃದಯ ಏಕೋ ಡವಡವನೆ ಹೊಡೆದು ಕೊಳ್ಳುತ್ತಿತ್ತು.

ಬಲು ಎತ್ತರಲ್ಲಿ ವಿಮಾನಗಳು ಹಾರಾಡುವ ಸದ್ದು ಕೇಳುತ್ತಿತ್ತು.

ಕಾಶಾರದಲ್ಲಿ ತಾನು ನಿಖಿಲನ ಸಹೋದ್ಯೋಗಿಗಳನ್ನು ಕಾಣುವಳು. “ ಕಾಮ್ರೇಡ್ ! ” ಎಂದು ಅವರು ಸಂಬೋಧಿಸುವರು. “ ಇವರು ಗರಿಲಾ ನಾಯಕ ನಿಖಿಲನ ಪತ್ನಿ ” ಎನ್ನುವರು. “ ಇವರ ಮಾವ ಮೊನ್ನೆ ಬಂಧಿಸಲ್ಪಟ್ಟ ಜಮೀನ್ದಾರರು ” ಎಂದು ನಗೆಯಾಡುವರು. ಬಸಂತ ಕುಮಾರರ ಪರಿಚಯವನ್ನು ಇತರರಿಗೆ ಮಾಡಿಸಿ ಕೊಡುವರು.

.... ಕುದುರೆ ಗಾಡಿಯನ್ನೇರಿಕೊಂಡು ಬಸಂತರು ಬಂದು ಅನುಪಮೆಯನ್ನು ಕರೆದರು. ಗಾಡಿ ಹೊರಟಿತು. ಮೋಲೀಸರ ಪಶವಿರುವವನು ತನ್ನ ಹೆಮ್ಮೆಯ ಜೀವನ ಸಂಗಾತಿ; ಬಳಿಯಲ್ಲಿ ಕುಳಿತವನು ಉಚ್ಚ ರಾಷ್ಟ್ರಾಭಿಮಾನದ ಪ್ರತಿನಿಧಿ; ತಾನು ಹೊಸ ಜಗತ್ತಿನ, ಹೊಸ ಭಾರತದ, ಅದನ್ನು ನಿರ್ಮಿಸುತ್ತಿರುವ ನವಜನಾಂಗದ ಯುವತಿ.

ಹತ್ತಿರವಿದ್ದ ಜಪಾನರು ತೃಣ ಸಮಾನರಂತೆ ಕಂಡರು-

ಸೆರೆಮನೆಯಲ್ಲಿದ್ದ ಮಾವನ ನೆನಪು ಒಮ್ಮೆಯೂ ಆಗಲಿಲ್ಲ.

ಕುದುರೆ ಓಡುತ್ತಿತ್ತು.

—ಸಪ್ತಂಬರ್, ೧೯೪೪



ನೀಮಾ ! ನೀಮಾ !

ವಿನ್ನು ಅಗಲುವುದು. ಲಹರಿ ಕವಿ ಹಿಡಿದು, “ ಇನ್ನು ನಾಳೆ ನೆಪ್ಪಿರಲಿ,” ಎಂದ. ನೋವಿಗೆ ‘ ಆಯಾ ’ ಎಂದು ಕುಂಠಾಂಗುಟ್ಟಿದರೂ “ ಏ ” ಎಂದು ನಾಲಿಗೆ ಹೊರಚಾಚಿ ಅಣಕಿಸಿದಳು ನೀಮಾ.

ನೀಮಾ ಬಾಗಲನ್ನು ಹಿಂದಕ್ಕೆ ತಳ್ಳಿದಳು. ಉದ್ದುದ್ದ ನೆರಳುಗಳೂ ಗೋಡೆಯ ವೇಲೆ ನರ್ತಿಸುತ್ತಿದ್ದವು. ಏನು ದೀಪ ! ಏಕೋ ಅಂಜದ ನೀಮಾ, ತನ್ನ ರೋಗಗ್ರಸ್ತ ತಂದೆ ಮಲಗಿದ್ದ ಮಂಚವನ್ನು ನೋಡಿದಳು. ತಂದೆ ನರಳುವ ಸದ್ದು ಕೇಳಿ ಬರಲಿಲ್ಲ. ನೀಮಾ ಆ ಜಡದೇಹವನ್ನು ಹಿಡಿದು ನೋಡಿದಳು. ಹೌದು; ದೇಹ ಜಡವಾಗಿತ್ತು. ಹೆಪ್ಪು ಕಟ್ಟಿತ್ತು; ಹೆಣ ಮರವಾಗಿತ್ತು. ಚಿಟ್ಟನೆ ನೀಮಾ ಚೀರಿದಳು; ತಂದೆ ತೀರಿಕೊಂಡಿದ್ದರು. ಆಯೋ ಭೂಕಂಪ ! ಲಹರಿ ಅದೇ ಆಗ ಓರಿಸ್ಸಾ—ಬಿಹಾರುಗಳ ಭೂಕಂಪದ ಕಥೆ ಹೇಳುತ್ತಿದ್ದನಲ್ಲವೆ ?

ನೀಮಾ ಪ್ರಜ್ಞಾ ತೂನ್ಯಳಾದಳು.

○ ○ ○ ○ ○ ○ ○

ಅಂತ್ಯಕ್ರಿಯೆ ನಡೆದು ಹೋಯಿತು.

ಲಹರಿ ಹಟಿತೊಟ್ಟಿದ್ದ. ಅವನಮ್ಮ ಒಲೆ ಎನರಿಲ್ಲ. ಮತ್ತೆ ತಂದೆಯನ್ನು ಕೇಳುವುದೇನು ? ನೀಮಾ, ಎಂಟೊಂಭತ್ತು ವರ್ಷದ ಹುಡುಗ ನೀಮಾ, ಲಹರಿಯ ಮನೆ ಸೇರಿದಳು.

“ ಅನಾಥೆ ಮಗಳೆ ! ನನಗೆ ನೀನು ಬೇರೆಯಲ್ಲ; ಲಹರಿ ಬೇರೆಯಲ್ಲ ” ಎಂದಳು ಲಹರಿಯ ಅಮ್ಮ, ಮಗಳು ನೀಮಳ ಕುರುಳನ್ನು ನೇವರಿಸುತ್ತಾ.

ಸಂಧಿಕಾಲ

ಲಹರಿಯ ಹಾಸಿಗೆಯನ್ನು ಅಮ್ಮ ಬಿಚ್ಚಿದಳು. ಒಂದೊಂದಾಗಿ ಬಟ್ಟೆಯನ್ನು ಲಹರಿ ಎತ್ತಿದ. ವಿಭಾಗವಾಗಬೇಕೆನ್ನು; ಲಹರಿಗೊಂದು ನೀಮಳಿಗೊಂದು. ಹೀಗೆ ಎರಡು ಹಾಸಿಗೆಗಳು.

ಆ ರಾತ್ರಿ ನೀಮಾ ನಿದ್ರಿಸಲಿಲ್ಲ.

○ ○ ○ ○ ○

ಮುಂಜಾವದಲ್ಲೇ ಎವ್ವು ಲಹರಿಯ ತಂದೆ ದುಡಿತಕ್ಕೆ ಹೋಗುವರು. ತಲೆಯ ಮೇಲೊಂದು ಟೊಪ್ಪಿಗೆ; ಬಿಡಿಸಿ ಆಗಲಿಸಿದ ಮೀಸೆ; ಕಾಲಲ್ಲಿ ಮೊಣಕಾಲುತನಕ ಬೂಟಾಗಳು ಮತ್ತೆ ಕೈಯಲ್ಲಿ ಚಾಟಿ— ಚಮ್ಮಟಿಕೆ.

ಒಂದು ದಿನ ನೀಮಾ ಕಾಕನ ವೇಷವನ್ನು ಕಂಡಳು ಲಹರಿಯನ್ನೂ ಎಚ್ಚರಿಸಿ “ ನೋಡು—ನೋಡು ” ಎಂದಳು. ‘ ಊ ’ ಎಂದ ಲಹರಿ ನಿದ್ರೆಯಲ್ಲೆ.

ಕಾಕ ಹೊರಟುಹೋದ ಮೇಲೆ, “ ಅಮ್ಮ, ಕಾಕನಿಗೆ ಕೈಯಲ್ಲಿ ಆ ಚಾಟಿಯೇಕೆ ? ” ಎಂದು ನೀಮಾ ಕೇಳಿದಳು.

“ ಬೇಗನೆ ಏಳದೆ, ಸೋಮಾರಿಯಾಗಿ ನಿಜ್ಜಿ ಹೋಗುವ ಕೂಲಿಯನ್ನು ದಂಡಿಸಲಿಕ್ಕೆ ” ಎಂದರು ಅಮ್ಮ.

ಸೋಮಾರಿ !

“ ಏ ಬೇಗನೆ ಏಳದೆ ಸೋಮಾರಿ ” ಎಂದು ನೀಮಾ ಲಹರಿಯ ಹಾಸಿಗೆಯ ತುದಿಯನ್ನು ಹಿಡಿದಳು, ಎಳೆದಳು.

“ ನೋಡಮ್ಮ ! ” ಎಂದು ಲಹರಿ ದೂರು ಕೊಟ್ಟು.

ಕಂದಿಲಿನ ಉರಿಯನ್ನು ಕಿರಿದುಗೊಳಿಸುತ್ತಾ “ ಬೆಳಗಾಗುವುದಕ್ಕೆ ಇನ್ನೂ ಹೊತ್ತಿದೆ; ಮಲಗಿ ಮಕ್ಕಳೆ, ” ಎಂದರು ಅಮ್ಮ.

○ ○ ○ ○ ○

ಆ ವರ್ಷ ನೀಮಾ ಮನೆಯಲ್ಲೆ ಓದು ಕಲಿತಳು. ಲಹರಿಯೇ ಪಾಠ ಹೇಳಿಕೊಡುವ ಮಾಸ್ತರ. ಲಹರಿ ಮನೆಗೆ ಬಂದೊಡನೆ “ ನಮಸ್ತೆ,

ಮಾಸ್ತರ್ ಮಹಾಶಯ" ಎನ್ನ ಬೇಕು ನೀಮಾ. ಇಲ್ಲವಾದರೆ ಆ ದಿನ ವಾಶಪಿಲ್ಲ; ಜತೆಯಾಗಿ ಆಟವಿಲ್ಲ.

ಮುಂದಿನ ವರ್ಷ ಇಬ್ಬರನ್ನೂ ಒಂದಾಗಿಯೇ ಕಾಕ ಶಾಲೆಗೆ ಕಳುಹ ತೊಡಗಿದರು. ಕೊಂಚ ದೂರದಲ್ಲಿತ್ತು ಶಾಲೆ. ಮಧ್ಯಾಹ್ನದೊಳಗೆ ಕಾಕನ ಚಾತೋಟದ ವಸತಿಯಲ್ಲಿ. ತೋಟದಲ್ಲಿ ದುಡಿಯುತ್ತಿದ್ದ ಸಾವಿ ರಾರು ಆಳುಗಳ ಮೇಸ್ತ್ರಿಯಲ್ಲವೆ ತಮ್ಮ ಕಾಕ ?....ಸಂಜೆಯ ಹೊತ್ತಿಗೆ ಲಹರಿ—ನೀಮರು ಚಾತೋಟದ ತಪ್ಪಲನ್ನೇರಿ, ಗಿರಿ ಕಂದರಗಳಲ್ಲಿ ಸುತ್ತಾಡಿ, ಮನೆಗೆ ಮರಳುವರು. ಅತ್ತ ಸ್ವಲ್ಪ ದೂರದಲ್ಲಿ ತನ್ನ ವಿರಾಟ ರೂಪವನ್ನು ಪ್ರದರ್ಶಿಸುತ್ತ ಎದ್ದು ನಿಂತಿದ್ದ ತೇಜೋಮಯ ಹಿಮಾಲಯ ಧವಳ ರಾಶಿ. ಅದನ್ನೇ ನೋಡುತ್ತ ಒಮ್ಮೊಮ್ಮೆ ಅವರಿಬ್ಬರೂ ಮನೆ ಯನ್ನು ಮರೆತುಬಿಡುವರು.....ಮತ್ತೆ ಪುನಃ ತಮ್ಮ ಗುಡಿಸಲನ್ನು ಸೇರು ತ್ತಿರುವ ಚಾತೋಟದ ಕೂಲಿಗಳ, " ದಿನ ಕಳೆಯಿತೂ ಒಂದು ದಿನಾ " ಹಾಡು ಅವರನ್ನೆ ಚ್ಚರಿಸುವುದು.

○ ○ ○ ○ ○

ಆ ದಿನ ಮಧ್ಯಾಹ್ನ ಶಾಲೆ ಬಿಟ್ಟು ನೀಮಾ--ಲಹರಿ ಕಾಕನ ವಸತಿಗೆ ಹೋದಾಗ ಆಗಲಿನ್ನೂ ಊಟ ಬಂದಿರಲಿಲ್ಲ. ಯಾರೋ ಒಬ್ಬ ಆಳು ಅನ್ನ ತರಲು ಹೋಗಿದ್ದ. ಮಕ್ಕಳು ಕಾದು ನಿಲ್ಲಬೇಕಾಯಿತಲ್ಲ! ಕಾಕ ಸಿಟ್ಟಾ ದರು. ಸೈರಣೆಗೆಟ್ಟರು. ಅತ್ತಿಂದಿತ್ತ ಶತಪಥ ತುಳಿದರು.

ಆಳು ತಡವಾಗಿ ಬಂದಾಗ ಅವನ ಮೇಲೆ ಜಾಟಿ ಪ್ರಯೋಗವಾಯಿತು. ರವ್, ರವ್, ರವ್! ನೀಮಾ ಕಣ್ಣು ಮುಚ್ಚಿಕೊಂಡಳು. ಲಹರಿ ತಲೆ ಬಾಗಿಸಿದ. ಎಂತಹ ಕ್ರೂರಿ ಅವರ ಕಾಕ! ಇಬ್ಬರಿಗೂ ಆ ದಿನ ಅನ್ನ ಸೇರಲಿಲ್ಲ.

ಸಂಜೆ ಆಟವೂ ಇಲ್ಲ ಆ ದಿನ. ರಾತ್ರಿ ಹೊತ್ತು ಮ್ಲಾನವದನರಾಗಿ ಮಕ್ಕಳು ಹಿಂದಿರುಗುತ್ತಿದ್ದಾಗ ಅವರು ಕಾಣಿಸಿಕೊಂಡರು. ಸಣ್ಣ ಕೈ ಕಾಲು ಗಳ ದೊಡ್ಡ ಹೊಟ್ಟೆಯ ಮಗು, ತಾಯಿಯ ಎದುರುಗಡೆ ನಡೆಯು

ತ್ತಿತ್ತು. ಹಿಂಬದಿಯಿಂದ ಗಾಯಗೊಂಡಿದ್ದ ಗಂಡ ಹೋಲುತ್ತಾ ಬರುತ್ತಿದ್ದ. ಆತ ಆ ದಿನ ಮಧ್ಯಾಹ್ನ ಕಾಕನ ಕೋಪಕ್ಕೆ ಬಲಿಯಾಗಿದ್ದವನು ತಲೆಗೆ ಬ್ಯಾಂಡೇಜಿತ್ತು. “ನಾವು ಶಾಲೆಗೆ ಹೋದ ಮೇಲೆ ಪುನಃ ಕಾಕ ಹೊಡೆದಿರಬೇಕು,” ಎಂದಳು ನೀಮಾ. ಲಹರಿ ದುಃಖದಿಂದ “ಇರಬಹುದು” ಎಂದ. ಆ ಹೆಂಗಸು ಮೇಸ್ತ್ರಿಯ ಮಕ್ಕಳಿಬ್ಬರನ್ನೂ ದುರದುರನೆ ನೋಡಿದಳು.

ಮನೆ ಸೇರಿದೊಡನೆ, ಇದಿಗೊಂದು ಮೈ ತಡವುತ್ತ ಅಮ್ಮ ಹೇಳಿದಳು: “ಈ ದಿನ ಊಟ ತಡವಾಯಿತು ಅಲ್ಲವೆ ಮಕ್ಕಳೆ? ಆ ಕೆಟ್ಟ ಕಪಿಲೆ ಹಸು ಎಲ್ಲೋ ತಪ್ಪಿಸಿಕೊಂಡು ನನ್ನ ಕೆಲಸಕ್ಕೆ ತಡೆ ಮಾಡಿತು.”

○ ○ ○ ○ ○

ಸುಲೂ—ಅದು ಅವಳ ಹೆಸರಂತೆ. ಗಾಯಗೊಂಡ ಕೂಲಿಯ ಪತ್ನಿ. ನೀಮಾ—ಲಹರಿಯರು ಅವಳ ಮನೆಯನ್ನು ಹುಡುಕಿ ಹಿಡಿದರು. ಅದು ಮನೆಯೆ! ಆದರೂ ಅವರ ಗೆಳೆತನ ಬೆಳೆಯಿತು.

ನೀಮಾ ಬೆಳೆಯುತ್ತಿದ್ದ ಹುಡುಗ. “ಹೀಗೇ ಬೆಳೆಯಲಿ..., ಲಹರಿಗೆ ಜತೆಯಾಗುವಳು” ಎಂದರು ಅಮ್ಮ ಒಂದು ದಿನ. ಕಾಕ ಹೊಂಕರಿಸಿದರು. ನೀಮಳ ತಂದೆಯ ಸ್ಥಾನವೆಲ್ಲಿ? ತನ್ನದೆಲ್ಲಿ? ಹಿರಿಯ ಕೂಲಿಯ ಮಗಳನ್ನು ಮೇಸ್ತ್ರಿಯ ಮಗನಿಗೆ ತರುವುದೆ? ಭಿಕಾರಿ ಹುಡುಗಿ..... ಎಲ್ಲಾದರೂ ಇರುತ್ತಾಳೆ....

....ಈ ಹುಡುಗನ ಅವಸ್ಥೆಯೇನು? ಎಂದುಕೊಳ್ಳುವಳು ಅಮ್ಮ ಒಮ್ಮೊಮ್ಮೆ. ‘ನೀಟಾಗ—ಸುಟಿಯಾಗ’ ಪುಸ್ತಕವಾಗಿ ಬೆಳೆದಿದ್ದಾನೆ. ಆದರೆ ಇಷ್ಟು ಸಜ್ಜೆ ಮೋರೆಯೇಕೆ?

ನಕ್ಕಾಗ ಮಗುವಿನಂತೆ ತಿಳಿ ನಗು. ಇಲ್ಲದೆ ಹೋದರೆ ಗಂಭೀರ ಮುಖ. ಓದು-ವ್ಯಾಸಂಗ-ಪಾಠವನ್ನು ಬದಿಗಿಟ್ಟು, ಇತರ ಪುಸ್ತಕಗಳ ವ್ಯಾಸಂಗ ಬಲವಾಗಿ ನಡೆದಿತ್ತು. ಆ ಹದಿನೈದು ಹದಿನಾರನೆಯ ವಯಸ್ಸಿನಲ್ಲಿ ಎಷ್ಟು ಚೆಂದವಾಗಿ ಕಾಣಿಸುತ್ತಿದ್ದ ಲಹರಿ!

ಹದಿಮೂರು ವಯಸ್ಸಿನ ನೀಮಳೂ ಏನೂ ಕಡಿಮೆಯಿಲ್ಲ, ನೂಟನಾಗಿ ಕಾಣುತ್ತಿದ್ದಳು. ಆಳವಾದ ಭಾವನೆಯನ್ನು ತೋರಿಸುತ್ತಿದ್ದ ಅಂದವಾದ ಎರಡು ಕಣ್ಣು; ತಿದ್ದಿದ ಉದ್ದನೆಯ ಮೂಗು; ತುಂಬಿದ ಗೆಲುವಿನ ನುಖ. ಸಾಲದುದಕ್ಕೆ ತೆಳ್ಳನೆಯ ಎತ್ತರ ಶರೀರ. ಮುತ್ತೈದೆ ಯರು ಮೂಗು ಮುರಿಯುವಂತಿತ್ತು.

ಒಮ್ಮೊಮ್ಮೆ ಸಂಜೆ ತಪ್ಪಲಿನಿಂದ ನೀಮ—ಲಹರಿಯರು ತಡವಾಗಿ ಇಳಿಯುತ್ತಿದ್ದರು. ಹುಣ್ಣಿಮೆ ಬರುತ್ತಿದ್ದಾಗಲಂತೂ ಕಾಕ ನಡುವಿರುಳಿಗೆ ಮನೆ ಸೇರುತ್ತಿದ್ದಕ್ಕೆ ಕೊಂಚ ಮುಂಚಿತವಾಗಿ ಇವರು ಹಿಂದಿರುಗುವರು. ಎಷ್ಟೋ ನೇಳೆ ಸಲೂ ಮನೆಯಲ್ಲಿ ಮಾತನಾಡುತ್ತಾ ಕುಳಿತಾಗ ಎಲ್ಲವೂ ಮರೆತುಹೋಗಿತ್ತಿತ್ತು. ಸಲೂ ದನಿ ತೆಗೆದು ಹಾಡುವಳು. ನೀಮ—ಲಹರಿಯರು ಸ್ವರ ತೂಡಿಸುವರು. ಮತ್ತೆ ಒಮ್ಮೊಮ್ಮೆ ನೀಮ ನರ್ತಿಸುವಳು. ಹೌದು ನರ್ತನ ಬರುತ್ತಿತ್ತು ಆಕೆಗೆ. ಆಕೆ ಜನ್ಮತಃ ಕಲಾವಿದೆ! ಕಲಿಕ್ಕು ದಿಲ್ಲ—ಏನಿಲ್ಲ: ಯಾವ ಶಾಸ್ತ್ರೀಯ ನೃತ್ಯವೂ ಅಲ್ಲ. ಆದರೂ ತಾಳಲಯ ಬದ್ಧವಾಗಿ ನೀಮಾ ಕುಡಿಯುವಳು.

ಅಂತಹ ಒಂದು ರಾತ್ರಿ ಮನೆಗೆ ಬರುತ್ತಿದ್ದಾಗ ಲಹರಿ ಹೇಳಿದ “ ನೀಮಾ ನೀನಿನ್ನು ಸೀರೆಯುಡಬೇಕು. ಸಾಕು ಈ ಲಂಗ.” ನೀಮ—ಲಹರಿಯರು ದಿನಕಳೆದಂತೆ ಬೆಳೆದರು ಆಮ್ಮ ತನಗಾಗಿ ಒಂದು ಆಕಾಶ ಬಣ್ಣದ ಚಿಕ್ಕ ಸೀರೆಯನ್ನು ತರಿಸಿಟ್ಟುದನ್ನು ನೀಮಾ ಮನೆಯಲ್ಲಿ ನೋಡಿದಳು.



ಆ ಬೆಟ್ಟದ ತುದಿಯಲ್ಲಿ ನೀಲ ಆಕಾಶವನ್ನು ನೋಡುತ್ತಾ ನೀಮಾ ಕುಳಿತಿದ್ದಳು, ಲಹರಿ ಆ ದಿನ ಬಂದಿದ್ದ ಹಿಂದಿನ ದಿನದ ಪತ್ರಿಕೆಯೋಡಿ ಮುಗಿಸಿ. ತಲೆಯೆತ್ತಿ “ ನೆಹರೂ ಕರೆ ಕೊಟ್ಟಿದ್ದಾರೆ.....ಚೀನಕ್ಕೆ ನಾವು ನೆರವು ಕಳಿಸಬೇಕು ” ಎಂದ.

ನೀಮಾ ಕಣ್ಣುಗಳನ್ನರಳಿಸಿ ಕುತೂಹಲಿಯಾಗಿ ಕೇಳಿದಳು

ಸಂಧಿಕಾಲ

ಲಹರಿ ದೀರ್ಘ ಕಥೆಯನ್ನು ಮೊದಲು ಮಾಡಿ ಮುಗಿಸಿದ. ಅಂಥ ಸೈನ್ಯ ಸರ್ವಾಧಿಕಾರಿ ಜವಾನಿರೊಡನೆ ಜೀವನ ಮರಣ ಹೋರಾಟದಲ್ಲಿ ನಿರತನಾಗಿದ್ದ ಚೀನದ ಧೀರ ಕತೆ. ಮತ್ತೆ, ಒಂದು ತಂಡ, ಚೀನದಲ್ಲಿ ಸಮಕಾನಾದವನ್ನು ಸ್ಥಾಪಿಸಲು ಯತ್ನಿಸಿ, ಸ್ವಲ್ಪಂಶ ಯಶಸ್ವಿಯಾದ ವಿಚಾರ.

ಮಾನವ ಸಮಾಜದ ಹುಟ್ಟು ಬೆಳವಣಿಗೆಯನ್ನು ಲಹರಿ ವಿವರಿಸ ಹೋದ. ಶೋಷಣೆ—ಅನ್ಯಾಯವಿಲ್ಲದ ನೂತನ ಸೃಷ್ಟಿಯನ್ನು ಕಾಣುವುದು ಎಷ್ಟು ಮಧುರ !

ಅಂತಹ ರಾಜ್ಯದಲ್ಲಿ ಅವರ ಕಾಕ, ಆಳುಗಳನ್ನು ಸುಲಿದು ತಿನ್ನುವ ಮೇಸ್ತ್ರಿಯಾಗಿರಲಾರ. ದೇಶಕ್ಕಾಗಿ ಜನರಿಗಾಗಿ—ತಮಗೆಲ್ಲರಿಗಾಗಿ ಚಾ ಬೆಳೆಸುವ ಕೆಲಸ ಸಾಗುವುದು ! ಸಾವಿರಾರು ಮೈಲುಗಳಾಚೆ ಲಿವರ್ ಪೂಲ್—ಡೆವನಾಶಯರ್ಗಳಲ್ಲಿ ಕುಳಿತಿದ್ದ ಸಾಮ್ರಾಜ್ಯವಾದಿ ಬಿಳಿಯ ನೊಬ್ಬನಿಗೆ, ನಮ್ಮ ಜನ ತೇದು ಬೆಳೆಸುವ ತೇಯೆಲೆಯ ತೋಟದ ಹಣ ಹೋಗದು.....

ನೀಮಾ ಇದನ್ನೆಲ್ಲಾ ಕಿವಿಗೊಟ್ಟು ಕೇಳುವಳು. ಎಷ್ಟು ನಿಜವಾದುದು ! ಜತೆಯಲ್ಲೇ “ ಎಷ್ಟು ಚೆನ್ನಾಗಿ ಮಾತನಾಡುತ್ತಾನೆ ನನ್ನ ಲಹರಿ ! ”

ಲಹರಿ ಎದ್ದು ನಿಂತು ಹೇಳಿದ: “ ನೀಮಾ ಇದು ಅಸ್ಸಾಂ—ಅದರಾಚೆ ಟಿಬೆಟ್; ಇತ್ತ ಬರ್ಮಾ—ಚೀನಾ. ಈ ಕಡೆ ಸವಿಸ್ತಾರವಾದ ಭರತ ಭೂಮಿ. ಮೂವತ್ತೈದು ಕೋಟಿ ಸರ್ಕಸ್ಸಿನ ಸಿಂಹಗಳು ಇಲ್ಲಿ ಜೀವಿಸುತ್ತಿವೆ. ಚಮ್ಮಟಿಕೆಯ ಬಲವಾದ ಒಂದು ಏಟು ಸಾಕು. ಸಿಂಹಗಳೆದು ಭೋರ್ಗರೆದು ವಿದೇಶೀಯ ಮರ್ದಕರನ್ನು ಹೊರಹಾಕಲು, ಸ್ವದೇಶದ ಸ್ವಾರ್ಥಿಗಳನ್ನು ಹತ್ತಿಕ್ಕಲು, ಎಷ್ಟು ಹೊತ್ತು ಬೇಕು ? ”

ನೀಮೆಳಿಗೆ ಕಾಕನ ಚಮ್ಮಟಿಕೆಯ ನೆನಪಾಯಿತು.

ರಾತ್ರಿ ನೀಮಾ ಮತ್ತು ಲಹರಿ ಮನೆಗೆ ಬಂದಾಗ ಚಮ್ಮಟಿಕೆ ಎತ್ತಿ ಕಾಕ ನಿಂತಿದ್ದರು. “ ಎನಿಷ್ಟು ಹೊತ್ತು ? ಸುಲಿದುಬಿಡುತ್ತೇನೆ ! ” ಎಂದು

ಗರ್ಜಿಸಿದರು.....ಲಹರಿ ಒಳಬರುತ್ತ ಇಳಿದನಿಯಲ್ಲಿ “ ನೋಡು ನಿನ್ನ ಕಾಕನನ್ನು.... ಅವನು ನಮ್ಮ ಕೆಟ್ಟ ಸಮಾಜದ ಒಂದು ಉತ್ಪನ್ನ...” ಎಂದ.

ಲಹರಿಗೆ ಮತ್ತೆ ಆ ಊರಲ್ಲಿ ವಿದ್ಯಾಭ್ಯಾಸವಿರಲಿಲ್ಲ. “ ನನಗಷ್ಟೆ ಸಾಕು ” ಎಂದಳು ನೀನಾ. ಕಾಲೇಜಿನಲ್ಲಿ ಕಲಿಯಲೆಂದು ಲಹರಿ ಶಿಲ್ಪಾಂಗಿಗೆ ಹೋಗಲು ಹೊರಟ.

“ ಸದ್ಯಃ ಇವರ ಜೋಡಿ ಬೇರ್ಪಡಲಿ ” ಎಂದು ಕಾಕ “ಸಮ್ಮತಿ ಕೊಟ್ಟಿರು. ಅವನು ಬಿಕ್ಕಿಬಿಕ್ಕಿ ಅತ್ತು, ಅಕ್ಕರೆಯಿಂದ ಬೀಳ್ಕೊಟ್ಟಳು. ನೀನು ಅಳುತ್ತಿದ್ದಳು.

“ ಮಾಸ್ಟರ್ ಮಹಾಶಯ್ ಹೋಗುತ್ತಾರೆ. ನಮಸ್ಕಾರ ಕೊಡುತ್ತಪ್ಪದೆ ಸತ್ರ ಬರೆಯುತ್ತಾರೆ—ಓದಲು ಪುಸ್ತಕ ಪತ್ರಿಕೆ ಕಳಿಸುತ್ತಾರೆ ” ಎಂದ ಲಹರಿ. ‘ ಊಹುಹು— ಇಹಿಹಿ ’ ಎಂದಳು ನೀನಾ ಅಳುತ್ತ, ನಗುತ್ತ.

ಒಂದು ವರ್ಷ ಹಾಗೆ ಕಳೆಯಿತು. ನೀರಸ ಜೀವನದ ಕಹಿಯುಂಟೆಂದು ನೀನಾ.

ಯುದ್ಧ! ಯುದ್ಧ! ಯುದ್ಧ!—ಎಲ್ಲರೂ ಎಂದರು. ಲೋಕವಿಡೀ ಯುದ್ಧದ ಸೊಲ್ಲು. “ ಇನ್ನೊಂದು ಘೋರ ಯುದ್ಧ; ಹತ್ಯಾಕಾಂಡದ ಆರಂಭ ” ಎನ್ನುತ್ತಿದ್ದುವು ಲಹರಿ ಕಳುಹುತ್ತಿದ್ದ ಪತ್ರಿಕೆಗಳ ಶೀರ್ಷಿಕೆಗಳು. ಅಸ್ಸಾಮಿನ ಆ ಭಾಗದ ಪ್ರತಿಯೊಂದು ಗುಹೆ-ಕಂದರ—ತಪ್ಪಲು ‘ ಯುದ್ಧ ’ ವೆಂದು ಪ್ರತಿ ಧ್ವನಿ ಕೊಡುತ್ತಿತ್ತು.

ಮತ್ತೊಂದು ದಿನ ಸತ್ರ ಬಂತು. “ ರಾಜಕೀಯ ಕಾರಣಕ್ಕಾಗಿ ಲಹರಿಯನ್ನು ಬಂಧಿಸಿದ್ದಾರೆ ” ಎಂದು. ಜಗತ್ತು ಶೂನ್ಯವಾಗಿ ತೋರಿತು ನೀನುಳಿಗೆ. ಕಳೆದ ಬಾರಿ ರಜೆಯಲ್ಲಿ ಬಂದು ಸಕ್ಕರೆಯ ವಾತುಗಳನ್ನಾಡಿದ್ದ ಲಹರಿ ಈ ವರ್ಷ ಎಲ್ಲಿ ಬರುವ ? ಹೇಗೆ ಬರುವ ?

“ ಕುಲಟಿ ” ಎಂದು ಕಾಕ ಸಿಟ್ಟಿನೆಲ್ಲ ನೀನುಳ ಮೇಲೆ ಕಾರಿದರು.

“ ಮಗನಿಗೆ ಈ ವರ್ಷವೇ ಒಂದು ಮದುವೆ ಮಾಡಿಬಿಡಬೇಕಿತ್ತು ”
ಎಂದರು ಅಮ್ಮಾ.

ನೀಮೆ ಅತ್ತಳು. ತನಗೆ ವ್ಯಥೆಯೇ ಇಲ್ಲವೆ? ತನ್ನನ್ನು ಯಾರೂ ಕೇಳು
ವವರಿಲ್ಲವೆ? ಮದುವೆಯಂತೆ! ಮದುವೆಯಲ್ಲ-ಸುಡುಗಾಡು.

ಚಾ ತೋಟವು ಸುಡುಗಾಡಾಗತೊಡಗಿತ್ತು. ಎರಡು ಮೂರು
ಮುಕ್ಕರಗಳಾದುವು, ತಲೆಗಳೊಡೆದು, ನೆತ್ತರು ಸುರಿಯಿತು.

ಪ್ಲಾಂಟರ್ ದೊರೆ ಕಾಕನನ್ನು ಕರೆದು ಗದರಿಸಿದರು. “ ಏಯ್,
ನಿನ್ನ ತಲೆಯನ್ನೇ ಹಾರಿಸುತ್ತೇನೆ. ಮಗನಂತೆ ನೀನೂ ಜೈಲಿಗೆ ಘೋಗುವೆ.

ದೊರೆಯೊಡನೆ ದಯಾಳಿಕ್ಷೆಯಾಚಿಸಿ ಮಗನ ಬಿಡುಗಡೆಗೆ ಯತ್ನಿಸಿ
ಬೇಕೆಂದಿದ್ದ ಕಾಕ ಇಳಿದು ಹೋದರು.

○ ○ ○ ○ ○ ○ ○

ಒಂದು ದಿನ ನೀಮಾ ಹೊರಟು ಹೋದಳು. ಯಾರಿಗೂ ಬೇಡಾದ
ವಳು—ಬಡ ಕೂಲಿಗಳಿಗೆ ಬೇಕಾದಳು. ಲೋಕದ ನಿಜರೂಪವನ್ನು
ತಿಳಿಯತೊಡಗಿದ್ದ ಹದಿನೈದು ಹದಿನಾರರ ಹುಡುಗ.

“ ಹೋಗಲಿ—ಹಾಳಾಗಿ ಹೋಗಲಿ ! ” ಎಂದರು ಕಾಕ. ತನ್ನ
ಪಾಲಿನ ದೈವ ಕಣ್ಣು ತೆರೆದು ತನ್ನನ್ನು ಒಯ್ಯಬಾರದೆ—ಎಂದು ಅವಳು
ಡುಃಖಿಸಿದಳು.

ಸಲ್ಲೂ ಮನೆ ನೀಮಳ ವಾಸಸ್ಥಾನವಾಯಿತು. ರಾತ್ರಿ ದುಡಿತ
ಮುಗಿದ ಮೇಲೆ ತೋಟದ ಹೆಚ್ಚಿನ ಹೆಂಗಸರೆಲ್ಲ ಒಂದೆಡೆ ಅಲ್ಲಿ ನೆರೆಯುವರು.
ನೀಮಾ ಅವರ ನಾಯಿಕೆ. ಏರುತ್ತಿದ್ದ ದವಸ ಧಾನ್ಯಗಳ ಬೆಲೆಯ ಕುರಿತು
ಚರ್ಚೆಯಾಗಿ, ಅವರು ಮರುಗುವರು. ಬಳಿಕ ಎಲ್ಲವನ್ನೂ ಮರೆತು
ಹಾಡುವರು, ನೀಮಾ ಜತೆಯಲ್ಲಿ ಹಾಡುವಳು; ಹಾಡಿ ಕುಣಿಯುವಳು.
ಆ ದುಡಿದ ಮಂದಿಗಾಗಿ ಅವರ ಜೀವನವನ್ನು ಚಿತ್ರಿಸಿ ಗೀತೆಗಳನ್ನು ಬರೆ
ವಳು.

ಬೇಕಿದ್ದರೆ ಕಾಕ ನೀಮಳನ್ನು ಅಲ್ಲಿಂದಲೂ ಓಡಿಸಬಹುದಿತ್ತು
ಆದರೆ ಏಕೋ ಅವರು ಹಾಗೆ ಮಾಡಲಿಲ್ಲ.

○ ○ ○ ○ ○

ಜಪಾನರು ಬರುತ್ತಿದ್ದರಂತೆ; ಬರ್ಮದ ದಕ್ಷಿಣಾರ್ಧವನ್ನು ಅವರು
ಆಕ್ರಮಿಸಿದರಂತೆ; ಕಲ್ಕತ್ತೆಯ ಮೇಲೆ ವಿಮಾನ ಧಾಳಿಯಾಯಿತಂತೆ.

ಅವರು ಅಸ್ಸಾಮಿಗೂ ಬರಬಹುದು.

ಮುದುಕ ಕಾಕ ಕುಹಕದ ಮುಗುಳು ನಗೆ ನಕ್ಕರು. “ ನಾನು
ದೊರೆಯಾಗುವೆ ನೋಡು ” ಎಂದರು ಅಮ್ಮನೊಡನೆ.

....ಒಂದು ದಿನ ಒಮ್ಮೆಲೆ ಲಹರಿ ಊರಿಗೆ ಬಂದುಬಿಟ್ಟು... ಮನೆಗೆ
ಹೋಗಿದ್ದನೋ, ಇಲ್ಲವೋ. ಆದರೆ ಆತ ಸಲಾನ ಮನೆ ಬಾಗಿಲಲ್ಲಿದ್ದುದು
ನೀಮಳನ್ನು ಅಸ್ಪಿಕೊಂಡುದು, ಅಷ್ಟು ನಿಜ.

“ ತಪ್ಪಿಸಿದುದಲ್ಲ—ಬಿಡುಗಡೆ ” ಎಂದ ಲಹರಿ.

ಎಂತಹ ಬೆಂಕಿ ಅವನ ಕಣ್ಣುಗಳಲ್ಲಿ! ಏನು ತೀಕ್ಷ್ಣ ನಗು! ಲಹರಿ
ಕಟ್ಟಾಳು. ನೀನೂ ಮುಗ್ಧೆಯಾಗಿ ಹೋದಳು. ಆಕೆ ಹಾಡಿದಳು, ಹಾಡಿ
ಕುಣಿದಳು. “ ಮಾಸ್ಟರ್ ಮಹಾಶಯಾ, ನಿಮಗೆ ಸ್ವಾಗತ ಸುಸ್ವಾಗತ! ”

ಆ ದಿನ ಆರೇಳು ಸಾವಿರ ಮಂದಿ ಸಭೆ ಸೇರಿದ್ದರು ತೋಟದಾಚೆ.
ಲಹರಿಯ ಭಾಷಣವನ್ನು ಮೂಕಿಯಾಗಿ ನೀನೂ ಕೇಳಿದಳು.

“ ಬರುತ್ತಿವನು ಮಹಾ ಧೂರ್ತ—ಕಪಟ; ಎದ್ದು ನಿಲ್ಲಲಿ ನಮ್ಮ
ದೇಶ! ಮರ್ದಕ ನೌಕರಶಾಹಿಗಾಗಿಯಲ್ಲ. ನಮಗಾಗಿ ಈ ಸಾಡ್ಯ
ಉಳಿಯಬೇಕು....ನಮ್ಮ ಮನೆ-ಗುಡಿಸಲು ಉಳಿಯಬೇಕು. ಎತ್ತಿ ಹಿಡಿ
ಯಿರಿ ಹಾರೆ, ಪಿಕ್ಕಾಸುಗಳನ್ನು! ಅದೇ ನಮ್ಮ ಆಯುಧ. ಚೀನದ ಬಂಧು
ಗಳಿಗಿಂತ ಸಾವು ಕಡಿಮೆಯಲ್ಲವೆಂಬುದನ್ನು ತೋರಿಸಿ ಕೊಡೋಣ— ”
ಎಂದು ಲಹರಿ ಮಾತನಾಡಿದ.

ಸಂಧಿಕಾಲ

....ಯಾರೋ “ ನಿಮ್ಮ ಮಗ ಬಂದಿದ್ದಾನಲ್ಲವೆ ? ” ಎಂದಾಗ ಕಾಕ,
“ ಇಲ್ಲ ಅವನು ಸತ್ತುಹೋದ ” ಎಂದರಂತೆ. ಆದರೆ ಅಮ್ಮ ಅದೇ
ಹೊತ್ತಿಗೆ ಸಲಾನ ಮನೆಯಲ್ಲಿದ್ದಳು.

ಜಪಾನರು ಬಂದು ತನ್ನ ಉದ್ಧಾರವಾಗುವುದು ಎಂದು ಕಾಕ ಛಾವಿ
ಸುತ್ತಿದ್ದಾಗ ಲಹರಿ ಹಾಗೆ ಹೇಳುವುದೇ ?

○ ○ ○ ○ ○

ಬಂಡಾಯದ ಝಂಝೂವಾತ ಬೀಸಿಹೋಯಿತು. ಪೋಲೀಸರು
ಸಲಾನ ಮನೆಯನ್ನು ತೋರಿಸಿ ಹೋದರು ಲಹರಿ--ನೀಮಾ ಬಂಧನ
ಕ್ಕೊಳಗಾದರು. ತೋಟಕ್ಕೆ ತೋಟವೇ ಕ್ರೋಧದಿಂದ ‘ ಏ ’ ಎಂದಿತು.
ನೀಮಾ—ಲಹರಿಯರನ್ನು ಸರಕಾರ ಬಿಟ್ಟುಕೊಟ್ಟಿತು....

ಅಸ್ವಾಮಿನತ್ತ ಗಡಿಯಾಚೆ ಜಪಾನರ ಬಟುನೆಟ್‌ಗಳು ಕಾದು ನಿಂತಿ
ದ್ದುವು. ‘ ಎಂದು ನುಗ್ಗಲಿ ? ಎಲ್ಲಿ ನುಗ್ಗಲಿ ? ’ ಇತ್ತ ದಾರಿದ್ರ್ಯದೇವಿ
ಉಗ್ರ ತಾಂಡವ ನೃತ್ಯಕ್ಕೆ ಆರಂಭಿಸಿದ್ದಳು. ಉಪವಾಸ-ಕೊಲೆರಾ-ಮಲೇ
ರಿಯಾ.

ತಿಂಗಳುಗಳು ಉರುಳಿದುವು....

ಹಾಹಾಕಾರ ಕೆವಿಯೊಡೆಯುವಂತೆ ಹಬ್ಬಿತು.

“ ಉಳಿಸಿರಿ ಜನರನ್ನು ” ಎಂದ ಲಹರಿ, “ ನಮ್ಮ ಜನಾಂಗವೇ
ನಾಶವಾಗುತ್ತಿದೆ. ”

ಹಗಲಿರಳು ನೀಮ--ಲಹರಿಯರು ದುಡಿದರು. ಕಾಳು--ಕಡ್ಡಿ ದೊರ
ಕಿಸಲು, ದೂರದ ಬಂಗಾಳಕ್ಕೆ ನೆರವು ಕೊಡಲು, ಜನಸೇನೆಯೆಂದು ದುಡಿ
ದರು.

○ ○ ○ ○ ○

ಯಾರೋ ಕೇಳಿದರು: “ ಸಿಟ್ಟಾಗಬೇಡಿ. ಅಲ್ಲ....ನೀವಿಬ್ಬರೂ
ಮದುವೆಯಾಗಬಾರದೇಕೆ ? ” ನೀಮ ಲಹರಿಯರು ಹೊಟ್ಟೆತುಂಬ
ಳಂ

ನಕ್ಕುದಾಯಿತು. ಅಯ್ಯೋ ಅವರ ಮದುವೆ ಎಂದೋ ಆಗಿತ್ತೆಂಬುದನ್ನು ಆ ಜನ ತಿಳಿಯಬಾರದೆ ?

ಮತ್ತೆ, ಮತ್ತೆ ಒಂದು ದಿನ, ಒಂದು ದುರ್ದಿನ....ಮಲೇರಿಯಾಕ್ಕೆ ತುತ್ತಾಗಿ ಲಹರಿ ತೀರಿಕೊಂಡ. ನೀನಾ, ನೀನಾ ಏನು ಯಾತನೆಗೆ ನಿನಗೆ? ಎಲ್ಲರಿಗೂ ಅಂತಹದೇ ಯಾತನೆ, ಅದೇ ಅನುಭವ ಮಸಣ ಯಾತ್ರೆ ಮಹಾಜಾತ್ರೆಯಾಯಿತು. ತೋಟದ ತೇಯಿಲೆಗಳೂ ಬಾಡಿ--- ಬಳುಕಿ ಕಣ್ಣೀರಿಟ್ಟವು.

ಅನ್ನು ಹಾಸಿಗೆ ಹಿಡಿದಿದ್ದಳು. ನೀನಾ ಸೊರಗತೊಡಗಿದಳು. ಕಾಕ ಆಮಾನುಷ ಆಶೆಯನ್ನು ವ್ಯಕ್ತಪಡಿಸುವ ಮುಖ ನಾಡಿ, ಚಮ್ಮಟಿಕೆ ಯನ್ನು ಬಲವಾಗಿ ಅದುಮಿ, ಶಕ್ತಿವಿಾರಿ ಪ್ರಯೋಗಿಸುತ್ತಿದ್ದರು....

ನೀನಾ ತೋಟದಲ್ಲಿ ದುಡಿದಳು. ಲಹರಿಯಂತೆಯೇ ಜನರೆಡೆಯಲ್ಲಿ ದುಡಿದಳು. ಪ್ರಸನ್ನ, ಪ್ರಫುಲ್ಲರು ಅವರಿಗೆ ನೆರವಾದರು. ಈ ಹುಡುಗರ ಜತೆಯಲ್ಲಿ ದೂರದ ಶಿಲ್ಪಾಂಗಿನಿಂದ ಕುಮುದಳೂ ಬಂದಿದ್ದಳು-ಕುಮುದ ನೀನುಳ ಜತೆಗಾರ್ತಿಯಾದಳು. ನೀನು ಪ್ರಾಣಧಾರಣ ಮಾಡಿದಳು.

○ ○ ○ ○ ○

ಮುಂದಿನ ಹುಣ್ಣಿಮೆಯಂದು ಮೇಳ ಜರಗಿರುವುದೆಂದು ನಿಶ್ಚಯವಾಗಿತ್ತು. ಅಲ್ಲಿ ನೀನಾ ನರ್ತಿಸಬೇಕು.

‘ ಕುಣಿಯುವೆ, ಕುಣಿಯುವೆ—’ ಎಂದಳು ನೀನಾ, “ ನನ್ನ ಜನರ ಹಾಡಿಗೆ ಓಕೊಟ್ಟು ದನಿಗೂಡಿಸಿ ಕುಣಿಯುವೆ....” ಮತ್ತೆ ಅವಳೇ ಹೇಳಿದಳು: “ ಲಹರಿ ಅಲ್ಲಿ ಇರಲಾರ ನಿಜ; ಆದರೆ ನೀನಿರುವಿ.... ”

ಸಿದ್ಧತೆ ಸಂಭ್ರಮದಿಂದ ಸಾಗಿತು. ಇದೇನು ಹೊಸದು? ಮೇಳ ವಂತೆ; ಸಾಟಕ ನೃತ್ಯಗಳಂತೆ. ಸರಕಾರ ಕಣ್ಣರಳಿಸಿತು. ಪ್ಲಾಂಟರ್ ದೊರೆ ಕೆವಿ ನಿಗುರಿಸಿದ. ಕಾಕ ಚಮ್ಮಟಿಕೆಯನ್ನು ಛಿಟ್ಟಿಲ್ಲೆಂದು ಬಡೆದು ನೋಡಿದರು. ಕೆಟ್ಟ ಶಕ್ತಿಗಳೆಲ್ಲ ಕೆಣಕಿದುವು; ಅಣಕಿಸಿದುವು. ಆದರೆ

ತೋಟದ ಏಳೆಂಟು ಸಾವಿರ ಕೂಲಿಗಳು ಕಲ್ಲಾದರು; ಕಲ್ಲುಗೋಡೆಯಾದರು.

ನೀಮಾ ನರ್ತಿಸುವಳು. ನೈಕೆಂಡದಂತೆ ಕಾದಿದೆ; ತಲೆ ಭಾರವಾಗಿದೆ ಆಕೆಗೆ. ಕಣ್ಣು ಉರಿಯುತ್ತಿದೆ. ಆದರೂ ಆಕೆ ನರ್ತಿಸುವಳು.

ಅಂದು ಹುಣ್ಣಿನೆ.

ನೀಮಾ ಕಾಲಿಗೆ ಗೆಜ್ಜೆ ಕಟ್ಟಿದಳು. ಕುಮುದಳು ನೀಲಿ ಸೀರೆಯನ್ನು ಡಿಸಿದಳು. ಮುಖ--ತಲೆಯನ್ನು ಓರಣಗೊಳಿಸಿದಳು.

ಆಗ ಬಾಯೊಣಗಿತ್ತು; ಹೃದಯ ಕಂಪಿಸಿತು; ಕಾಲು ತಡವರಿಸಿತು. ಇನ್ನು ನರ್ತನದ ಜಾಗೆಗೆ ಸಾಗಬೇಕು.

“ ಕುಮುದ, ನನಗೆ ಸ್ವಲ್ಪ ವಿಶ್ರಾಂತಿ ಬೇಕು ” ಎಂದಳು ನೀಮಾ.

“ ಆಗಲಾಗಲಿ, ಇನ್ನೂ ಹತ್ತು ನಿಮಿಷ ತಡವಿದೆ... ”

ಹತ್ತು ಮಿನಿಟೇನೋ ಕಳೆಯಿತು. ಹತ್ತಿರ ಬಂದು ಮೈದಡವಿ ಕುಮುದ ಕರೆದಳು: “ ನೀಮಾ, ನೀಮಾ, ನೀಮಾ! ಮುಗುದೆ ನೀಮಾ ಓ ಕೊಡಲಿಲ್ಲ.

“ ಓ ನೀಮಾ! ”

....ನೀಮಳಲ್ಲ; ಕುಮುದ ನರ್ತಿಸಬೇಕಾಯಿತು. ಮೇಳ ಉತ್ಸವ ಜರಗದಿರಲಿಲ್ಲ.

‘ ನೀಮಾ ಇನ್ನಿಲ್ಲ ’ ಎಂದು ಗೊತ್ತಾದಾಗ ಆ ಮುಗ್ಧ ಜನಜಂಗುಳಿ ಗೋಳೆಂದು ಅತ್ತಿತು ಮತ್ತೆ ಆ ಕಣ್ಣೀರನ್ನು ಒರೆಸಿ, ಸ್ಮಶಾನ ಯಾತ್ರಿಗೆ ಹೊರಡಲೆದ್ದಿತು-

—ಜನವರಿ ೧೯೪೪



ಅಂದಕಾರದಲ್ಲಿ

“ ಬ್ರಿನ್ನೇನು ? ಒಂದೆರಡು ದಿನಗಳಲ್ಲಿ ಬ್ಲಾಕ್ ಟೆಟಿಗೆ ಅರಂಭವಾಗುವುದು ” ಎಂದ ಚಂದರ್. ಅವನು ರಂಗೂನಿನಲ್ಲಿ ಪಬ್ಲಿಕ್ ವರ್ಕ್ಸ್ ” ಖಾತೆ ಕಚೇರಿಯ ಕೆಳ ದರ್ಜೆಯ ಒಬ್ಬ ಗುಮಾಸ್ತೆ. ಬಳಿಯಲ್ಲಿ ಕುಳಿತಿದ್ದ ಸುಹಾಸ ನಕ್ಕು ನುಡಿದ: “ ಮಹಾರಾಯನಿಗೆ ತೊಂದರೆಯಾಗುವುದೇನು ಅದರಿಂದ ? ”

ರತನ ಅಣ್ಣನ ಬೆಂಬಲಕ್ಕೆ ಬಂದಳು. ಪಿಯಾನೋ ಬಳಿಯಿಂದ ಎದ್ದು ಬರುತ್ತ, “ ಮಹಾರಾಯನಿಗೊಬ್ಬನಿಗೇ ಏನು ? ನಮ್ಮಂತಹ ಜಪಾನೀ ಪಕ್ಷಪಾತಿಗಳಿಲ್ಲರಿಗೂ ಕಷ್ಟವೇ ! ” ಎಂದು ಸುಹಾಸನನ್ನು ನೋಡುತ್ತ, ಅಣಕವಾಡಿದಳು.



ಅವರು ಮೂವರೂ ತುಂಬು ಜವ್ವನದವರು. ಸುಹಾಸ ಅದೇ ದಿನ ಮದರಾಸಿನಿಂದ ಬಂದು ತಲಪಿದ್ದ. ಚಂದರ್ ಅವನ ಬಾಲ್ಯದ ಸಹ ಪಾಠಿ. ಮಕ್ಕಳೊಡನೆ ಅವರನ್ನು ಹಡೆದಾಕೆ ವೃತಳಾದ ಬಳಿಕ, ಚಂದರನ ತಂದೆ-ಒಬ್ಬ ಸಾಹಿತಿ--ರಂಗೂನಿಗೆ ಬಂದು ನೆಲೆಸಿದ್ದರು.

ಸುಹಾಸ ರಂಗೂನಿಗೆ ಬಂದಾಗ ಯುದ್ಧದ ಕಾರ್ವೋಡಗಳು ಬಲವಾಗಿ ಬರ್ಮದ ಮೇಲೆ ಪಸರಿಸಿದ್ದುವು. ಕ್ಷಣಕ್ಷಣಕ್ಕೂ ರಂಗೂನಿನ ಜನರು ಜಪಾನರ ವಿಮಾನ ಧಾಳಿಯನ್ನು ಇದಿರು ನೋಡುತ್ತಿದ್ದರು. ಅಂತಹ ಸಮಯದಲ್ಲಿ ಸುಹಾಸನ ಅಗಮನವನ್ನು ಕಂಡು ಚಂದರನಿಗೆ ಅಕ್ಕರ್ಯವಾಯಿತು. “ ಏನಯ್ಯ ಇದು ? ಜನರೆಲ್ಲ ಊರು ಬಿಡುತ್ತಿರು
ಳು.

ವಾಗ, ನೀನೊಬ್ಬ ಇಲ್ಲಿಗೆ ಹೊಸದಾಗಿ ಬಂದೆ? ” ಎಂದೆಲ್ಲ ಪ್ರಶ್ನೆಗಳ ಮಳೆ ಸುರಿಸಿದ.

ನೊದನೊದಲಿಗೆ ಸುಹಾಸ ಉತ್ತರವೀಯಲಿಲ್ಲ. ಕೊನೆಗೆ ಎಲ್ಲ ವನ್ನೂ ಬಿಡಿಸಿ ಹೇಳಿದ. ಪುದರಾಸಿನ ಅವರದೊಂದು ಯುವಕರ ಸಂಘ ತನ್ನ ಪ್ರತಿನಿಧಿಯಾಗಿ ಅವನನ್ನು ರಂಗೂನಿಗೆ ಕಳುಹಿದ್ದಿತು. ರಂಗೂನಿನ ರಕ್ಷಣಾ ವಿಧಾನಗಳನ್ನು ಅಭ್ಯಸಿಸುವುದಕ್ಕಾಗಿ, ಜನರು ಸುಸಂಘಟಿತರಾಗಿ ಯಾವ ಯಾವ ರೀತಿ ಜಪಾನರ ಮುನ್ನಡೆಯನ್ನು ನಿರೋಧಿಸಬಹುದೆಂಬುದನ್ನು ಕಲಿತುಕೊಳ್ಳುವುದಕ್ಕಾಗಿ. ರಂಗೂನಿನ ಸರಕಾರ ಗುಮಾಸ್ತಿ ಚಂದರನಿಗೆ ಅದೊಂದು ಅಶ್ಚರ್ಯದ ವಾರ್ತೆಯು !

“ ಓಹ್ ! ” ಎಂದ ಅವನು, “ ಹಾಗಿದ್ದರೆ ನೀನೊಬ್ಬ ಜಪಾನೀ ನಿರೋಧಿ ? ”

ಹೌದು; ಅವನೊಬ್ಬ ಜಪಾನೀ ನಿರೋಧಿ, ಘಾಸಿಸ್ತ ನಿರೋಧಿ-

○ ○ ○ ○ ○ ○ ○

ಸುಹಾಸ ಚಂದರನ ಮನೆಯಲ್ಲೇ ಉಳಕೊಂಡ. ಅವರೂ ಇಬ್ಬರೇ ಇದ್ದರು; ಅಣ್ಣತಂಗಿಯರು. ಅವರ ಸಾಹಿತಿ ತಂದೆಯನ್ನು, ಸಾಲದುದಕ್ಕೆ ಇಳಿವಯಸ್ಸಿನವರನ್ನು, ಸರಕಾರವು ಸೆರೆಮನೆಗೆ ಅಟ್ಟಿ ಐದು ತಿಂಗಳ ಅವಧಿಯಾಗುತ್ತ ಬಂದಿತ್ತು. ತಮ್ಮ ಕೆಲವು ಕತೆ ಕವಿತೆಗಳ ಮೂಲಕ ಜನರಲ್ಲಿ ರಾಷ್ಟ್ರೀಯ ಭಾವನೆಯನ್ನು ತುಂಬಲು ಯತ್ನಿಸಿದುದಕ್ಕಾಗಿಯೇ—ಅ ಅಕ್ಷಮ್ಯ ಅಪರಾಧಕ್ಕಾಗಿಯೇ—ಸರಕಾರ ತುರಂಗವಾಸದ ಉಡುಗೊರೆಯನ್ನು ಅವರಿಗೆ ಕೊಟ್ಟಿತ್ತು.

ಆರಾಮಾಸನದ ಮೇಲೆ ಒರಗುತ್ತ ಸುಹಾಸ, ಹಳೆಯ ಕೆಲವು ಪತ್ರಿಕೆಗಳನ್ನೆತ್ತಿಕೊಂಡು, ಚಂದರನ ತಂದೆಯ ಹಲವು ಇಂಗ್ಲಿಷ್ ಬರಹಗಳನ್ನೋದಿದ. ಉಜ್ವಲ ಕೃತಿಗಳು ಅವು. ಆ ಮುದುಕ ಯಾವುದನ್ನೂ ಸಂಕುಚಿತ ದೃಷ್ಟಿಯಿಂದ ಕಾಣದೆ, ತನ್ನ ಭಾವನೆಗಳನ್ನು, ಆ ಹಳೆಯ ಕಾಲದ ಹೃದಯದಲ್ಲಿ ಹುದುಗಿದ್ದ ಹಿರಿಯ ಆಸೆಗಳನ್ನು, ಕತ್ತಿಪೂರ್ಣ

ಶೈಲಿಯಲ್ಲಿ ಹೊತಗೆಡವಿದ್ದ. ಅಂಧವನು ಕಾರಾಗೃಹದಲ್ಲಿ ಕೊಳೆಯ ಬೇಕಾಗಿದ್ದಿತು.

ಆ ಹೊತ್ತಿಗೆ ಅವರು ಹೊರಗಿದ್ದಿದ್ದರೆ? ಸುಹಾಸ ಯೋಚಿಸಿದ. ತಮ್ಮ ಲೆಕ್ಕಚಕೆಯನ್ನೆ ಆಯುಧವಾಗಿ ಹಿಡಿದು ರಣಕಣಕ್ಕೆ ಅವರು ಇಳಿಯುತ್ತಿದ್ದರಲ್ಲ? ತಮ್ಮ ವಿಚಾರಪೂರ್ಣ ಲೇಖನಗಳ ಮೂಲಕ ಜನರನ್ನು ತಿವಿವಿಬ್ಬಿಸಿ, ಜಾಗೃತರನ್ನಾಗಿ ಮಾಡುತ್ತಿದ್ದರಲ್ಲ?

ತಂದೆಯ ಬಂಧನದಿಂದ, ಉರಿದು ಬಿದ್ದಿದ್ದ ಚಂದರ್—ರತನರಿಬ್ಬರೂ ಜಪಾಣರ ಪಕ್ಷಪಾತಿಗಳಂತೆ ಆ ದಿನ ಅವನೊಡನೆ ಮಾತನಾಡಿದ್ದರು. ಯಾರು ಬಂದರೇನು? ಆಳುವ ಸರ್ಕಾರದ ಪಾಶವಾಗಬೇಕು. ಅದು ಅವರಿಬ್ಬರ ಇಚ್ಛೆ.

....ರತನ ಮಹಡಿಯ ಮೇಲಿನ ಕೋಣೆಯೊಳಗೆ ಪ್ರವೇಶಿಸಿದಳು.

“ ಕಾಫಿಗೆ ಕೆಳಗೆ ಬರುತ್ತೀರಾ Mr. Anti-Fascist ? ” ಎಂದಳು.

ಬಾಯಲ್ಲಿದ್ದ ಸಿಗರೇಟಿನ ಹೊಗೆಯನ್ನು ಹೊರಕ್ಕೆ ಬಿಡುತ್ತಾ ಉತ್ತರ ರೂಪವಾಗಿ ಸುಹಾಸ ಮುಗುಳುನಗೆ ನಕ್ಕ.



ಭೀಕರ ಹತ್ಯಾಕಾಂಡಕ್ಕೆ ಆರಂಭವಾಯಿತು. ಮನುಷ್ಯರು ಕಾಡಿನ ಮೃಗಗಳಂತೆ ಪರಸ್ಪರ ಕಾದಾಡ--ಕಡಿದಾಡತೊಡಗಿದರು. ಜಪಾನರ ವಿಮಾನಗಳು ಗಂಟೆಗಟ್ಟಲೆ ರಂಗೂನು ನಗರದ ಮೇಲೆ ಬಾಂಬಿನ ಮಳೆ ಗರೆದುವು. ಅದೊಂದು ಭೀಕರ ಬಲಿ, ಅನಾಹುತ ಅತ್ಯಾಚಾರ ಪುನಃ ಮತಗಳು ಮುರಿದುಬಿದ್ದುವು. ಸೌಧ, ಪ್ರಾಕಾರಗಳು ನಶಿಸಿಹೋದುವು, ಅಗ್ನಿ ಹಲವೆಡೆಗಳಲ್ಲಿ ತಾಂಡವವಾಡಿತು ಸಾವಿರಾರು ಮಂದಿ ಜೀವಂತ ಸುಡಲ್ಪಟ್ಟರು; ನಿರಾಶ್ರಿತರಾದ ಅನಾಥ ಜನ, ಬೀದಿ ಬೀದಿಗಳಲ್ಲಿ ವೈರಿ ವೈಮಾನಿಕರ ವಿಧ್ವಂಸಕ ಯಂತ್ರಗಳಿಗೆ ಬಲಿಯಾದರು.

ಸಂಧಿಕಾಲ

ಅಂದಿನ ಅಕಾಶ ಅಕ್ರಮಣ ಕೊನೆಗಂಡಿತು.

ಚಂದರ್-ರತನರು ನೆಲಸಮವಾಗಿದ್ದ ತಮ್ಮ ಮನೆಯ ಹೊರಗಡೆ ನಿಂತಿದ್ದರು. ಸುಹಾಸ ಅಲ್ಲೇ-ಬಳಿಯಲ್ಲೆ ಓಡಾಡುತ್ತಿದ್ದ. ರತನಳಿಗೆ ಅದೊಂದು ಹೊಸ ಅನುಭವ. ಕಣ್ಣೀರು ಸುರಿಸುವುದಲ್ಲವೆ ಬೇರೇನನ್ನು ಆಕೆ ಮಾಡಬಲ್ಲಳು ? ಚಂದರ್ ಅರೆ ಹುಚ್ಚನಂತೆ ಆಗಿದ್ದ.

ರತನ ಸುಹಾಸನನ್ನು ಕೂಗಿದಳು. ಅವನು ಬಳಿ ಸಾರಿದ. ಚಂದರ್ ಕೇಳಿದ: “ ಈಗೇನು ಮಾಡಬೇಕಂತೀಯಾ ? ”

“ ನಿನ್ನ ಸರಕಾರ ನಿರಾಶ್ರಿತರು ವಾಸಿಸುವುದಕ್ಕೆ ತಕ್ಕ ವ್ಯವಸ್ಥೆ ಕೂಡ ಮಾಡಿಲ್ಲ ತಾನೆ ? ” ಎನ್ನುತ್ತಾ ಸುಹಾಸ, ರೋದಿಸುತ್ತ ಬೀದಿಯಲ್ಲಿ ಗುಂಪು ಕೂಡಿದ್ದ ಜನರೆಡೆಗೆ ಬೊಟ್ಟು ಮಾಡಿದ. ಅಲ್ಲಿಯೂ ಹಲವು ಮಂದಿಯಿದ್ದರು ಅನಾಥರು.

“ ನಾವೂ ಅವರೊಡನೆ ಇರೋಣ, ” ಎಂದ ಚಂದರ್.

ಸುಹಾಸ ದನಿಗೂಡಿಸಿದ: “ ಗೆಳೆಯರ ಮನೆ ಯಾರದಾದರೂ ನಾಶ ವಾಗದೆ ಇದ್ದರೆ ಅಲ್ಲಿಗೆ ಹೋಗಬಹುದು. ”

○ ○ ○ ○ ○

ಬರ್ಮಾ ಸರಕಾರದ ಆಜ್ಞೆಯಾಗಿತ್ತು. ಚಿಕ್ಕಪುಟ್ಟ ಅಧಿಕಾರಿಗಳೆಲ್ಲ ರಂಗೂನು ಬಿಟ್ಟು ಹೊರಟು ಹೋಗಬಹುದು; ಹೆಂಡತಿ ಮಕ್ಕಳನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕು; ಜನರೂ ನಗರತ್ಯಾಗ ಮಾಡಬೇಕು.

ಚಂದರ್‌ನ ಸಹೋದ್ಯೋಗಿಯ ಮನೆಯಲ್ಲಿ ಅವರು ಮೂವರೂ ತಂಗಿದ್ದರು. ಸುಹಾಸ ಕಲಿಯುವುದಕ್ಕೆ ಬಂದಿದ್ದ. ಬಹಳ ಕಠಿನ ಪಾಠಗಳನ್ನು ಅವನು ಕಲಿಯುವುದಕ್ಕಿತ್ತು. ರಾತ್ರಿ ಕತ್ತಲಲ್ಲಿ, ಹಾಸಿಗೆಯ ಮೇಲೆ ಬಿದ್ದುಕೊಳ್ಳುತ್ತಾ ಅವರು ಮೂವರೂ ಮಾತನಾಡಿದರು. ಕೆಲವು ವ್ಯಾಪಾರೀ ನೌಕೆಗಳು ಸದ್ಯದಲ್ಲೇ ಭಾರತಕ್ಕೆ ರಕ್ವಾ ಖೀಗಕೊಡನೆ ತೆರಳು

ವು. ಅದರಲ್ಲಿಂದೆರಲ್ಲಿ ರತನಳೊಡನೆ ಸುಹಾಸ ಮದರಾಸಿಗೆ ಹೋಗ ಬೇಕು. ಚಂದರ್ ರಂಗೂನಿನಲ್ಲಿ ಉಳಿಯುವ. ತಂದೆಯ ಬಂಧ ವಿನೋಚನೆಯಾಗುವ ಸಂಭವವಿದ್ದರೆ, ಅವನನ್ನು ಹೇಗೆ ಬಿಟ್ಟು ಹೋಗ ಬೇಕು ?

ರತನ ಮಲಗಿದ್ದಲ್ಲಿಂದ ಹಾರಿ ಕುಳಿತಳು. ಇಲ್ಲ; ಯಾರೂ ಹೋಗ ಕೂಡದು. ತಾನಂತೂ ಹೋಗಲಾರಳು. "ಸುಹಾಸ-ವಾಸ !— ಕೆಟ್ಟ ಸಮಯದಲ್ಲಿ ರಂಗೂನಿಗೆ ಬಂದ. ಮನೆಯಲ್ಲಿ ಎಷ್ಟು ಕಳವಳ ಪಡುತ್ತಿರುವರೋ ಏನೋ ! ಅವನು—ಅವನು ಹಿಂತೆರಳಬೇಕು

"ಇಲ್ಲ ! ಆಗುವುದಿಲ್ಲ..." ಸುಹಾಸನೆಂದ. "ನಾನು ನಿಮ್ಮ ಜತೆಯಲ್ಲೇ ಇರುವೆ." ಅವನ ನಿರ್ಧಾರಕ್ಕೆ ಪ್ರತಿ ಸುಡಿಯುವುದರಿಂದ ಏನೂ ಫಲವಿಲ್ಲವೆಂಬುದು ಅಣ್ಣ ತಂಗಿಯರಿಬ್ಬರಿಗೂ ಗೊತ್ತು.

ಕೊಂಚ ಹೊತ್ತು ನೀರವತೆಯಲ್ಲಿ ಕಳೆಯಿತು.

ಮಧ್ಯೆ ರತನ ಕೇಳಿದಳು: "ತಂದೆಯನ್ನು ಬಿಡುವ ಸಂಭವವಿ ದೆಯೇ ?"

ಚಂದರ್ ಹಲ್ಲು ಕಡಿದ. "ಯಾರಿಗೆ ಗೊತ್ತು ? ಜಪಾನರು ಬೇಗನೆ ಬಂದರೆ ಇದೆ..." ಎಂದ.

"ಜಪಾನರು ಬಂದು ನಿಮ್ಮ ತಂದೆಯನ್ನೂ ಬರ್ಮವನ್ನೂ ಪಾರ ತಂತ್ರದಿಂದ ಬಿಡುಗಡೆ ಮಾಡುವರೆಂದು ನಿಮ್ಮ ನಂಬಿಕೆಯೇ ?" ಸುಹಾಸನ ಧ್ವನಿ ಆದು. ಬಹು ವ್ಯಥಿತನಾಗಿ ಹಾಗೆ ನುಡಿದಿದ್ದ. ಅವನು ಮೆಲ್ಲನೆದ್ದು ಗೋಡೆಗೆ ಅಡ್ಡವಾಗ ಕುಳಿತು, ಒಂದು ಸಿಗರೇಟು ಹೆಚ್ಚಿದ.

ಚಂದರ್ ಗೊಗ್ಗರ ಸ್ವರದಲ್ಲಿ ಹೇಳುತ್ತ ನಡೆದ:

"ಇರಬಹುದು ಮಿಸ್ಟರ್.... ನಿನ್ನ ತತ್ವಗಳೆಲ್ಲ ಸರಿಹಿರಬಹುದು. ಕ್ಷಮಿಸಿಬಿಡು. ನಮಗೂ ಕೆಲವು ಅಭಿಪ್ರಾಯಗಳಿವೆ. ಅವು ಸುಳ್ಳೆಂದು ಯಾರು ಹೇಳಿದರೂ ನಾವು ಒಪ್ಪಲಾರೆವು. ನಮ್ಮನ್ನು ಕ್ಷಮಿಸು."

ಸಂಧಿಕಾಲ

“ ನಮ್ಮನ್ನು ಎಂದರೆ, ಅದರಲ್ಲಿ ನಾನು ಕೂಡ ಸೇರಿಕೊಂಡೇನೇ? ”
ಎಂದು ರತನ ಕುಲುಕುಲು ನಗುತ್ತ ಕೇಳಿದಳು.

ಮರುದಿನ ಮಧ್ಯಾಹ್ನ ಅವರೆಲ್ಲ ತುರಂಗವ ಕಡೆಗೆ ನಡೆದರು. ಸರ
ಕಾರವು ಕೈದಿಗಳನ್ನೆಲ್ಲ ಬಿಡತೊಡಗಿತ್ತು. ಆಸ್ತತ್ಯಗಳನ್ನು ಬರಿದು ಮಾಡು
ತ್ತಿತ್ತು. ಮೃಗಾಲಯಗಳನ್ನು ಮುಚ್ಚಿತ್ತಿತ್ತು.

ಚಂದರ್ ಉತ್ಸಾಹದಿಂದ ಉನ್ನತ್ತನಂತೆ ವರ್ತಿಸಿದ. ರತನ ಆತುರ
ದಿಂದ, ಆನಂದದಿಂದ ಅಳತೊಡಗಿದ್ದಳು. ಸುಹಾಸ, ಮೆಲ್ಲಮೆಲ್ಲನೆ ಹೆಜ್ಜೆ
ಯಿಕ್ಕುತ್ತ ಹೊರಬರುತ್ತಿದ್ದ ಅವರ ತಂದೆಯನ್ನು—ಒಂದು ಕೃಶ ಶರೀರ
ವನ್ನು—ಎವೆಯಿಕ್ಕದೆ ನೋಡುತ್ತ ನಿಂತ. ತನ್ನ ಪ್ರೀತಿಯ ನಗರದ
ದುರದೃಷ್ಟವನ್ನು ಕಂಡು ಆ ಮುದುಕ ಅವರ್ಣನೀಯ ಯಾತನೆಯನ್ನು
ಮನೋ ವೇದನೆಯನ್ನು ಅನುಭವಿಸಿದರು. ವಯೋಭಾರದಿಂದ ಬಾಗಿ
ಬಳುಕುತ್ತಿದ್ದ ದೇಹ; ಹೈಲು ಜೀವನದಿಂದ ಶಕ್ತಿಗುಂದಿದ್ದ ಶರೀರ; ಅವರ
ಕಂಬಳಿಮಿಡಿಯುತ್ತ—ಕಂಪಿಸುತ್ತ ನಡೆದರು.

ಮಾರ್ಟಿನ್ ಬಾನ್ ಜಪಾನರ ಕೈವಶವಾಯಿತೆಂಬ ವಾರ್ತೆ ಬಂತು ಆ
ಸಂಜೆ. ರಾತ್ರಿ—ಪುನಃ ಕತ್ತಲಲ್ಲಿ ಕುಳಿತಿದ್ದ—ಅವರಪ್ಪ ದುಃಖೋದ್ಗಾರ
ವೆತ್ತುತ್ತ ಆ ವಾರ್ತೆಯನ್ನು ಕೇಳಿದರು. ಅವರು ನಡುನಗುತ್ತ ಹೇಳಿದರು:
“ ನಮ್ಮ ನಾಡನ್ನು ರಕ್ಷಿಸುವವರಿಲ್ಲದೆ ಹೋಯಿತು.... ಪವಿತ್ರ ಭೂಮಿಗೆ
ಪರಕೀಯರ ಪದಾರ್ಪಣವಾಯಿತು.... ಬರ್ಮದ ಸ್ವಾತಂತ್ರ್ಯದ ಆನೆ ದೂರ
ಉಳಿಯಿತು.... ”

ಸುಹಾಸ ಸಿಗರೇಟು ಹಚ್ಚುತ್ತ ಹೇಳಿದ: “ ಯು ಸಾ ರನ್ನು ಬ್ರಿಟನ್ನಿ
ನಲ್ಲೆ ಬಂಧಿಸಿದ್ದಾರೆ... ”

ಮುದುಕ ಅವನತಶಿರರಾಗಿ ಯೋಚಿಸಿದಂತೆ ಕಂಡಿತು.

“ ಮಾಡಿದ್ದು ಣ್ಣುತ್ತಾರೆ ಪಾಪಿಗಳು.... ” ಎಂದು ಚಂದರ್ ತೀಕ್ಷ್ಣ
ವಾಗಿ ನುಡಿದ.

“ ಚಂದರ್ ! ” ಎಂದರು ಅವರ ತಂದೆ, “ ಏನು ಹೇಳುತ್ತಾ ಇದ್ದೀಯವ್ವಾ ?... ಛಿ... ನಾನು ಖಂಡಿತ ಹೇಳುತ್ತೇನೆ... ಮುದುಕನ ಮನಸ್ಸನ್ನೇ ನುಡಿಯುತ್ತಾ ಇದೆ... ಜೈಲಲ್ಲೆಲ್ಲೂ ಪತ್ರಿಕೆ ಓದುತ್ತಿರಲಿಲ್ಲ ನಾನು... ಅದರೂ ಇಷ್ಟು ಹೇಳುತ್ತೇನೆ. ಜಪಾನರಿಂದ ಈ ದೇಶಕ್ಕೆ ಒಳ ತಾಗುವುದಿಲ್ಲ... ”

ರತನ ಆಸಕ್ತಿಯಿಂದ ಕಿವಿಗೊಡುತ್ತಿದ್ದುದನ್ನು ಸಿಗರೇಟಿನ ನಸು ಬಿಳಕಿ ನಲ್ಲಿ ಸುಪಾಸ ಕಂಡ.

○ ○ ○ ○ ○

ಎರಡನೆಯ ಬಾರಿ ಆಕಾಶಾಕ್ರಮಣವಾಯಿತು. ನಗರದಲ್ಲಿ ಕ್ಷೋಭೆ ಎದ್ದಿತು... ಯಾಫದೂ ವ್ಯವಸ್ಥಿತ ರೀತಿಯಲ್ಲಿರಲಿಲ್ಲ.

ಬಡಗುಗಳಲ್ಲಿ ಬಂಗಾಳಾಖಾತವನ್ನು ದಾಟುವುದು ಕೈಲಾಗದ ಮಾತು. ಚಂದರ್, ಸುಹಾಸನೊಡನೆ ತಂಗಿಯನ್ನೂ ತಂದೆಯನ್ನೂ ಕರೆದುಕೊಂಡು ಉತ್ತರಕ್ಕೆ ಪಯಣ ಬಿಳಿಸಿದ. ರೈಲ್ವೆಯಲ್ಲಿ ಪಯಣ; ದೋಣಿಗಳಲ್ಲಿ ಪಯಣ; ಕಾಲುನಡಗೆಯ ಪಯಣ. ಸೆಗುವಿನಲ್ಲಿ ಅವರು ಉಳಕು... ಇರು.

ಗಾನ್-ನೈರೈಗಳೇ ರತನಳ ಜೀವನದುಸಿರು. ಪಿಯಾನೋ ಅವಳನ್ನು ಆಗಲಿತ್ತು... ಆಕೆ ವಿರಹಿಣಿಯಾಗಿದ್ದಳು; ದುಃಖಿಣಿಯಾಗಿದ್ದಳು. ಚಂದರ್ ಸೇರಿಗೆ ಹೋಗಿದ್ದಾಗ, ತಂದೆ ಸಕ್ಕವೊಂದು ಕೋಣೆಯಲ್ಲಿ ವಿವರಿಸುತ್ತಿದ್ದಾಗ, ರತನ ಇಳದನಿಯಲ್ಲಿ ಹಾಡತೊಡಗಿದಳು...

ಕೊಂಚ ತಡೆದು, ಸುಹಾಸ ಬಾಗಿಲ ಹೊರಗೆ ನಿಂತು, “ ನನಗೂ ಕೇಳಿಸುತ್ತಿದೆ ” ಎಂದ. ರತನ ಎದ್ದು ಹೋಗಿ ಬಾಗಿಲು ತೆರೆದಳು. “ ರಂಗೂನಿನ ಮುತ್ತಿಗೆಯಲ್ಲಿ ಜಪಾನರು ವಿಜಯಿಗಳಾಗುತ್ತಿದ್ದಾರೆ... ” ಎನ್ನುತ್ತಾ ಸುಹಾಸ ಒಳಪ್ರವೇಶಿಸಿದ.

ರತನ ಹಾಸ್ಯಕ್ಕೈದು, “ ಫಾಸಿಸ್ಟ್ ಸೇನೆಗಳ ವಿಜಯ ! ” ಎಂದಳು.

ಸಂಧಿಕಾಲ

ಸುಹಾಸ ನಕ್ಕ. “ ಒಬ್ಬಳಿಗೇ ಬೇಸರವಾಗುತ್ತಿದೆಯೇನು ? ”
ಎಂದು ಕೇಳಿದ.

ರತನ ತಲೆಯಲುಗಿಸಿದಳು.

“ ನನ್ನ ಪೆಟ್ಟಿಗೆಯಲ್ಲಿ ಕೆಲ ವಸ್ತುಗಳಿವೆ. ಆದರೆ ಅವು ಹೆಚ್ಚಾಗಿ
‘ ಇಸಂ ’ ಗಳಿಗೆ ಸಂಬಂಧಿಸಿವು.... ”

“ ಇರಲಿ.... ಅಗತ್ಯ ಓದುನೆ ”

○ ○ ○ ○ ○

ಟಾಂಗೂವಿಗೆ ಅಭಿಮುಖವಾಗಿ ಅವರ ಪಯಣ ಬೆಳೆಯಿತು.

ಆ ದಿನ ನಡುರಾತ್ರಿ, ಎಲ್ಲೋ ಮಲಗಿದ್ದಾಗ ಚಂದರನ ತಂದೆ
“ ಚಂದರ್!.... ರತನ್! ” ಎಂದು ಒಂದೆರಡು ಬಾರಿ ಕೂಗಿದರು. ತಮ್ಮ
ಆತ್ಮೀಯನಂತೆಯೇ ಆಗಿದ್ದ ಸುಹಾಸನನ್ನು ಕರೆದರು.

ಸುಹಾಸ ಫಕ್ಕನೆದ್ದು ಬೆಳಕು ಉರಿಸಿದ. ಚಂದರ್ ರತನನು ಗಡ
ಬಡಿಸಿದರು.

ಮುದುಕನಿಗೆ ಪ್ರಾಣೋತ್ಸ್ರಮಣವಾಗುತ್ತಿತ್ತು

ಅವರು ತೀರಿಕೊಂಡರು. ಅಸಹ್ಯ ಜೈಲು ಜೀವನದ ಅನಂತರ
ಉಸಿರು ಹಿಡಿದುಕೊಳ್ಳುವ ಜೀತನವೂ ಆ ಜೀವದಲ್ಲೆರಲಿಲ್ಲ.

○ ○ ○ ○ ○

ಯಥಾಪ್ರಕಾರದ ರೋದನ—ರಂಪಾಟಗಳಾದುವು. ಶನ ಸಂಸ್ಕಾರ
ವಾಯಿತು....

ಆ ರಾತ್ರಿ ಕತ್ತಲಲ್ಲಿ ಅವರು ಕುಳಿತುಕೊಂಡಿದ್ದರು. ಸುಹಾಸ ಎದ್ದು
ಹೊರಗೆ ಹೋಗಿ, ಕೊಂಚ ತಡೆದು ಬಂದ. ಚಂದರ್ ಒಂದು ಹಣಕೆ
ಹಚ್ಚಿದ.

ಸುಹಾಸ ಅತ್ತಿಂದಿತ್ತ ಶತವಥ ತುಳಿದ.... ಮುಘೈ ನಿಂತು ಒಮ್ಮೆ ನುಡಿದ,
“ ಪೂಜ್ಯಪಿತೃ ಹೊರಟುಹೋದರು. ” ಉದ್ದೇಗಪೂರ್ಣ ಸ್ವರದಲ್ಲಿ
ಅವನು ಮುಂದುವರಿಸಿದ:

೫೦

“ ಅವರ ಆತ್ಮದ ಬಲಿದಾನವಾಯಿತು. ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದರು; ಮಾನವನ ಹಕ್ಕುಗಳಿಗಾಗಿ ಅವರು ಕಾದಿದರು.... ಸತ್ಯ ಸಾಹಸವೇ ಅವರ ಜೀವನದ ಗುರಿಯಾಯಿತು. ಆದರೆ ಅವರ ಆಶಯ ಇನ್ನೂ ಅಪೂರ್ಣವಾಗಿದೆ.... ಪಾಶವೀ ಶಕ್ತಿ ಲೋಕದಲ್ಲಿ ತಲೆಯೆತ್ತಿ ಮೆರೆ ಯುವುವನ್ನು ಅವರು ಕಂಡರು. ದಾರುಣ ವ್ಯಥೆಯನ್ನು, ಅಪಾರ ನೇದನೆಯನ್ನು, ಅವರು ಅನುಭವಿಸಿದರು.....

○ ○ ○ ○ ○

ಬರ್ಮದಲ್ಲಿ ವೈರಸೇನೆಗಳು ಉತ್ತರಕ್ಕೆ ಭಿನ್ನುವಾಗಿ ಸಾಗುತ್ತಿದ್ದುವು. ಚಂದರ್—ರತನ್—ಸುಹಾಸರೂ ಲಕ್ಷೋಪಲಕ್ಷ ಇತರ ರಕ್ಷಾಧಿಗಳೊಡನೆ ಸೇರಿ ಹೋಗಿ, ಉತ್ತರಕ್ಕೆ ನಡೆಯುತ್ತ ಹೋದರು.

ವಿವರಿಸಲಸಾಧ್ಯವಾದ ಸಂಕಷ್ಟಗಳು ಇವರಿಗೆ ಇದಿರೊಡ್ಡಿದುವು. ನೀರಿನ ಅಭಾವದಿಂದ, ಆಹಾರದ ಅಭಾವದಿಂದ ಮಡಿದವರ ಸಂಖ್ಯೆ ಅಲ್ಪವಲ್ಲ. ವಾತಾವರಣ ಈ ಅನಾಥರ ಗೋಳು, ಕರುಣಕ್ರಂದನಗಳಿಂದ ತುಂಬಿತು. ಸಾಂಕ್ರಾಮಿಕ ರೋಗಗಳು ಬೇರೆ ಪಬ್ಲಿಕೊಂಡುವು. ಶಾಖದ ಬಳಿ ಸಾರಿದ ಪತಂಗಗಳಂತೆ ಒಂದೊಂದೇ ಜೀವ ಉದುರ ತೊಡಗಿತು.

ಚಂದರ್ ಸಾಗಿದ ಹುಚ್ಚನಂತೆ, ಸುಹಾಸ ನಡೆದ ಕನಸು ಕಾಣುತ್ತ; ರತನ್ ಅವರನ್ನು ಹಿಂಬಾಲಿಸಿದಳು ಆಸೆಯಿಂದ. ನಿರಾಶೆಯಲ್ಲಿಯೂ ಅಸೆ ಅವಳಿಗೆ.

ಕೈಯಲ್ಲಿದ್ದ ಹಣ ಮುಗಿಯುತ್ತ ಬಂದಿತ್ತು. ಸಿಕ್ಕಿದ ಆಹಾರವನ್ನೆಲ್ಲ ಚೈರಿಕೆಯಿಂದ ಅವರು ತಿನ್ನುತ್ತಿದ್ದರು.

○ ○ ○ ○ ○

“ ಏನು ಹೇಳುತ್ತೀ Anti—Fascist. ಇದಕ್ಕೆ? ಏನು ಹೇಳುತ್ತೀ? ” ಎಂದು ಚಂದರ್ ರಕ್ಷಾಧಿಗಳ ಗುಡಾರದ ಬಳಿಗೆ ಬರುತ್ತ ಕೂಗಾಡಿದ.

ಸಂಕ್ಷಿಪ್ತಕಾಲ

“ ಏನಯ್ಯಾ ಅದು ? ” ಸುಹಾಸ ಹೊರಗೆ ಬಂದ.

“ ಯಾರು ಇಲ್ಲಿ ಬಿಳಿಯಂದ್ವಾರೆ, ಅವರಿಗೆ ಸಾಕಷ್ಟು ವಿಷ. ಕ್ಷೇತ್ರ ಮಾರ್ಗ! ಬೇಗನೆ ಭಾರತಕ್ಕೆ ಹೋಗಬಹುದು. ಉಳಿದವರೆಲ್ಲ ಕರಿಯರೊ ? — ಹಾಗಿದ್ದರೆ ಇಲ್ಲೇ ಸಾಯಿರಿ. ಸಾಧ್ಯವಿದ್ದರೆ ನಡೆಯಿರಿ ನೋಡೋಣ ! ಕೃಷ್ಣ ಮಾರ್ಗವಿದೆ ”

ಸುಹಾಸ ಅವನ ಬಳಿ ಸಾಂ ಭುಜ ಕುಲುಕಿದ, “ ಚಂದರ್ ! ”

ಚಂದರ್ ಮುಖ ತಿರುಗಿಸಿ “ ಏನು ಹೇಳುತ್ತಿ Anti—Fascist ಇದಕ್ಕೆ ? ” ಎಂದು ಗರ್ಜಿಸಿದ.

ಸುಹಾಸ ಸ್ವರವೆತ್ತಿ ನುಡಿದ: “ ಅನ್ಯಾಯಕ್ಕೆ ಇದಿರಾಡೋಣ ಆದರೆ ಎಚ್ಚರವಿರಲಿ. ನಾವು ಅಂಧರಾಗಬಾರದು. ತೊರೆಯಿಂ ದ ಕೆಳಗೆ ಕೆರೆಗೆ ಬೀಳಬಾರದು ”

○ ○ ○ ○ ○

ಅವರು ಮಣಿಪುರವನ್ನು ತಲುಪಿದರು, ಎರಡು ತಿಂಗಳುಗಳ ದೀರ್ಘ ಕಾಲದ ಬಳಿಕ.

ಚಂದರ್ ಕರೆದು ಹೇಳಿದ: “ ಭಾರತಕ್ಕೆ ಬಂದಿದ್ದೇವೆ; ನಾವು ಭಾರ ತಕ್ಕೆ ಬಂದಿದ್ದೇವೆ ”

ಸುಹಾಸ ಉದ್ವಾರವೆತ್ತಿದ: “ ನಮ್ಮ ಜನರು ನಾಲ್ವತ್ತು ಕೋಟಿ; ನಾಲ್ವತ್ತು ಕೋಟಿ ! ”

ರತನ ಪಿಸುಗುಟ್ಟುತ್ತಿದ್ದಳು: “ ಮಣಿಪುರ ! ಮಣಿಪುರ ! ” ಅವಳು ಸುತ್ತು ಸುತ್ತು ತಿರುಗಿ ನೋಡಿದಳು. ನೆರೆದಿದ್ದ ದರಿದ್ರ—ವಾಪಿ ರಕ್ಷಾ ಧಿ ಗಳ ತಂಡವೆಲ್ಲ ನರ್ತಿಸುತ್ತಿದ್ದಂತೆ ಆ ಹುಚ್ಚಿಗೆ ಭಾಸವಾಗಿರಬೇಕು.

ಸುಹಾಸ ಎಚ್ಚತ್ತವನಂತೆ ಚಂದರ್—ರತನರನ್ನು ನೋಡಿ, ಬಳಿ ಸಾರಿದ.

“ ರತನ್ ! ” ಎಂದ.

ಅವಳು ಮೊಗವೆತ್ತಿ ಅವನನ್ನು ಭಾವಪರವಶಳಾಗಿ ನೋಡಿದಳು.

“ ಇದು ಮಣಿವುರ ”

ಹೌದೆಂಬಂತೆ ಅವಳು ತಲೆಯಾಡಿಸಿದಳು.

“ ಇಲ್ಲಿ ನೃತ್ಯವಿದೆ ” ಸುಹಾಸ ಕೂಗಿದ. “ ತಾಂಡವ-ನೃತ್ಯ ಪ್ರಲಯ ನೃತ್ಯ-ಪಾಶವೇ ನೃತ್ಯ ! ಈ ಕೋಟೆ ಕೋಟೆ ಭ್ರಾತೃಭಗಿನಿಯರ ಮೇಲೆಲ್ಲ ನಗ್ನ-ಭೀಕರ-ಫಾಸಿಸ್ವಾ ನೃತ್ಯ ! ”

ಆ ಮಾತುಗಳು ಗುಡುಗಿನಂತೆ ಗುಡುಗಿದುವು. ರತನ ಅಣ್ಣನನ್ನು ಅತುಕೊಂಡು ನಿಂತಿದ್ದಳು.

ರೈಲು ವಿಶಾಖಪಟ್ಟಣವನ್ನು ದಾಟಿತು; ಕೋಕನಾಡವನ್ನು ಹಿಂದಿ ಕೈತು. ಸುಹಾಸ ಹೇಳಿದ: “ ನಮ್ಮ ಹೆಮ್ಮೆಯ ನಗರಗಳು ! ”

ರೈಲಿನ ಯಂತ್ರ ‘ ಹೌದು, ಹೌದು, ಹೌದು ’ ಎನ್ನುತ್ತ ಸಾಗುತ್ತಿತ್ತು. ಚಂದರ್-ರತನರು ತಲೆದೂಗಿದರು.

ಆ ದಿನ ಸಂಜೆ ರತನ ಹಾಡಿದಳು; ನರ್ತಿಸಿದಳು, ಲಕ್ಷಗಟ್ಟಲೆ ಜನರ ಮುಂದೆ. ಸಾವಿರಗಟ್ಟಲೆ ಹಣ ಸಂಗ್ರಹವಾಯಿತು. ಎಲ್ಲವೂ ರತ್ನಾರ್ಥಿಗಳ ನಿಧಿಗೆ, ಫಾಸಿಸ್ವಾ ಮರ್ದನಕ್ಕೆ ಈಡಾದ ಜನರಿಗೆ.

ಚಂದರ್ ಆ ದಿನ ಉದ್ದೇಶ್ಯವೆ ಇತ್ತು: “ ಸವಿತ್ರಭೂಮಿ ಕಳಂಕವಾಗದಿರಲಿ; ಇದ್ದ ಕಳಂಕ ತೊಡೆದು ಹೋಗಲಿ; ನ್ಯಾಯಕ್ಕಾಗಿ ನಿರಂತರ ಹೋರಾಡಿರಿ ” ಎಂದು.

○ ○ ○ ○ ○ ○

ಆ ರಾತ್ರಿ ಸುಹಾಸನ ಮನೆಯ ಟೆರಿಸಿನ ಮೇಲೆ ಸುಹಾಸನೂ ರತನಳೂ ನಿಂತಿದ್ದರು. ಮದ್ರಾಸಿಗೆ ಅಕ್ರಮಣದ ಭೀತಿಯಿತ್ತು. ನಗರ ಗಾಢಾಂಧಕಾರದಲ್ಲಿ ಮುಳುಗಿತ್ತು.....

“ ರತನ ! ” ಎಂದ ಸುಹಾಸ.

ಸಂಧಿಕಾಲ

ಭಾವೋದ್ರೇಕದಿಂದ ಅವನು ಮಾತನಾಡುತ್ತಿದ್ದನೆಂದೂ ರತನ ತಿಳಿದು ಕೊಂಡಳು. ಅವನ ಬಳಸಾರಿ, ತನ್ನೊಂದು ಕೈಯನ್ನು ಅವನ ಹೊಲ ಮೇಲಿಟ್ಟಳು. ಇನ್ನೊಂದು ಕೈ ಸುಹಾಸ ಹಿಡಿದುಕೊಂಡ.

ಸುಹಾಸ ಹೇಳಿದ: “ ನಮಗೆ ಬೆಳಕು ಬೇಕು. ನಮ್ಮನ್ನೆಲ್ಲ ಈ ಅಂಧಕಾರದಿಂದ ಹೊರಗೊಯ್ಯುವ ಬೆಳಕು. ಮಾನವ ಕೋಯನ್ನು ಉದ್ಧರಿಸುವ ಬೆಳಕು. ”

“ ನೀನು ಪ್ರವಾದಿಯಂತೆ ಮಾತನಾಡುತ್ತಿದ್ದೀಯಲ್ಲಾ! ” ಎಂದ ರತನ ತನ್ನ ಕೋಕಿಲ ಕಂಠದಿಂದ ನುಡಿದಳು.

ಸುಹಾಸ ಉತ್ತರವಿತ್ತ:

“ ಹುಂ! ಪ್ರವಾದಿಯಂತೆ ಮಾತನಾಡುತ್ತಿದ್ದೇನೆ.... ಏಕೆ ಕೂಡದು ' ಜಗತ್ತಿನ ನವನಿರ್ಮಾಣವಾಗಬೇಕೆಂದು ನನ್ನ ಮಹದಾಸೆ. ಎಲ್ಲ ಮನುಷ್ಯ ಮನುಷ್ಯನಂತೆ ಜೀವಿಸಬಲ್ಲನೋ, ಎಲ್ಲ ಸಮಾನ ಸ್ವಾತಂತ್ರ್ಯ-ಸೌಲಭ್ಯ ಸೌಕರ್ಯಗಳಿರುವವೋ, ಅಲ್ಲಿಗೆ ನಾವು ಸಾಗಬೇಕು. ಈ ಅಂಧಕಾರದಿಂದ ಮುಂದೆ ಸಾಗಬೇಕು.... ! ”

ರತನ ಪಿಸುಮಾತಿನಲ್ಲೇ ಹೇಳಿದಳು... “ ಹೌದು ! ”

—ಎಪ್ರಿಲ್, ೧೯೪೩.



ಮುಗಿಯದ ಯುದ್ಧ

ದ್ರೌಲಜ ನಗುತ್ತಾ ನಿಂತಿದ್ದಾಳೆ. ಕುಮಾರ ಠಾಜೇಶ್ವರ ಹೊಲದ ನೇರಿಯುದ್ದಕ್ಕೂ ಓಡಿಬರುತ್ತಿದ್ದಾನೆ. “ ಬಂದಿಯಾ ಮಗು, ಪಾ ರಾಜೂ..... ” ಎಂದು ಮಮತೆಯ ತಾಯಿ ಸಂತೋಷದ ಕಣ್ಣೀರನ್ನು ಎರಡು ಹನಿ ಹನಿಸುತ್ತಾ ತನಗೆ ಸ್ವಾಗತವೀಯುತ್ತಿದ್ದಾಳೆ. ಅಣ್ಣ ನಾರಾ ಯಣ ರಾಜು, ತನ್ನ ಕೃಷ್ಣರಾಜು, ತನ್ನನ್ನ ಅಪ್ಪಿಕೊಳ್ಳಲು ಮುಂದೆ ಬರುತ್ತಿದ್ದಾರೆ.

ಗೃಹಾಭಿಗಮನ; ಬದುಕಿ ಉಳಿದುಬಂದ ಬಂಧವಿಮುಕ್ತ ವೀರನಿಗೆ ಸಂಭ್ರಮದ ಸ್ವಾಗತ !

—ನಾಗಪುರದಿಂದ ಬೆಜವಾಡಕ್ಕೆ ಹೊರಟ ರೈಲು ಬಂಡಿಯಲ್ಲಿ ಹಾಗೆ ಕನಸು ಕಾಣುತ್ತಾ “ ಜಮೇದಾರ್ ” ವರದರಾಜು, ಸಿಗರೇಟಿನ ಹೊಗೆ ಯನ್ನು ಸುರುಳಿಸುರುಳಿಯಾಗಿ, ಓಡುತ್ತಿದ್ದ ಬಂಡಿಯ ಕಿಟಕಿಯೆಡೆಯಿಂದ ಹೊರ ಹಾಕಲು ವಿಫಲನಾಗಿ ಯತ್ನಿಸುತ್ತಿದ್ದ.

.....ಜಮೇದಾರ್ ವರದರಾಜು? ಊಹಾಂ. ಈಗ ಅವನು ಜಮೇದಾರನಲ್ಲ; ಆಜಾದ್ ಹಿಂದ್ ಘೌಜಿನ ಒಬ್ಬ ಸಾಮಾನ್ಯ ಯೋಧ— ದಳಪತಿ. ಕಳೆದ ಐದು ವರ್ಷಗಳಲ್ಲಿ ಮಹಾಯುದ್ಧದ ಹೆಸರಿನಲ್ಲಿ ಏನೋ ಏನೋ ಸಂಭವಿಸಿತ್ತು. ಪ್ರತಿಯೊಂದು ದೇಶದ, ಪ್ರತಿಯೊಂದು ಜನಾಂಗದ, ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಅಳಿಸಲಾಗದ ಗುರುತನ್ನು ಯುದ್ಧ ಉಳಿಸಿಕೊಂಡಿತ್ತು. ಆ ಯುದ್ಧದ ಅವಧಿಯಲ್ಲಿ ತಾನು ಮಾಡಿದುದನ್ನೆಲ್ಲ ಸ್ಮರಿಸಿಕೊಂಡಾಗ ವರದರಾಜುಗೆ ಹೆಮ್ಮೆ ಎನಿಸಿತು..... ಒಂದಿಷ್ಟೂ ದುಃಖನಾಗಲಿಲ್ಲ.

ಸಂಧಿಕಾಲ

ತನ್ನ ಮಿಲಿಟರಿ ಯೂನಿಫಾರ್ಮನ್ನು ವಿಚಾರಣೆಯ ಅನಂತರ ಬ್ರಿಟಿಷ್ ಅಧಿಕಾರಿಗಳು ಕಿತ್ತುಕೊಂಡಿದ್ದರು. ಅವನ್ನು ಉಟ್ಟುಕೊಳ್ಳಲು ಅವನಿಗೆ ಅಧಿಕಾರವಿಲ್ಲವಂತೆ. ಇಂಡಿಯನ್ ನ್ಯಾಶನಲ್ ಆರ್ಮಿಗೆ ಸೇರಿ ತನ್ನ ಹುಟ್ಟುನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಅಪರಾಧವಂತೆ. ಅವನಂತೆಯೇ ಹಲವು ನೂರು ಜನ ಆಜಾದ್ ಹಿಂದ್ ಘೌಜಿನ ಯೋಧರ- ಅಧಿಕಾರಿಗಳ ವಿಚಾರಣೆಯಾಗುತ್ತಿತ್ತು. “ನಿಮ್ಮನ್ನು ಬಿಟ್ಟುಬಿಡುತ್ತೇವೆ” ಎಂದರು ಮಿಲಿಟರಿ ನ್ಯಾಯಾಧೀಶರು. ಬ್ರಿಟಿಷ್ ಸತ್ಯನಿಷ್ಠೆ ಎಂದರೇ ನೆಂದು ಲೋಕಕ್ಕೆ ತೋರಿಸಲು, ಘೌಜಿನ ಕೆಲವೇ ಉಚ್ಚ ಅಧಿಕಾರಿಗಳ ವಿಚಾರಣೆ ಸಾಕಾಗಿತ್ತುಂತೆ.

ಹುಟ್ಟು ಯೋಧ ವರದರಾಜು ಸಾವಿಗೆ ಎಂಪೂ ಹೆದರಿದವನಲ್ಲ. ಅವನು ಹುಲಿ. ಆಸತ್ತನ್ನು “ಇಲ್ಲಿ ಬಾ” ಎಂದು ಕರೆದು, ಅದರ ಮೇಲೆ ಜಗಿದುಬೀಳುವ ಜಾತಿ ರಿಳಗರಲ್ಲಿ ವರದರಾಜು ಸೇನೆ ಸೇರಿದ್ದು. ಆಗ ಅಣ್ಣ ಹೊಲ ನೆಲ ನೋಡುತ್ತಿದ್ದ....ತನ್ನ ಅವನಿಗೆ ನೆರವಾಗುತ್ತಿದ್ದ. ಮುಂದಿನ ವರ್ಷದ ಮೊದಲ ತಿಂಗಳೊಮ್ಮೆ ರಜೆಯ ಮೇಲೆ ವರದರಾಜು ಊರಿಗೆ ಬಂದಾಗ ತನ್ನಾಕೆ ಚೊಚ್ಚಲ ಕೂಸನ್ನು—ಗಂಡು ಮಗುವನ್ನು—“ಇಕೊಳ್ಳಿ ತಕ್ಕೊಳ್ಳಿ” ಎನ್ನುತ್ತಾ ಹಿಡಿದು ನಿಂತಿದ್ದಳು. ತನ್ನನ ಮದುವೆಯೂ ಅವಸರವಸರವಾಗಿ ಆಗಲೇ ನಡೆಯಿತು. ಹೊಲದಲ್ಲಿ ಗೇಯಲು, ಮನೆಯಲ್ಲಿ ದುಡಿಯಲು, ಹೊಸತೊಬ್ಬಳು ಹುಡುಗಿ ಬಂದಳು....ಆಗ ಹಿಂದಿರುಗಿದ ರಾಜುವನ್ನು ಅಳವವರು ಬರ್ಮಾಕ್ಕೆ ಸಾಗಿಸಿದರು.

ಅಲ್ಲಿಂದ ಆ ಮೇಲೆ....ಒಂದು ಕಾಗದವಿಲ್ಲ—ಒಂದು ಸುದ್ದಿ ಸಮಾ.

ಚಾರವಿಲ್ಲ

ವರದರಾಜುವೇನೂ ಹುಲಿ ನಿಜ. ಆದರೆ ಬ್ರಿಟಿಷ್ ಶೋಷಕರ ಬಗ್ಗೆ ಬರ್ವಿಯರಿಗಿದ್ದ ಮಹಾದ್ವೇಷ, ಬ್ರಿಟಿಷ್ ಸೇನಾನಿಗಳು ನಡೆಸಿದ ನೂರಾರು ಅಜಾತುರ್ಯಗಳು ಅನ್ಯಾಯಗಳು, ಮಿತ್ರಪಡೆಗೆ ಸೋಲನ್ನು ತಂದುವು. ಹಳೆಯ ಮರ್ದಕನ ಬದಲು ಹೊಸಬ ಬರ್ಮಾಕ್ಕೆ ಬಂದ.

ಹಿಂದೀಯ ಯೋಧರು ಸಾವಿರಗಟ್ಟಲೆಯಲ್ಲಿ ಅವರ ಕೈದಿಗಳಾದರು. ಓದು ಕಲಿತ ಬುದ್ಧಿವಂತ ವರದರಾಜು, ಆದರೆ ಧೈಯಗೀಯ ಯಾವುದರಿಂದಲೂ ಪ್ರೇರಿತನಾಗಿ ಅವನು ಸೇನೆ ಸೇರಿದ್ದಲ್ಲ. ೧೯೩೦ ರ ಸಾಮುದಾಯಿಕ ಸತ್ಯಾಗ್ರಹದ ಹೊತ್ತಿಗೆ ಅವರೇಲ್ಲ ಸಾಲಿಗೆ ಹೋಗುತ್ತಿದ್ದ ಹುಡುಗರು. ಅವರನ್ನು ಕರನಿರಾಕರಣೆ ಚಳುವಳಿಯಲ್ಲಿ ಭಾಗವಹಿಸಿದ್ದ. ತನ್ನನ್ನು ಶೋಷಿಸುತ್ತಿದ್ದ ಜಮೀನ್ದಾರನಿಗೆ ಕರಕೊಡಬಾರದೆಂದು ದೇಶದ ನಾಯಕರು ಹೇಳಿದರೆ ಯಾವ ಬಲ ಕೃಷಿಕನಿಗೆ ಸಂತೋಷವಾಗುವುದಿಲ್ಲ? ಆದರೆ ಜೈಲುವಾಸ ಆಗ ಲಭಿಸಿರಲಿಲ್ಲ.

ವಿದೇಶೀಯ ಬಡಾಸಾಹೇಬರಿಗೆ ಸೋಲಾಯಿತೆಂದು ತಿಳಿದಾಗಲೆಲ್ಲ ಹಾಗಾದುದನ್ನು ಕಂಡಾಗಲೆಲ್ಲ, ಅಂಥದ ಹೆಚ್ಚಿಗಾಡಿನ ಈ ಹುಲಿಗೆ ಬಲು ಸಂತೋಷವಾಗುತ್ತಿತ್ತು.

ಬ್ರಿಟಿಷ್ ಯುದ್ಧ ಕೈದಿಗಳಿಗಿಂತ ಜೆನ್ನಾಗಿ ಹಿಂದೀ ಕೈದಿಗಳನ್ನು ಜಪಾನರು ನೋಡಿಕೊಳ್ಳುತ್ತಿದ್ದರು. ಶಿಬಿರದಲ್ಲಿ ಅದೇ ಮಾತು.

“ ಜಪಾನರು ನಿಜಕ್ಕೂ ನಮ್ಮ ಮಿತ್ರರು ” ಎಂದನೊಬ್ಬ.

“ ಹೂಂ-ಹೂಂ ” ಎಂದು ಮದ್ರಾಸಿನ, ಮಹಾರಾಷ್ಟ್ರದ, ಪಂಜಾಬಿನ ಸಾವಿರಾರು ಸೈನಿಕರು ಸೈಗುಟ್ಟಿದರು.

ಯಾರೋ ಒಬ್ಬ “ ಏನೋಪ್ಪಾ, ನಮ್ಮನ್ನು [ಮಿತ್ರರು ಎಂತ ಬನಾವ್ ಮಾಡಿ ಹಿಂದೂ ದೇಶದ ಮೇಲೆ ದಂಡೆತ್ತಿ ಹೋಗುವ ಯೋಚನೆ ಈ ಕುಳ್ಳರಿಗೆ ಇದ್ದರೂ ಇರಬಹುದು ” ಎಂದ.

ಆ ಮಾತಿನಲ್ಲಿ ವರದರಾಜುಗೆ ಪೂರ್ಣ ನಂಬಿಕೆ ಹುಟ್ಟಿಲ್ಲ. “ ಆಜಾದ್ ಹಿಂದ್ ಘಾಜಿಗೆ ಯಾರೆಲ್ಲ ಸೇರುತ್ತೀರಿ? ” ಎಂದು ಜಪಾನರು ಕೇಳಿದಾಗ ಎಷ್ಟೋ ಜನ ಕೈಯೆತ್ತಿದರು, ವರದರಾಜು ಅವರಲ್ಲೊಬ್ಬ.

ವರದರಾಜು ಯೋಚಿಸಿದ: ಅವರಲ್ಲಿಷ್ಟೋ ಜನ ಬ್ರಿಟಿಷರಿಗೆ ಖಂಡಿತ ಸೋಲಾಗುತ್ತದೆ—ಎಂಬ ಧೈಯಗೀಂದ ಜಪಾನರ ಹೊಸ

ಸಂಧಿಕಾಲ

ಆಹ್ವಾನಕ್ಕೆ ಒಪ್ಪಿಗೆ ಕೊಟ್ಟರು. ಎಷ್ಟೋ ಮಂದಿ ಯುದ್ಧ ಕೈದಿಗಳ ಶಿಬಿರ ಕ್ಷಿಂತ ಸೇನೆಯ ಜೀವನ ಲೇಸೆಂದು ಭಾವಿಸಿದರು. ತಲೆಯೊಳಗೆ ಏನೇನೂ ಮೆದುಳಿಲ್ಲದಿದ್ದ ಇನ್ನು ಕೆಲವರು—ಸೇನೆಯಾದರೆ ಸಾಕು, ಯಾರದಾದ ರೇನು? ಎಂದು ಯೋಚಿಸಿದರು.....ರಾಜಕೀಯ ಪರಿಜ್ಞಾನವಿದ್ದು, ದೇಶದ ಬಿಡುಗಡೆಗಾಗಿ ಹೋರಾಡುತ್ತೇವೆ—ಎಂದು ಹೊರಟವರು ಕೆಲವರು....

ಸೈನ್ಯ-ಕವಾತು-ಶಿಕ್ಷಣ ಎಂತ ದಿನ ಹೋಗುತ್ತಿತ್ತು. ಸೈಗಾನ್ ಶೋನಾನ್ ರೇಡಿಯೋಗಳು ಕಿರಿಚಿಕೊಳ್ಳುತ್ತಿದ್ದುವು. “ಹಿಂದೂದೇಶದಲ್ಲಿ ಕ್ರಾಂತಿ ಆರಂಭವಾಗಿದೆ! ಊರಿಗೆ ಊರೇ ಉರಿಯುತ್ತಿದೆ! ಗಾಂಧಿ—ಘೆಹರೂ—ಆಜಾದ್ ಎಲ್ಲರನ್ನೂ ಬಂಧಿಸಿದ್ದಾರೆ! ಕ್ರಾಂತಿಯೋ ಕ್ರಾಂತಿ!” ಇನ್ನೇನು ದೇಶ ಸ್ವತಂತ್ರವಾದ ಹಾಗೆ—ಹಿಂದೀ ಯುದ್ಧಕೈದಿಗಳೆಲ್ಲ ಸೇನೆ ಸೇರಿ! ಸೇನೆ ಸೇರಿ!”

ನಿಜವಿರಬಹುದು—ಎಂದುಕೊಳ್ಳುವ ವರದರಾಜು. ನಿಜಕ್ಕೂ ಎಷ್ಟು ಕಾಲ ಈ ದಾಸ್ಯ ಇರಬೇಕು? ಅಂತೂ ಸೇನೆ ಸೇರಿರುವ ತಾನು. ತನ್ನ ಕೈಲಾದುದನ್ನು ಮಾಡದೆ ಇರುವುದುಂಟೆ ?

ಮರುಕ್ಷಣದಲ್ಲಿ ಮನೆಯ ನೆನಪಾಗುತ್ತಿತ್ತು. ತಾಯಿ, ಅಣ್ಣ — ತಮ್ಮ, ಅವರ ಕುಟುಂಬ, ತನ್ನಾಕೆ—ಮಗು! ಈಯೆಲ್ಲ ಹಾಲಾಹಲ ಮುಗಿದ ಮೇಲೆ ಶಾಂತಿ ಬರುವುದು. ಆಗ ಸ್ವತಂತ್ರ ಹಳ್ಳಿಗಾಡಿನಲ್ಲಿ ಯಾವ ಅರಸನಿಗೂ ಕಪ್ಪುಕೊಡದೆ, ಯಾವ ಧನಿಗೂ ಕಂದಾಯ ತೆರದೆ, ಸುಖವಾಗಿ ಸಾಗುವಳಿ ಮಾಡಿ ಉಟ್ಟು, ಉಂಡು ಜೀವಿಸಬಹುದು.

ಹಿಟ್ಟರನ ಜತೆಯಲ್ಲಿದ್ದ ಸುಭಾಷ್ ಜರ್ಮನಿಯಿಂದ ಹೊರಟು ಬರ್ಮಕ್ಕೆ ಬಂದಿಳಿದ ಕಾಲ. ಭಾವೀ ಭಾರತದ ನಾಯಕರಾಗುವವರನ್ನು ವರದರಾಜು ಕಂಡ. ಅಪಕ್ವವಾಗಿದ್ದ ಅವನ ಮನಸ್ಸಿನಲ್ಲಿ ರಾಜಕೀಯ ಬೋಧೆ ಮೂಡಿಕೊಂಡಿತ್ತು. ಅವನ ಹಳ್ಳಿಯೊಂದೇ ಅಲ್ಲ, ಬೆಜವಾಡ ನಗರವೊಂದೇ ಅಲ್ಲ—ಇಡೀ ದೇಶವೇ ಒಂದು ದಿನ ಸ್ವತಂತ್ರವಾಗುವುದು. ೫೮

ಒಂದು ರಾತ್ರಿ ತಿಬರದಲ್ಲಿ ಇಸ್ಪೀಟಿನ ಆಟ ನಡೆದಿತ್ತು. ಯಾವನೋ ಒಬ್ಬ ಹೊಲಸು ಹಾಡೊಂದನ್ನು ಹಾಡುತ್ತಿದ್ದ. ಆಡುತ್ತಿದ್ದವರಲ್ಲೊಬ್ಬ, ಅದೇ ದಿನ ಸ್ತ್ರೀ ಸೇನೆಯನ್ನು ಸೇರಿದ್ದ ಕೆಲ ಗುಜರಾತಿ ಬನಿಯ ಹುಡುಗಿಯರ ಬಗ್ಗೆ ನಗೆವಾತಾಡಿದ.

“ ಪಟ್-ಅವ್ ! ” ಎಂದ ವರದರಾಜು ಕ್ರುದ್ಧನಾಗಿ. ಆ ನಾಲ್ವರೂ ಎದ್ದು ನಿಂತು ವರದರಾಜುವಿನತ್ತ ತೋಳು ಬೀಸಿದರು. ತೆಲುಗು ಹುಲಿ ಆ ತೋಳಗಳಿಗೆ ಬುದ್ಧಿ ಕಲಿಸಿತು.

ಬೋಸರ ಭಾಷಣವಾಗುತ್ತಿತ್ತು ಆಗಾಗ್ಗೆ. ಜಪಾನರ ಆಯುಧ ಸಾಮಗ್ರಿಗಳನ್ನು ಪಡೆದು, ಅವರ ಸೇನೆಯನ್ನು ಕರೆದುಕೊಂಡು, ಹಿಂದೂ ದೇಶಕ್ಕೆ ಹೋದರೆ ಅನಂತರ ತೊಂದರಿಯಾಗದೇ ? ಎಂದು ವರದರಾಜು ಒಮ್ಮೊಮ್ಮೆ ಚಿಂತಿಸುತ್ತಿದ್ದ.

ಜಪಾನರು ಸ್ವಾತಂತ್ರ್ಯ ಕೊಡುವುದು ಎಷ್ಟೆಂದರೂ ಅಷ್ಟೇ ಎಂಬುದು ಅವನಿಗೆ ಖಚಿತವಾಗಿತ್ತು. ಬರ್ನಿಯರಿಗೆ ಅವರು ಕೊಟ್ಟಿದ್ದ ಸ್ವಾತಂತ್ರ್ಯವನ್ನು ಅವನು ಕಣ್ಣಾರೆ ಕಂಡಿದ್ದ; ಬರ್ನಾದ ಬಡ ಬಾಂಧವರಿಗಾಗಿ ಪುರುಕ ತೋರುತ್ತಿದ್ದ.

ಕೋಕನಾಡ ವಿಶಾಖಪಟ್ಟಣಗಳ ಮೇಲೆ ಜಪಾನರು ಬಾಂಬುಗಳನ್ನು ಉರುಳಿಸಿದಂತೆ ವರದರಾಜುವಿನ ಆಂಧ್ರದ ಊರುಗಳು ಅವೆರಡು. “ಯಾಕೆ ಯಾವ ಸುರಮಾರ್ಥವನ್ನು ಸಾಧಿಸುವುದಕ್ಕೋಸ್ಕರ ಈ ಬಾಂಬಿನ ಸುರಿ ಮಳೆ ? ” ಎಂದುಕೊಂಡ ಆತ.

ಬಂಗಾಲದಲ್ಲಿ ಅನ್ನಕ್ಕಾಮವಂತೆ. ಅದರ ಕಲ್ಕತ್ತಾ ಚಿತ್ತಗಾಂಗುಗಳ ಮೇಲೆ ಜಪಾನರ ವಿಮಾನ ಧಾಳಿ ಸಾಗಿಯೇ ಇತ್ತು !

ಒಂದು ವರ್ಷ, ಎರಡು ವರ್ಷ, ಮತ್ತೆ ಮೂರು-ನಾಲ್ಕು ತಿಂಗಳು ಇಂಡಿಯನ್ ನ್ಯಾಶನಲ್ ಆರ್ಮಿ ಡಿಲ್ಲಿಗೆ ಸಾಗಲಿಲ್ಲ....ಮುಂದೆ ಹೋಗಲಿಲ್ಲ.

ಜಿರ್ಮದಲ್ಲಿ ಜಪಾನರ ಅಲ್ಪಕೆಯ ಅವಸಾನಕಾಲ ಒದಗಿತ್ತು. ಫಾಸಿಸ್ಟ್ ವಿರೋಧಿ ಬರ್ಮಿಯ ಜನಸ್ತೋಮ ಬಂಡಾಯ ಹೂಡಿ

ಶೋಷಕರನ್ನು ನಿರ್ಮೂಲ ಮಾಡತೊಡಗಿತು. ಆದರೆ ಬಿಳಿಯ ಸಾಮ್ರಾಜ್ಯ ಶಾಹಿ ಜಯಭೇರಿಯೊಡನೆ ಮುಂದೆ ಬಂದು ಯೂನಿಯನ್ ಜಾಕನ್ನು ಹಾರಿ ಸದಿರಲಿಲ್ಲ. ಐ. ಎನ್. ಎ. ಬ್ರಿಟಿಷರ ವಶವಾಯಿತು.

.....ಮೂರು ವರ್ಷಗಳ ಅನಂತರ ಈ ಸಾವಿರಾರು ಜನ ಹಿಂದೀಯ ಮಕ್ಕಳು ತಾಯಿ ಮಣ್ಣಿನ ಮೇಲೆ ಪದಾರ್ಪಣ ಮಾಡಿದರು. ಅವರ ಪ್ರೀತಿಯ ದೇಶ ಅದು. ಪರತಂತ್ರ ವಾಯು ನಿಜ, ಆದರೆ ಇದೇ ಅವರ ಉಸಿರು. ವಿದೇಶೀಯರ ತುಳಿತದಿಂದ ಹೊಲಸುಗೊಳಿಸಲ್ಪಟ್ಟ ಹೊಲ ನಿಜ. ಆದರೆ ಅದೇ ಅವರ ತಾಯ್ನಿಲ.

ಮತ್ತೆ, ತಮ್ಮ ದೇಶ ಸ್ವತಂತ್ರವಾಗಬೇಕೆಂದು ಆಶಿಸಿದ್ದಕ್ಕಾಗಿ ಸಾವಿರಾರು ಮೈಲುಗಳಾಚೆಯ ಸಾಮ್ರಾಜ್ಯಶಾಹಿ ಅವರ ವಿಚಾರಣೆ ನಡೆಸಿತು.

ವರದರಾಜು ಊರಿಗೆ ಒಂದಲ್ಲ, ಎರಡಲ್ಲ, ಮೂರು—ನಾಲ್ಕು ಕಾಗದ ಬರೆದ...ಬರೆಸಿದ. ಯಾವುದಕ್ಕೂ ಉತ್ತರ ಬರಲಿಲ್ಲ.

ಕ್ರಾಂತಿಯಾಗಿತ್ತಂತೆ ಈ ದೇಶದಲ್ಲಿ! ಯಾರು ಹೇಳಿದವರು ದಪ್ಪ ಬೆಳೆದ ಶ್ರೀಮಂತರ ಸಿರಿವಂತಿಕೆ ಸಾವಿರ ಪಾಲಾಗಿತ್ತು. ಕುಗ್ಗಿದವರು ನೆಲದವರೆಗೂ ಕುಗ್ಗಿಯೇ ಹೋಗಿದ್ದರು. ಇದು ಕ್ರಾಂತಿಯೇನೋ!

ಬೋಸ್. ಜಪಾನರ ಸಹಾಯ ಪಡೆದು ಈ ದೇಶಕ್ಕೆ ಬಂದರೆ ಅವರಿಗೆ ಗಿಡಿರಾಗಿ ಹೋರಾಡುವೆ—ಎಂದು ಜವಾಹರ್ ಹೇಳಿದ್ದರಂತೆ. ಆದರೆ ಅದು ಹಿಂದೆ. ಈಗ ಬೋಸ್ ಮತ್ತು ಅವನ ಸೈನಿಕರನ್ನು ವೀರರೆಂದು ನೆಹರೂ ಕರೆಯುತ್ತಿದ್ದುದನ್ನು ವರದರಾಜು ನೋಡಿದ. ಕಮ್ಯೂನಿಸ್ಟರು “ ಜಪಾನಿ ಆಕ್ರಮಣಕಾರರನ್ನು ಇದಿರಿಸಬೇಕು ” ಎನ್ನುತ್ತಿದ್ದರಂತೆ. ಆದರೆ ಅದು ಹಿಂದೆ. ಈಗ “ ಕಮ್ಯೂನಿಸ್ಟರು ದೇಶಕ್ಕೆ ಘಾತ ಮಾಡಿದರು ” ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದುದನ್ನು ರಾಜು ನೋಡಿದ. ತಾನು ಬರ್ಮಾಕ್ಕೆ ಹೋದಾಗ ಕಮ್ಯೂನಿಸ್ಟರ ವಿಚಾರವನ್ನೇ ರಾಜು ಕೇಳಿರಲಿಲ್ಲ. ಅಷ್ಟರಲ್ಲೇ ಅವರು ಅಷ್ಟು ದೊಡ್ಡ ಶಕ್ತಿಯಾದರೆ ?

ಇನ್ನೊಂದಿತ್ತು ಲೀಗು... ಅದಕ್ಕೆ ಪಾಕಿಸ್ತಾನ ಬೇಕೇಬೇಕಂತೆ. ಕಾಂಗ್ರೆಸ್... ಲೀಗುಗಳ ಕಾದಾಟ ನಡೆದೇ ಇತ್ತು.

....ಏನು ಹುಚ್ಚಾಟ ! ಏನು ಹುಚ್ಚಾಟ ? ಎಂದುಕೊಂಡ ವರದ ರಾಜು....ಅವನಿಗೊಂದೂ ಸ್ಪಷ್ಟವಾಗಲಿಲ್ಲ.....: ಮೆಚ್ಚುಕೆಯಾಗಲಿಲ್ಲ. " ಸ್ವತಂತ್ರವಾಗಬೇಕು " ಎಂದು ತಾನು ಆಶಿಸುತ್ತಿದ್ದ ಈ ದೇಶ ಎಂಥ ದೇಶ ? ಹಾಳಾದ ದರಿದ್ರ ದೇಶ ! " ಮನೆಗೆ ಹೋಗಬೇಕು....ನಾನು ಮನೆಗೆ ಹೋಗಬೇಕು " ಎಂದು ರಾಜು ನೂರಾರು ಸಲ ಹೇಳಿಕೊಂಡ. ತಾನು ತೊಂಭತ್ತು ವರ್ಷ ವಯಸ್ಸಿನ ಮುದುಕ ಎಂಬಂತೆ ರಾಜುಗೆ ಒಮ್ಮೊಮ್ಮೆ ಭಾಸವಾಗುತ್ತಿತ್ತು. ಮನೆಗೆ ಹೋದಾಗ ತಾಯಿಯ ಮಡಿಲಲ್ಲಿ ಮುಖವಿಟ್ಟು ಗಲಗಲನೆ ಅತ್ತು ಪುನಃ ಮಗುವಾಗಬೇಕು. ರಾಜೇಶ್ವರ ನನ್ನು ಎತ್ತಿ ಹಾರಾಡಿಸಬೇಕು. ಮತ್ತೆ ತನ್ನಾಕೆಯೊಡನೆ ಹೊಲದ ಬಳಿ ಹೋಗಿ, ಹಿಂದೆ, ಹಲವು ವರ್ಷಗಳ ಹಿಂದೆ, ಮಾಡಿದ್ದಂತೆ ಆ ಹಸುರು ಹುಲ್ಲಿನ ಮೇಲೆ ಹೊರಳಾಡಬೇಕು.

ನಾಗವುರದಿಂದ ಹೊರಟಿದ್ದ ರೈಲು ಬೆಜವಾಡವನ್ನು ತಡವಾಗಿ ಬಂದು ತಲಪಿತು ಆಗ ನಡುವಿರುಳು. ಅಲ್ಲಿಳದವನು ಅವನೊಬ್ಬನೇ ಐ ಎನ್ ಎ ಯೊಂಥ ನಾಲ್ಕು ಬಾರಿ ಅವನು ಕೂಗಿ ಕರೆದ " ನಾರಾಯಣರಾಜೂ ! ಕೃಷ್ಣರಾಜೂ !.... ಓ ನಾರಾಯಣರಾಜೂ!....ಕೃಷ್ಣರಾಜೂ!....! " ಯಾರೂ 'ಕೂ' ಗೊಡಲಿಲ್ಲ. ಹೂಂ ತಲಪಿರಲಾರದು ತನ್ನ ಪತ್ರ....ಹೊತ್ತಾರೆ ಎದ್ದು ಹಳ್ಳಿಗೆ ನಡೆದರಾಯಿತು.

ಆರೇಳು ಮೈಲು ದೂರ ಆ ಹಳ್ಳಿ. ಕಟ್ಟಾಳು ವರದರಾಜು ಬೆಳಗ್ಗೆ ಎದ್ದು ಹಾದಿ ನಡೆದ. ಬೆಳಕು ಹರಿದಂತೆ ಎದುರಿಗೆ ಬಂದ ಪ್ರತಿ ವ್ಯಕ್ತಿ ಯನೂ, ರಾಜು ದಿಟ್ಟಿಸಿ ನೋಡಿದ. ಯಾರಾದರೂ ತನ್ನ ಗುರುತು ಹಿಡಿಯುವರೇನೋ ಎಂಬ ಆಸೆ.

ಮತ್ತೂ ಮೂರು--ನಾಲ್ಕು ಮೈಲುಗಳ ವಡಿಗಿ ಇದ್ದಾಗಲೇ ರಾಜು ತನ್ನ ಹಳ್ಳಿಯವನೇ ಒಬ್ಬ ಬರುತ್ತಿದ್ದವನ್ನು ನೋಡಿ ಗುರುತಿಸಿದ.

“ ಆ ಅಣ್ಣ ! ವರದರಾಜು ! ” ಎಂದು ತುಂಬಿದ ಹೃದಯದಿಂದ ಎರಡೇ ಮಾತು ಹೇಳಿ ಆತ ರಾಜು ಕೈ ಹಿಡಿದು ಹಾಗೆಯೇ ನಿಂತುಬಿಟ್ಟ. ಮನೆವಾರ್ತೆ ಕೇಳುವ ತವಕ ರಾಜುವಿಗೆ. ಆದರೆ ಆ ಹಳ್ಳಿಗನ ಬಾಯಿಂದ ಮಾತು ಹೊರಡದು.

“ ಕುಳಿತುಕೊಳ್ಳಣ್ಣಾ ” ಎಂದ ರಾಜು.....“ ಎಲ್ಲವನ್ನೂ ಹೇಳ ಬೇಕು....ಎಲ್ಲವನ್ನೂ. ಹೇಗಿದೆ ನಮ್ಮ ಮನೆ ? ಹೊಲ ? ನಮ್ಮಮ್ಮ ? ”

ಆ ಹಳ್ಳಿಗ ಹೇಳಿದ, “ ನೀನು ಬರುತ್ತಿ ಎಂತ ಗೊತ್ತಿತ್ತು. ನಿನ್ನೆ ನಿನ್ನ ತಾಯಿ ಹೇಳಿದರು. ರೇಲ್ವೆ ಸ್ಟೇಷನಿಗೇ ಬರೋಣವೆಂದಿದ್ದೆ....ಮತ್ತೆ ನೋಡು....ನಮ್ಮ ಪರಿಚಯವೂ ಸ್ವಲ್ಪದ್ದೇ....ಆದರೂ....ಬೆಳಿಗ್ಗೆ ಹೀಗೇ ಹೊರಟೆ...”

“ ಯಾಕೆ ? ನಮ್ಮಣ್ಣ ಯಾಕೆ ಬರಲಿಲ್ಲ ? ಮೈ - ”

“ ಅಯ್ಯೋ ! ಅಯ್ಯೋ ! ಯಾರೂ ಹೇಳಲಿಲ್ಲವೆ ? ಯಾರೂ ಬರೆಯಲಿಲ್ಲವೆ ? ಅಮ್ಮ ಕಾಗದ ಹಾಕಿದ್ದರಲ್ಲ ! ”

ರಾಜು ಉದ್ವೇಗದಿಂದ ಕೇಳಿದ, “ ಏನು-ಏನಾಗಿವೆ ? ಏನಾಯಿತು ? ”

ತಲೆ ತಗ್ಗಿಸಿ ಆ ಹಳ್ಳಿಗ ಹೇಳಿದ, “ ನಾರಾಯಣರಾಜುವನ್ನು ಪೋಲೀಸರು ಗುಂಡುಹೊಡೆದು ಕೊಂದರು ! ”

ಬಾಯಿ ತೆರೆದ ರಾಜುವಿನತ್ತ ದೃಷ್ಟಿ ಹರಿಸದೆ ಆತ ದಡದಡನೆ ಮಾತು ಉರುಳಿಸಿದ. “ ಮೂರು ವರ್ಷಕ್ಕೆ ಹಿಂದೆ ಕಾಂಗ್ರೆಸ್ ಗಲಾಟೆ ಆಯ್ತು. ಪಟ್ಟಣದಿಂದ ಒಂದು ರಾತ್ರಿ ಸ್ವಲ್ಪ ಜನ ಇಲ್ಲಿಗೆ ಓಡಿಬಂದರು. ನಿಮ್ಮಣ್ಣನ ಮನೆಯಲ್ಲಿ ಅಡಗಿದ್ದರು. ಬೆಳಿಗ್ಗೆ ಪೋಲೀಸ್ ಪಟಾಲಾಂ ಬಂದಾಗ ಅಡಗಿದ್ದವರು ಹಾರಿಬಿದ್ದು ಓಡತೊಡಗಿದರು. ಪೋಲೀಸರು ಹಾರಿಸಿದ ಗುಂಡುಗಳಲ್ಲಿ ಒಂದು ನಿನ್ನಣ್ಣನೆದಿಗೇ ತಾಗಿತು.... ”

ವರದರಾಜುವಿನ ತುಟಿಯದುರಿತು, ಕಣ್ಣು ಭಾರವಾಯಿತು, ಹಣೆ ನೆರಿಗೆ ಕಟ್ಟಿತು. ಗುಂಡಿನ-ಹೊಡೆತದ, ಸಾವಿನ ದೃಶ್ಯ, ಸಾವಿರಸಾವಿರ

ಆತ ನೋಡಿದ್ದ....ಇಲ್ಲೂ ಆ ಕತೆ....ಅಣ್ಣನನ್ನು ಮೋಲೀಸರ ಗುಂಡು ಬಲಿ ತೆಗೆದುಕೊಂಡಿತ್ತು.

“ ಕೃಷ್ಣರಾಜು ಎಲ್ಲಿ ? ” ಎಂದ ವರದರಾಜು, ಗಂಟಲಿನಿಂದ ಹೊರಳದೇ ಇದ್ದ ಸ್ವರವನ್ನು ಹೊರಹಾಕಿ....

ಆ ಹಳ್ಳಿಗ ಎರಡೂ ಕೈಗಳಿಂದ ತನ್ನ ತಲೆ ಕೂದಲನ್ನು ಅದುಮಿ ಕೊಂಡು, ಅದೆಲ್ಲಕ್ಕೂ ತಾನೇ ಕಾರಣ ಎಂಬಂತೆ, ಎದ್ದು ನಿಂತು ಹೇಳಿದ: “ ಕೃಷ್ಣರಾಜು ಜೈಲಲ್ಲಿದ್ದಾನೆ! ”

“ ಜೈಲಲ್ಲಿ ! ? ”

“ ಹೂಂ. ಅವನು ಕದಿಯಲಿಲ್ಲ. ಅನ್ಯಾಯ ಮಾಡಲಿಲ್ಲ. ನಮ್ಮ ಪರವಾಗಿ ವಾದಿಸಿದ ಎಂತ ಮೋಲೀಸರು ಹಿಡಿದುಕೊಂಡು ಹೋದರು. ಕಳ್ಳ ಸಂತೆಯವರನ್ನೆಲ್ಲ ಕೃಷ್ಣರಾಜನ ಪಾರ್ಟಿಯವರು ಬಯಲಿಗೆ ಎಳೆ ತಿಡ್ಡು. ನಮ್ಮ ಕಿಸಾನ ಸಭೆಯೂ ಹಾಗೇ ಮಾಡಿತು....ಜಮೀನ್ದಾರ ಕೃಷ್ಣರಾಜುವನ್ನು ಹಿಡಿಸಿಕೊಟ್ಟ. ಕೃಷ್ಣರಾಜು ಕಿಸಾನ ಸಭೆಯ ಕಾರ್ಯ ದರ್ಶಿ ಆಗಿದ್ದ..... ’

ಕಳ್ಳಸಂತೆ--ಮೋಲೀಸರು--ಪಾರ್ಟಿ-ಕಿಸಾನಸಭೆ--ಜೈಲು....
ಮಗುವಿನಂತೆ ಉದ್ದೇಗದಿಂದ ಆ ಹಳ್ಳಿಗ ಹೇಳಿದ:

“ ಅಣ್ಣ ! ಅಂತೂ ನೀನು ಬಂದೆಯಲ್ಲ--ನಮಗೆ ಸಂತೋಷ.... ಅಣ್ಣ ನೀನು ಮಿಲ್ಕಿಯಲ್ಲಿದ್ದೆ. ನಿನ್ನ ಡ್ರೆಸ್ ಎಲ್ಲಿ ? ”

“ ಮೋಲೀಸರು ತೆಗೆದುಕೊಂಡರು ” ಎಂದು ಯಂತ್ರವಂತೆ ವರದ ರಾಜು ಹೇಳಿದ-

“ ಹೂಂ. ಮೋಲೀಸರು ! ಯಾವಾಗಲೂ ಮೋಲೀಸರೆ ! ”

ಆ ಹಳ್ಳಿಯ ಬಾಂಧವರಿಬ್ಬರು ರಾಜೂ ಮನೆ ಕಡೆ ನಡೆದರು. ದೂರ ದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು “ ಓ ರಾಜೂ ! ಬಾ ರಾಜೂ ! ” ಎನ್ನು ತ್ತಿದ್ದರು.

ಸಂಧಿಕಾಲ

ವರದ ಹೇಳಿಕೊಂಡ: “ ನಾವು ಮೂವರಿದ್ದೆವು. ನಾರಾಯಣ, ವರದ, ಕೃಷ್ಣ--ಇನ್ನು ನಾನೊಬ್ಬನೇ ರಾಜು ! ”

ರಾಜು ಕುಟುಂಬವನ್ನು ಮೂರು ಮಂದಿ ಹೆಣ್ಣುಮಕ್ಕಳು ನಡೆಸಿಕೊಂಡು ಬಂದಿದ್ದರು ಅಷ್ಟುಕಾಲ. ತಮ್ಮಲ್ಲಿ ಅಚಲ ವಿಶ್ವಾಸ, ನೆರೆಯ ಸೋದರರ ಸೌಹಾರ್ದ, ಕೆಸಾನ ಸಭೆಯ ಬೆಂಬಲ, ತಮ್ಮ ಕೈ ಮೈ, ಜಮೀನ್ದಾರನೊಬ್ಬನ ಹೊಲ--ಅಂತೂ ಮೇಲೆ ಆಕಾಶ, ಕೆಳಗೆ ಭೂಮಿ ತಾಯಿ. ಹೀಗೆ ಅವರ ಜೀವನ ಸಾಗಿತ್ತು.

ಭಾರವಾದ ನೇಗಿಲನ್ನು ವರದರಾಜನ ಭುಜಗಳು ಹೊರಬೇಕು ಆ ಹಳ್ಳಿಯ ಪುನರಾರಚನೆಗೆ ಅವನು ಬೆವರು ಸುರಿಸಬೇಕು; ಧೀರನಂತೆ ದುಡಿಯಬೇಕು.

ಆ ವಾವಿನ ತೋಪಿನ ಎತ್ತಕ್ಕೆ ಹಾದು, ನೀರ ತೋಡನ್ನು ದಾಟಿ ಬಯಲಗದ್ದೆಯ ನೇರಿಯ ಮೇಲೆ ಉದ್ದಕ್ಕೆ ಹೋದರೆ ಅವರ ಮನೆ ಸಿಗುವುದು.....

“ ಅಮ್ಮಾ! ಅಮ್ಮಾ! ನಾನು ಬಂದಿದ್ದೇನೆ... ”

“ ಬಂದಿಯಾ ಮಗನೇ, ಬಾ ವದ್ದೂ ಬಾ.... ”

“ ಅಲ್ಲೇ ನಿಲ್ಲಮ್ಮಾ.... ಬಿದ್ದಿಯೇ ಎಲ್ಲಾದರೂ--ನಾನೇ ಬಂದೆ. ಇಗೋ ! ”

“ ಕಲ್ಯಾಣೇ, ಪಾರ್ವತೀ, ರಾಜೇಶ್ವರೀ, ಕುಸುಮಾ! ವದ್ದೂ ಬಂದಿದ್ದಾನೆ--ವದ್ದೂ! ಚೆಲ್ಲಾ! ಎಲ್ಲರ ಮನೆಗೂ ಹೇಳಪ್ಪಾ....ನಮ್ಮ ವದ್ದೂ ಬಂದಿದ್ದಾನೆ--ವದ್ದೂ!.... ಯುದ್ಧದಿಂದ ವದ್ದೂ ಹಿಂದೆ ಬಂದಿದ್ದಾನೆ.... ”

ಹೆಂಡತಿ ಜಲಜಾ ಬಂದು ವರದರಾಜುವಿನ ಪಾದ ಹಿಡಿದು ನಮಸ್ಕರಿಸಿದಳು. “ ನೀನು ಬರುವೆ ಎಂದು ಗೊತ್ತಿತ್ತು ವದ್ದೂ... ಇನ್ನೂ ಆಕೆ ಮಾಂಗಲ್ಯ ಕಳಚಿಲ್ಲ... ಭಾಗ್ಯವಂತಿ.... ”

ಅಂಜುತ್ತಂಜುತ್ತ ತನ್ನ ತಾಯಿ ಸೆರಗನ್ನು ಹಿಡಿದು ನಿಂತಿದ್ದ ಆ ಆ ಚಿಕ್ಕ ಕರಿಯ ಹುಡುಗ ?

“ ಅವನು ರಾಣೇಶ್ವರ....ಗುರುತು ಸಿಗಲಿಲ್ಲವೇ ವರದರಾಜು ? ”

ಆಕೆ ಆ ಜವ್ವನೆ, ಗಂಭೀರ ಮುಖದ—ದೃಢ ನಿರ್ಧಾರದ ಆ ಯುವತಿ ?

“ ಆಕೆ ಕೃಷ್ಣರಾಜನ ಹೆಂಡತಿ.... ಆ ದಿನ ಮದುವೆಗೆ ಬಂದಿದ್ದೆ ಯಲ್ಲ. ಆಯಿತು, ಇನ್ನೊಂದು ವರ್ಷದಲ್ಲಿ ಅವನೂ ಬರುತ್ತಾನೆ.... ”

ಆಕೆ--ಆಕೆ ? ಆ ವಿಧವೆ ?

“ ಬಾ ತಾಯಿ.... ನಿನ್ನ ಭಾವಮೈದುನ ಬಂದಿದ್ದಾನೆ. ನಾರಾಯಣ ರಾಜು ಕೋದ... ಅದರೆ ವೈವರು ವರದಸನ್ನ ಒದಗಿಸಿದ್ದಾನೆ..... ”

ಹಲವು ಹೋರಾಟಗಳ ಹುಲಿ ತಾಯಿಯ ಕಾಲು ಹಿಡಿದು ಗೋಳೆಂದು ಅತ್ತಿತು. ಎಷ್ಟೋ ಕಾಲದಿಂದ ಕೂಡಿಟ್ಟಿದ್ದ ಕಣ್ಣೀರು ಹೊಳೆಹೊಳೆಯಾಗಿ ಹರಿಯಿತು.....

ತಾಯಿ ಹೇಳಿದಳು: “ ಬಾ ಮಗನೇ ಬಾ ಕಂದ.... ಬನ್ನಿ ಮಕ್ಕಳೆ, ಒಳಗೆ ಬನ್ನಿ ! ”

—ನವೆಂಬರ್ ೧೯೪೫



ಚೀನೀ ಸತ್ಯ ಕಥೆ

ನಾನು ಕೈಗಡಿಯಾರದ ಕಡೆಗೆ ನೋಡುತ್ತ ನಮ್ರನಾಗಿ
 “ನಿಮಗೆ ತುಂಬ ಹೊತ್ತು ತೊಂದರೆ ಕೊಟ್ಟಿಲ್ಲವೇ ?” ಎಂದು ಕೇಳಿದೆ
 ನಾವು ನಲ್ವತ್ತೈದು ಮಿನಿಟುಗಳ ತನಕ ಸಂಭಾಷಿಸಿದ್ದೆವು.

ಅವರು ಮೈತ್ರಿಭಾವವನ್ನು ವ್ಯಕ್ತಗೊಳಿಸುತ್ತ ‘ ಇಲ್ಲ ಪಂಡಿತರಾಜ್‌ಜಿ,
 ನಿಮ್ಮನ್ನು ಭೇಟಿಯಾಗಿ ವಿಚಾರವಿಮಯ ಮಾಡುವುದು ಸುಯೋಗ ”
 ಎಂದು ಆಶ್ಚರ್ಯವನ್ನು ತೋರಿದರು. ಇನ್ನೂ ಮಾತನಾಡುತ್ತಿರುವುದಕ್ಕೆ ಆಹ್ವಾನ
 ಅದು.

ಅದರ ಹಿಂದಿನ ದಿನ ನಾನು ಚುಂಕಿಂಗನ್ನು ತಲಪಿದ್ದೆ. ಸ್ವತಂತ್ರ
 ಚೀನದ ಅಧಿಕಾರಿಯನ್ನು ಕಾಣುವುದು ಅದೇ ಮೊದಲನೆಯ ಬಾರಿಯಾಗಿತ್ತು.
 ನನಗೆ ಡಾ. ಟೆನ್‌ರವರು ಹಸ್ತಲಾಘವವಿತ್ತಾಗ ಬಹು ಕಾಲದಿಂದ
 ನನ್ನೊಡನೆ ಗಾಢ ಗೆಲಿತವಿದ್ದವರಂತೆ ವರ್ತಿಸಿದರು. ಮಂತ್ರಿಪದವಿಯ
 ಅಧಿಕಾರದರ್ಪವನ್ನು ರವಷ್ಟನ್ನಾದರೂ ಅವರು ಪ್ರತಿಬಿಂಬಿಸಿರಲಿಲ್ಲ. ನಾವು
 ಹಲವು ವಿಷಯಗಳ ಕುರಿತು... ಚೀನದ ಸ್ವಾತಂತ್ರ್ಯ ಸಂಗ್ರಾಮ, ಚೀನ-
 ಭಾರತಗಳೊಳಗಿನ ಮಧುರ ಬಾಂಧವ್ಯ, ಚೀನದ ವಿಚಾರವಾಗಿ ಮಿತ್ರ
 ರಾಷ್ಟ್ರಗಳು ತೋರಿಸುವ “ಉದಾರ” ಭಾವನೆ, ಜಗತ್ತಿನ ವಿವಿಧ ರಾಷ್ಟ್ರಗಳ
 ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಭಾವ- ಇವುಗಳ ಕುರಿತು ಮಾತನಾಡಿ
 ದೆವು. ಅವರು ತೆರೆದ ಹೃದಯದಿಂದ ಮುಚ್ಚುಮರೆಯಿಲ್ಲದೆ ಹಲವು ವಿಷಯ
 ಗಳನ್ನು ಚರ್ಚಿಸಿದರು. ಅವೇರಿಕದ ನ್ಯೂಯಾರ್ಕ್‌ನಲ್ಲಿ ಪತ್ರಿಕೋದ್ಯಮಿ
 ಯಾಗಿ ಒಮ್ಮೆ ಇದ್ದವರು ಅವರು !

ಡಾ| ಟೆನಾರವರು ಮಾತನಾಡುತ್ತ ಸಾಗಿದರು.

“ ಸಂದಿತ ರಾವ್‌ಜಿ, ಯಾವ ಯುದ್ಧದಲ್ಲಿಯೇ ಆಗಲಿ ಜನತೆಯ ನೈತಿಕ ಬೆಂಬಲವಿದ್ದರೆ ಬಂತು, ಇಲ್ಲದಿದ್ದರೆ ಅಪಜಯ ಸಿದ್ಧ ! ನೀವೇ ನನ್ನ ತೀರ ? ”

ನಾನೇನನ್ನುವುದು ? ಆ ಮಾತು ಅಕ್ಷರಶಃ ನಿಜವಾಗಿತ್ತು.

‘ಇಲ್ಲಿ ನಾವದನ್ನು ಧಾರಾಳವಾಗಿ ಮನಗಂಡಿದ್ದೇವೆ. ನೀವೇ ಯೋಚಿಸಬಹುದು. ಶಸ್ತ್ರ ಸರಂಜಾಮಗಳಲ್ಲಿ ಅತಿ ಭಯಂಕರನಾದ ವೈರಿಯೊಬ್ಬನೊಡನೆ, ನನುಗೆ ಬೆಂಬಲ ಕೊಡದೆ ಹೋದ ಮಿತ್ರ ರಾಷ್ಟ್ರಗಳ ಘಾತುಕತನವನ್ನು ಸಹಿಸುತ್ತಾ, ನಿಸ್ಸಹಾಯರಾದ--ನಿಶ್ಚಸ್ತ್ರರಾದ ನಮ್ಮ ಜನರು ನಾಲ್ಕು ವರ್ಷಗಳಿಂದ ಎದೆಗುಂದದೆ ಕಾದುತ್ತಿರಬೇಕಾದರೆ--! ನಿಮ್ಮ ಗಾಂಧಿ ಹೇಳುವುದಾದರೂ ಏನು ? ನೈತಿಕ ಬಲ--ಆತ್ಮಶಕ್ತಿ ಇವು ಬೇಕು ಎಂದಲ್ಲವೆ ? ’

ಈ ಪ್ರಶ್ನೆಗೆ ಉತ್ತರ ಕೊಡಬೇಡವೇನು ? ನಾನು ಟೊಪ್ಪಿಗೆಯನ್ನು ಕೊಂಚ ಕುಲುಕಿದೆ. “ ಹೌದು, ಹೌದು ನೀವು ಸರಿಯಾಗಿ ಹೇಳಿದಿರಿ ” ಎಂದೆ. ಆದರೆ ಸಮಗವೆಸಗಬಹುದೆಂದು ಗಾಂಧಿಜಿ ಹೇಳಲ್ಲ ತಾನೆ ? ಹೋಗಲಿ ಬಿಡಿರಿ ! ಹೇಡಿಗಳಾಗಿ ಹಿಮ್ಮೆಟ್ಟುವುದಕ್ಕಿಂತ ವೀರರಂತೆ ಕಾದಾಡಿ ದೇಹ ಬಿಡಬೇಕೆಂಬುದು ಅವರ ಆಸೆಯಾಗಿದೆಯಲ್ಲವೆ ?

ಟೆನ್ನರು ಮುಂದುವರಿಸಿದರು:

ನೋಡಿರಿ ಒಂದು ದಿನ ವಿಮಾನ ಧಾಳಿಯನ್ನೆದುರಿಸುವುದಕ್ಕಾಗಿ ರಣಿಸಲ್ಪಟ್ಟಿದ್ದ ರಕ್ಷಣಾ ಗೃಹಗಳನ್ನು ನೋಡಲು ಹೋಗಿದ್ದೆ..... ಏಕೆ ಹಾಗೆ ಅಶ್ಚರ್ಯದಿಂದ ನನ್ನನ್ನೇ ದಿಟ್ಟಿಸುತ್ತೀರಿ ? ಪ್ರಚಾರ ಮಂತ್ರಿಯಾದ ಮಾತ್ರಕ್ಕೆ ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಹೆಚ್ಚಿನ ಗೊಡವೆ ಏಕೆ ಎಂದೆ ?ಇಲ್ಲ ರಾವ್‌ಜಿ ! ಮಂತ್ರಿಯೆಂದರೆ ಸರಿ ಹೋಯಿತು. ಪ್ರತಿಯೊಂದು ಕೆಲಸಕ್ಕೂ ಅವನು ಜವಾಬ್ದಾರನೆ ! ಆಂ ! ನಾನು

ಎನೋ ಹೇಳಲು ಹೋದಿದ್ದೆ ನಲ್ಲ? ಆ ಬಾಲವೀರನ ಕಥೆ! ಹಾಗೆ ಒಂದು ರಕ್ಷಣಾ ಗೃಹದಿಂದ ಹೊರ ಬಂದಾಗ—”

ಜೆನ್ನಾಯಿತು! ಪ್ರಚಾರ ಮಂತ್ರಿಗಳು ಕಥೆ ಹೇಳುವುದರಲ್ಲೂ ನಿಷ್ಣಾತ ರಿದ್ದರು.

ಅವರು ಹೇಳುತ್ತಲೇ ಇದ್ದರು; ನಾನು ಕೇಳುತ್ತ ಕುಳಿತೆ:

—ಒಬ್ಬ ಹುಡುಗನನ್ನು ಕಂಡೆ; ಹದಿಮೂರಕ್ಕೆ ಮಿಕ್ಕಿ ಇಲಿಕ್ಕಿಲ್ಲ ಸ್ತ್ರಾಯ. ಉಡುಗೆ ಕೊಳಕಾಗಿ ಬಂದಿಯಾಗಿತ್ತು. ಕ್ರಾಪು ಮುಖದ ಮೇಲೆ ಒಂದು ಆಸ್ತವ್ಯಸ್ತವಾಗಿ ಚದರಿತ್ತು. ಬೂಟ್ಟಿನ ಮೇಲೆ ಎರಡು ಇಂಚು ಗಳಷ್ಟು ದಪ್ಪನಾಗಿ ಮಣ್ಣು ನಿಂತಿತ್ತು. ನನ್ನ ಜತೆಯಲ್ಲಿ ಬೇರಾರೂ ಇರಲಿಲ್ಲ. ಆ ಹುಡುಗನನ್ನೆ ನೋಡುತ್ತ ಬಳಿ ಸಾರಿದೆ ಅವನು ನನ್ನನ್ನು ನೋಡಿದ ನನ್ನ ಯೋಧ ಉಪನನ್ನ ನೋಡಿದ. ಕೂಡಲೆ ‘ಶ್ಯಾಪ್ಪನ್’ ಎಂಬ ಸಂಬೋಧನೆಯೊಡನೆ ನನಗೆ ಸೈನಿಕ ಸಲಾಂ ಕೊಟ್ಟು. ನಾನು ವಂದನೆ ಮಾಡುತ್ತಿದ್ದಂತೆಯೇ ಆತ, “ಈ ನೆಲವಾರ್ತೆಯೊಳಕ್ಕೆ ಹೋಗಿ ನೋಡಲು ಸಮ್ಮತಿ ಇದೆಯೇನು?” ಎಂದು ಕೇಳಿದ.

“ ಅವಶ್ಯವಾಗಿ ಮಗೂ ”

‘ ಅವನ ಮುಖವರಳಿತು. ಆ ನಿರ್ಮಲ ಹೃದಯಗಳನ್ನು ಕಂಡರೆ ನಾನು ಮುಗ್ಧನಾಗಿ ಬಿಡುತ್ತೇನೆ. ಪ್ರೀತಿಯಿಂದ ಕೇಳಿದೆ, “ ಎಲ್ಲಿಂದ ಬರುತ್ತಿದ್ದೀ ಮಗೂ ?”

‘—ಂಗಿನಿಂದ.’

‘—ಂಗಿನಿಂದ? ಏಕೆ? ಅಲ್ಲಿಗೆ ಲಂ ಮೈಲುಗಳ ದೂರವಿದೆ’ ಪುನಃ ಅದೇ ಪ್ರಶ್ನೆಯನ್ನು ಕೇಳಿದೆ. ಅದೇ ಉತ್ತರ ಬಂತು “ ತಂದೆ ತಾಯಿ ಗಳೆಲ್ಲ ಮಗೂ? ” ಎಂದು ಪ್ರಶ್ನಿಸಿದೆ. ಅವನ ಮುಖ ಬಂದಿತು. ಕೊಂಚ ಹೊತ್ತು ವಿಷಣ್ಣನಾದ. ಅವನ ತಲೆಬಾಗಿತ್ತು. ‘ ಅವರೆಲ್ಲ ತೀರಿ ಹೋದ’ ಜಪಾನಿನ ಬಿ ಬಿನಿಂದ’ ಎಂದ.

ಅಲ್ಲೊಂದು; ಕರುಣ ಕಥೆಯಿತ್ತು. ಅನಾಥ ಬಾಲಕನೊಬ್ಬ ನನ್ನೆದುರು ನಿಂತಿದ್ದ. “ ನೀನು ಎಲ್ಲಿಗೆ ಹೋಗುತ್ತಿರುವೆ ಮಗೂ ಈಗ ? ಇಲ್ಲಿಗೆ ಏಕೆ ಬಂದೆ ? ” ಎಂದು ಕೇಳಿದೆ.

ಹುಡುಗ ಅಳುವನೆಂದಿದ್ದ. ಆದರೆ ಅವನ ಕಣ್ಣುಗಳಿಂದ ಒಂದು ಅಶ್ರು ಬಿಂದುವೂ ಕೆಳಕ್ಕುರುಳಲಿಲ್ಲ. ಹಾಗೆಯೇ ರಾವ್‌ಜಿ, ನಮ್ಮ ಹುಡುಗ — ಹುಡುಗಿಯ ರೆಲ್ಲ ಹಾಗೆಯೇ, ಬಹಳ ಸಂಕಷ್ಟವನ್ನು ಸಹಿಸಿಕೊಳ್ಳಬಲ್ಲರು.

ಹುಡುಗ ಕೇಳಿದ, “ ಇದು ನಮ್ಮ ದೇಶದ ಹೊಸ ರಾಜಧಾನಿಯೆಂದು ಇಲ್ಲಿಗೆ ಬಂದೆ...ನಾನು ತುಂಬ ಬಳಲಿದ್ದೇನೆ. ಅಲ್ಲವೆ ಕ್ಯಾಪ್ಟನ್ ? ”
 “ ಹೌದು ಮಗೂ. ನೀನು ಅನಾಥಾಲಯಕ್ಕೆ ಹೋಗಬೇಕು. ”

“ ಹುಂ! ಮೊದಲು ಅಲ್ಲಿಗೆ ಹೋಗುತ್ತೇನೆ. ಆ ಮೇಲೆ ಸೈನ್ಯಕ್ಕೆ ಸೇರಬೇಕು. ನನ್ನನ್ನು ನೀವು ತೆಗೆದುಕೊಳ್ಳಲಿಕ್ಕಿಲ್ಲವೆ ಕ್ಯಾಪ್ಟನ್ ? ” ನನ್ನ ಗಂಟಲು ಬಿಗಿಯಿತು. ಪ್ರಯತ್ನ ಪೂರ್ವಕ ಕೇಳಿದೆ. “ ಸೈನ್ಯಕ್ಕೆ ಏಕೆ ಸೇರಬೇಕು ಮಗೂ ? ”

“ ಜಪಾನರು ನನ್ನ ತಾಯಿತಂದೆಯರನ್ನೆಲ್ಲ ಕೊಂದರಲ್ಲ. ಅದಕ್ಕೆ ಅವರನ್ನೂ ಕೊಲ್ಲಬೇಕು. ಹಾಗೆ ಮಾಡುವುದಕ್ಕೆ ಏನು ಹೇಳುತ್ತಾರೆ ಕ್ಯಾಪ್ಟನ್ ? ”

“ ಪ್ರತೀಕಾರ ! ”

“ ಹೌದು; ಪ್ರತೀಕಾರ ”

“ ನಿನ್ನಲ್ಲಿ ಎಷ್ಟು ಹಣವಿದೆ ಮಗೂ ? ”

“ ಕ್ಯಾಪ್ಟನ್, — ಂಗಿನಿಂದ ಬರುವಾಗ ಮೂರು ಡಾಲರುಗಳಿದ್ದುವು. ಸ್ವಲ್ಪ ದೂರ ರೈಲಿನಲ್ಲಿ ಬಂದೆ. ಮತ್ತೆ ನಡೆದೆ. ಮನೆ ಮತಗಳಿಲ್ಲದ ಸ್ಥಳಗಳಲ್ಲಿ ಆಹಾರಕ್ಕೆ ಸ್ವಲ್ಪ ಖರ್ಚಾಯಿತು. ಐವತ್ತು ಸೆಂಟ್ಸ್‌ಗಳನ್ನು ಕೊಟ್ಟು

ಸಂಧಿಕಾಲ

ಒಂದು ಸಿನೆಮಾ ನೋಡಿದೆ. ಇನ್ನೂ ಒಂದುಡಾಲರಿದೆ. ಅವನ್ನು ಯುದ್ಧಕ್ಕೆ ಸಹಾಯವಾಗಿ ಕೊಡುತ್ತೇನೆ ”

“ ಆ ಮೇಲೆ. ”

“ ಆ ಮೇಲೆ ಏನು? ದೇವರಿದ್ದಾನೆ ” — ಆಗ ಒಂದು ವಾಹನ ಬಂತು. ಬೇರೆ ಬೇರೆ ರಾಷ್ಟ್ರಗಳ ಪತ್ರಿಕಾ ಪ್ರತಿನಿಧಿಗಳು ಅಲ್ಲಿಗೆ ಬಂದಿದ್ದರು — ಆದರೆ ನಿಮ್ಮ ದೇಶದವರು ಅಲ್ಲಿ ಒಬ್ಬರೂ ಇರಲಿಲ್ಲ ರಾವ್‌ಜಿ — ಅವರಿಗೆಲ್ಲ ಈ ಕತೆ ಹೇಳಿದೆ. ನನ್ನೊಡನೆ ಮಾತನಾಡುವುದಕ್ಕೆಂತ ಬಂದಿದ್ದರು. ಯಾವಾಗಲೂ ಹಾಗೆಯೇ! ಎಲ್ಲಿದ್ದರೂ ಸರಿ, ನನ್ನನ್ನು ಹುತುಕಿ ಬಿಡುವರು. ಅವರ ಮೇಲೆ ಇಲ್ಲೇನೂ ತಡೆ ತೊಂದರೆಗಳಿಲ್ಲ. ಅವರು ಹುಡುಗನ ಕತೆ ಕೇಳಿ ಒಂದು ಸಹಾಯ ನಿಧಿಯ ಪಟ್ಟಿ ಮಾಡಿದರು. ಪ್ರತಿಯೊಬ್ಬರೂ ಚಂದಾ ಹಾಕಿ ಐವತ್ತು ಡಾಲರುಗಳಾದವು. ಹುಡುಗನು ಆ ವಿವಿಧ ದೇಶದ ಜನರನ್ನೂ ನನ್ನನ್ನೂ ಮಿಕಿಮಿಕಿ ನೋಡುತ್ತಲೇ ಇದ್ದ.

“ ನಾನು ಹೇಳಿದೆ, ಮಗೂ ನಿನ್ನ ಹೆಸರೇನು? ನಮಗೆಲ್ಲರಿಗೂ ತಿಳಿಯಬೇಕು. ”

‘ ಶಂಗ್ ಚು ’

‘ ಸರಿ, ಶಂಗ್ ಚು! ಈಗ ಈ ಮಹಾನುಭಾವರು ನಿನಗಾಗಿ ಐವತ್ತು ಡಾಲರುಗಳನ್ನು ಕೂಡಿಸಿದ್ದಾರೆ ’ ಅವನು ಅವರನ್ನು ಅಭಿನಂದಿಸಿದ. ಆದರೆ, ‘ ಆ ಹಣವನ್ನು ಯುದ್ಧಕ್ಕೆ ಸಹಾಯವಾಗಿ ತೆಗೆದುಕೊಳ್ಳಿ ಕ್ಯಾಪ್ಟನ್! ’ ಎಂದು ಹೇಳಿ ನಮ್ಮೆಲ್ಲರನ್ನು ದಂಗುಬಡಿಸಿಬಿಟ್ಟ.

ಅಪಾಯ ಸೂಚಕ ಗಂಟೆ ಧ್ವನಿಮಾಡಿತು. ನಾವೆಲ್ಲ ರಕ್ಷಣಾ ಗೃಹದತ್ತ ಧಾವಿಸಿದೆವು. ಹುಡುಗನನ್ನು ತಬ್ಬಿಕೊಂಡಿದ್ದ ನಾನು, ‘ ಬಾ ಶಂಗ್ ಚು! ಈ ನೆಲಮಾಳಿಗೆಯೊಳಕ್ಕೆ ಹೋಗಬೇಕೆಂದು ಕೇಳಿದೆ ತಾನೆ? ಹೋಗೋಣ ’ ಎಂದೆ.

ಪಂಡಿತ್ ರಾವ್‌ಜಿ, ಈ ವಿಚಾರ ಏನು ಹೇಳುತ್ತೀರಿ? ಇದು

ಉದಾಹರಣಾರ್ಥ. ಮಾತೃಭೂಮಿಗಾಗಿ ಪ್ರಾಣ ತೆರಲು ಸಿದ್ಧತೆ ತೋರಿಸುವ ಇಂತಹ ಘಟನೆಗಳು ಸರ್ವಸಾಮಾನ್ಯವಾದುವು. 'ನಿಜವಾಗಿಯೂ ನಮ್ಮವರಿಗಾಗಿ ನಾನು ಹೆಮ್ಮೆ ಪಡುತ್ತೇನೆ....'

ಡಾ| ಟೆನ್ನರ ಕೊನೆಗಂಡ ಕಥೆಗೆ ಎರಡು ನುಡಿಗಳನ್ನು ಸೇರಿಸುತ್ತಾ, 'ನಾನು ಅಭಿಮಾನಪಡುತ್ತೇನೆ' ಎಂದು ಹೇಳಿದೆ.

*

*

*

ಕೆಲೆ ಮುಗಿಯುತ್ತಲೇ ಆರು ಬಡೆಯಿತು. ಆ ಹೊತ್ತಿಗೆ ಏಳನೆಯ ವಾಹಕ ದಳದ ಅಧಿಕಾರಿಯು ಬರಲಿರುವುದಾಗಿ ಡಾ| ಹೇಳಿದ್ದರು. ಆ ಅಧಿಕಾರಿ ಒಳ ಪ್ರವೇಶಿಸಿದರು. ಅವನೊಳಗೆ ಡಾ| ಹೇಳಿದನೆ—ಪ್ರತಿವಂದನೆಗಳಾದೊಡನೆ ಟೆನ್ನರು ಆ ಅಧಿಕಾರಿಗೆ ನನ್ನ ವಿಚಾರ ಮಾಡಿಕೊಡುತ್ತಾ 'ಇವರು ಪಂಡಿತ ರಾವ್‌ಜಿ, ಪತ್ರಿಕೋದ್ಯೋಗಿ' ಎಂದರು.

ಅಧಿಕಾರಿ ತಲೆಬಾಗಿ ನಮಸ್ಕರಿಸಿದರು.

ಡಾ| ಟೆನ್ನರು ಪುನಃ 'ಇವರು ಸತ್ಯಾಗ್ರಹ ಗಾಂಧಿಯ ಬೃಹತ್ ರಾಷ್ಟ್ರದವರು' ಎಂದರು.

ಅಧಿಕಾರಿಯು ಪುನಃ ಗೌರವ ಸೂಚಿಸುವುದಕ್ಕಾಗಿ ತಲೆಬಾಗಿದರು.

—ಫೆಬ್ರವರಿ, ೧೯೪೨



ಬೆಳಕು ಹರಿಯಿತು

ಖೋಸಿಯತ್ !

ಮಧ್ಯ ವಯಸ್ಸನ್ನು ಸಮೀಪಿಸಿದ್ದ ತಾಯಿ ಯೋಚಿಸಿದಳು—ಇನ್ನು ಹೆರುವುದುಂಟೆ? ತಂದೆಯೇನೋ ಗಡ್ಡವನ್ನು ತೀಡುತ್ತಾ “ಅಲ್ಲಾ ! ನೋಡು ನೋಡು, ಕಣ್ಣು ಬಿಟ್ಟಾಗಲೇ ಅರಚುತ್ತಿದ್ದಾಳೆ ಆಡಿನಂತೆ,” ಎಂದ. ಮತ್ತೆ, “ಒಂದು ಗಂಡು ಒಂದು ಹೆಣ್ಣು—ಪುನಃ ಈ ಹೆಣ್ಣು, ಇನ್ನು ನಾಲ್ಕಾದರೂ ಗಂಡು ಹೆರಬೇಕು ನೋಡು !” ಎಂದು ರಂಗ ವೆಳೆದ. ಕೂಸು ಅಳತೊಡಗಿತು. ಕೆಟ್ಟ ಹುಡುಗಿ!—ಎಂದು ತಾಯಿ ಮನಸ್ಸಿನಲ್ಲಿ ಶಪಿಸಿದಳು. “ಬಾ—ಬಾ” ಎಂದು ಶಕ್ತಿಯುಡುಗಿದ್ದ ಸ್ವರದಲ್ಲಿ ಬಲು ಮೆಲ್ಲನೆ ಮಗುವನ್ನು ಬರಸೆಳೆದು ಸಂತೈಸಿದಳು. ತಂದೆ ಮಂಚದ ಮೇಲೆ ಬಂದ. ಆ ಗಡ್ಡ—ಕಣ್ಣುಗಳನ್ನು ನೋಡಿ ಕೂಸು ಮತ್ತಷ್ಟು ಗಟ್ಟಿಯಾಗಿ ಕಿರಿಚಿತು. ಛೂ—ಛೂ ಎಂದು ತಂದೆ ಹೊಡೆ ಹೋದ ತಿರು ತಿರುಗಿ ನೋಡುತ್ತಾ.

ಕೂಸು ಬೆಳೆದು ಕುವಾರಿ. ಖೋಸಿಯತ್ ಜಂದದ—ಮುದ್ದಾದ ಹುಡುಗಿಯಾದಳು.

ತಂದೆ ನೇಕಾರ, ದೈವಭಕ್ತ. ಹಿರಿಯಣ್ಣ ಹಿಟ್ಟು ತಯಾರಿಸುವ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ. ತಾಯಿ ಮನೆಗೆಲಸವಾದ ಮೇಲೆ ಬಿಡು ವಿದ್ಯಾಗಲೆಲ್ಲ ಜಮಖಾನೆ ಹೆಣೆಯುತ್ತಿದ್ದಳು; ಟೊಪ್ಪಿಗೆ ಹೊಲಿಯುತ್ತಿದ್ದಳು. ಅಕ್ಕ ಅವಳಿಗೆ ನೆರವಾಗುತ್ತಿದ್ದಳು. ಖೋಸಿಯತ್ ಓಡಿಯಾಡುತ್ತಿದ್ದಳು. “ಖೋಸಿಯಾ, ಬೀದಿಯಲ್ಲಿ ಅಡಚಾರದು ಕಣೇ; ಮನೆಯೊಳಗೇ ಇರು” ಎನ್ನುತ್ತಿದ್ದಳು ತಾಯಿ ಆಗಾಗ್ಗೆ.

ಬಾಗಿಲಿಂದ ಹೊರಗಿಣೆಕಬೇಕಾದರೆ ತಾಯಿ ತನ್ನ ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಿದ್ದಳು. “ ಯಾಕಮ್ಮ ಹೀಗೆ? ಗುಮ್ಮನ ಹಾಗೆ ಕಾಣಿಸುತ್ತೀಯೆ!” ಎಂದು ಕುತೂಹಲದಿಂದ ಖೋಸಿಯತ್ ಕೇಳು ವುದಿತ್ತು ಒಮ್ಮೊಮ್ಮೆ. ಅಕ್ಕನೂ ಅವಕುಂತನ ಹಾಕಿಕೊಂಡಾಗ ಅವಳ ಕುತೂಹಲ ಕಿಡಿಗೇಡಿತನವಾಯಿತ್ತು. “ ಆ ಕಮ್ಮ, ಕೊಳಕು, ದೊರಗು ಬಟ್ಟೆಯನ್ನು ಹರಿದು ಹಾಕುತ್ತೇನೆ ನೋಡು” ಎನ್ನುವಳು. ‘ನೋಡಮ್ಮ’ ಎಂದು ಅಕ್ಕ ದೂರುಕೊಟ್ಟಾಗ ಅಮ್ಮ ಗದರಿಸುವಳು. ಕೋಣೆಯ ಮೂಲೆಗೆ ಹೋಗಿ, ಗೋಡೆಗೆ ಮುಖ ಮಾಡಿ, ಖೋಸಿಯತ್ ಅಳು ವಳು.

ಈ ಮಧ್ಯೆ ತಾಯಿಗೆ ಗರ್ಭಸ್ತ್ರಾವವಾಯಿತು. ಕೆಣ್ಣುಮಕ್ಕಳಿಬ್ಬರಿಗೂ ಅದು ತಿಳಿಯದು. ತಾಯಿ ಕೋಣೆಯಲ್ಲಿ ಅಸ್ವಸ್ಥ ಬಿದ್ದಿದ್ದಳು ತಂದೆಯ ನಮಾಜು ಕೊನೆಯಿಲ್ಲದೆ ನಡೆದಿತ್ತು. ಅಣ್ಣ ಜೋಲು ಮೋರೆಯಿಂದ ಕೆಲಸಕ್ಕೆ ಹೋಗುತ್ತಿದ್ದ. ಬೇಸೆಯಿಂದಿದ್ದಾಗ ತಾಯಿ ಅಪರಾಧಿನಿಯಂತೆ ನಡೆಯತೊಡಗಿದಳು. ಗಂಡನಿಗಾಗಿ ಮತ್ತೊಂದು ಗಂಡು ಕೂಸನ್ನು ಹಡೆ ಯುವುದಕ್ಕಾಗಲಿಲ್ಲವಲ್ಲ!... ಖೋಸಿಯತ್ ತಂದೆಯ ಗಡ್ಡದ ಮೇಲೆ ಬೆರ ಕೋಡಿಸಿದಾಗ, “ ನಿನ್ನಗೊಬ್ಬ ತಮ್ಮ ಬರುತ್ತಾನೆ ಖೋಸಿಯಾ, ಬಂದೇ ಬರುತ್ತಾನೆ. ನಾನಿನ್ನೂ ಮುದುಕನಾಗಿಲ್ಲ, ಇನ್ನೂ ಇಲ್ಲ” ಎನ್ನುತ್ತಿದ್ದ ಆತ. ಖೋಸಿಯತಿಗೆ ಏನೂ ಅರ್ಥವಾಗುತ್ತಿರಲಿಲ್ಲ.

ಏಕಾಂಗಿನಿಯಾಗಿ ದಿನ ನೂಕುವುದು ಜುಡುಗಿಗೆ ಕಷ್ಟವಾಗುತ್ತಿತ್ತು; ಹಾಗೂ ಹೀಗೂ ಹೊತ್ತು ಹೋಗಬೇಕಾಗಿತ್ತು.

ಆದರೆ ಅವಳ ಏಳನೆಯ ವಯಸ್ಸಿನಲ್ಲಿ ಹೊಸ ಕೂಸು ಬಂತು. ಬಡಕಲು ಬಡಕಲಾದ ಗಂಡು ಮಗು. “ ಆಮ್ಮಾ, ನಿನ್ನ ಹೊಟ್ಟೆಯಿಂದ ಬಂತೆ? ಆಗಲಿ, ಆಡುವುದಕ್ಕಾಯಿತು” ಎಂದಳು ಖೋಸಿಯತ್. ಅನಂದದಿಂದ ತುಂಬಿತ್ತು ತಂದೆಯ ಹೃದಯ.

ಮದು ವರುಷ ಸಂಭ್ರಮದ ವರುಷ. ಅಣ್ಣನಿಗೂ ಅಕ್ಕನಿಗೂ ಮದುವೆ. ಆ ಬಡವರ ಮನೆಯಲ್ಲೂ ತಿಂಡಿಗಳ ತಯಾರಿ ನಡೆದಿತ್ತು.

ಸಂಧಿಕಾಲ

“ ವ. ದು. ವೆ. ಯೆ. ದರೆ ಬಹಳ ಜನ ಬರುತ್ತಾರೆಯೇ ? ” ಎಂದು ಕೇಳುವಳು ಪೋಸಿಯತ್. ಅಕ್ಕ ಉತ್ತರ ಕೊಡಲೊಲ್ಲಳು; ಹಣ-- ಉಪುಂ ಎನ್ನುವುದಕ್ಕೂ ಅಮ್ಮನಿಗೆ ಬಿಡುವಿರಲಿಲ್ಲ.

ಮದುವೆಯ ದಿನ ಮಂಜಾನೆ ಪೋಸಿಯತ್ ಎದ್ದಾಗ ತಾಯಿ ಸಿದ್ಧವಾಗಿದ್ದಳು, ಹೊಸವೊಂದು ಚಿಕ್ಕ “ ಪರಂಜ ” (ಬುರುಕೆ) ದೊಡನೆ.

“ ಅತ್ತಿಗೆ ಬರುತ್ತಾಳೆ; ಭಾವ ಬರುತ್ತಾನೆ--ತೊಟ್ಟುಕೋ ಕಂದಾ ಇದನ್ನು. ”

“ ನಾನೇ ? ಅಯ್ಯೋಮ್ಮಾ ! ಮದುವೆಯಲ್ಲವೆ ಇವತ್ತು ? ಬಂದವರನ್ನೆಲ್ಲ ನೋಡಬೇಡವೆ ? ಆಡಬೇಡವೆ ? ”

“ ಶುರುವಾಯಿತು ಇವಳದು : ” ಎಂದು ಗೊಣಗಿದಳು ತಾಯಿ.

“ ತೊಟ್ಟುಕೋಳೇ ಒಮ್ಮೆ ! ”

ಅಳಲು ಸಿದ್ಧವಾಗಿ “ ನೀನೇ ತೊಟ್ಟುಕೋ ! ” ಎಂದಳು ಪೋಸಿಯತ್. ತಾಯಿ ಹೊಡೆಯಲು ಕೈಯೆತ್ತಿವಳು. ಓಪೋಟ--ಎಂದು ಗೋಳಾಟಕ್ಕೆ ಮೊದಲಾಯಿತು. ತಾಯಿ ಹೊರೆಯೋಗಿ ತಂದೆ ಓಡಿಬಂದ. ಒಂದು ಮಾತು, ಎರಡು ಮಾತು, ಮತ್ತೆ ಅಡೆಗೂ ಈಡೆಗೂ ಎಟು. ಬಾಗಿ ಲೆಳೆದುಕೊಂಡು ಸರಪಣಿ ತಗಲಿಸಿ ತಂದೆ ಹೊರಟುಹೋದ.

ಹೊರಗೆ ಮದುವೆಯ ಗದ್ದಲ ನಡೆದಿತ್ತು. ಒಳಗೆ ಪೋಸಿಯತ್ ಅಳು. ಒಮ್ಮೆ ಸುಮ್ಮನಾಗುವಳು. ತಿರುಗಿ ಅಳುವಳು; ಪುನಃ ಸುಮ್ಮನಾಗುವಳು.....ಮೂಲೆಯಲ್ಲಿ ತೊಟ್ಟಿಲ್ಲಿದ್ದ ಒಂದು ವರ್ಷದ ಮಗುವೂ ಅದೇ ಕೆಲಸ ಮಾಡುತ್ತಿತ್ತು. ಪೋಸಿಯತ್ ಹತ್ತಿರ ಹೋಗಿ ಅದನ್ನೇ ನೋಡಿದಳು. ಹೊಡೆದು ನೋಯಿಸಿಬಿಡೋಣವೆ ? ಎನ್ನಿಸಿತು. ಆದರೆ ಅದು ‘ತನ್ನ’ ಕೂಸಲ್ಲವೆ ? ಬುರುಕೆಯನ್ನೆಳೆದು ತಂದು ತೊಟ್ಟಿಲ ಬಳಿಯಲ್ಲಿ ಹಾಸಿ, ಮಗುವನ್ನೇ ನೋಡುತ್ತ ಕಳಿತಳು. ಅಲ್ಲೇ ಜೊಂಪು ಹತ್ತಿತು.

ಮಧ್ಯಾಹ್ನ ತಾಯಿ ಕದ ತೆರೆದು ನೋಡಿದಾಗಲೂ ಮಗಳು ನಿದ್ರಿಸಿದ್ದಳು. ಎಬ್ಬಿಸಿ ಏನು ಮಾಡೋಣ ? “ ಪರಂಜ ” ಹಾಕಿಕೊಳ್ಳದೆ ಜನ

ರನ್ನು ಇಡೀ ನೋಡುವಂತಿರಲಿಲ್ಲ. ಸದ್ಭಾಗದಂತೆ ಮಗುವಿಗೆ ಮೊಲೆಯು ಜೆಸಿ, ಮಗಳಿಗೊಂದಷ್ಟು ತಿಂಡಿ ತಂದಿಟ್ಟು ತಾನು ಕದ ಮುಚ್ಚಿ ಕೊಂಡಳು.

ಖೋಸಿಯತ್ ಎದ್ದಾಗ ಮಗು ಮಲಗಿತ್ತು. 'ಅಮ್ಮಾ! ಅಮ್ಮಾ!' ಎಂದು ಕೂಗಿದಳು ಎರಡು ಬಾರಿ. ತಿಂಡಿಯ ತಟ್ಟೆ ಕಣ್ಣಿಗೆ ಬಿತ್ತು. ಒಂದು ಖರ್ಚೂರದ ಹಣ್ಣನ್ನೆತ್ತಿ ಬಾಯಿಗಿಟ್ಟು, 'ಫೂ' ಎಂದಳು. ರೊಟ್ಟಿ ರುಚಿಸಲಿಲ್ಲ. ಒಂದು ಪುಂಡನ್ನು ತೆಗೆದು ತೊಟ್ಟಿಲಿಗೆಸೆದು " ಅನ್ನು- ಅನ್ನೋ!" ಎಂದಳು ಮಗುವಿಗೆ. ಅದು ಎಚ್ಚತ್ತು ಅಳತೊಡಗಿತ್ತು. ನಿಸ್ಸ ಹಾಯಳಾಗಿ ಮೂಕಿಯಾದಳು ಖೋಸಿಯತ್.

ಸಂಜೆಯಾಯಿತು, ರಾತ್ರಿಯಾಯಿತು, ಬೆಳಗಾಗುವ ಮುಂಚೆಯೇ ತಾಯಿ ಬಂದೆಚ್ಚಿಸಿದಳು. ಅವಳ ಕಯ್ಯಲಿಲ್ಲೊಂದು ಕಂದಿಲು ಇತ್ತು. ಅಕ್ಕ ಮಗುವನ್ನು ಮುಟ್ಟಿ, ಖೋಸಿಯಾಳನ್ನು ಮುದ್ದಿಟ್ಟು, ಅಳುತಳುತ ಧಡಧಡನೆ ಹೊರಟುಹೋದಳು. ಮೊದಲು ಅನಾಕ್ಯಾಗಿದ್ದ ಖೋಸಿಯತ್ ಬಳಿಕ, " ನಾನು ಉಪವಾಸ ಬಿದ್ದಿದ್ದರೆ ಇವಳು ಅಳಬೇಕೆಂದು ಹೇಳದವರು ಯಾರು ?" ಎಂದುಕೊಂಡಳು. ಹೊರಗೆ ಕಟ ಕಟ ಎಂದು ಗಾಡಿಯ ಸದ್ದಾಗುತ್ತಿತ್ತು.

ಬೆಳಗಾದಾಗ ತಾಯಿಯೂ ಅಳುತ್ತಿದ್ದುದು ಕಂಡಿತು. ಇವರಿಗೆಲ್ಲ ಏನಾಗಿದೆ ? ತನ್ನನ್ನು ಯಾರೂ ಕೇಳುವವರಿಲ್ಲವೆ ? ಕಡೆಯಲಾರದ ಹಸಿವು ಬೇರೆ. ಬಲವಾಗಿ ರೋದಿಸತೊಡಗಿದಳು ಖೋಸಿಯತ್. ತನ್ನ ಕಣ್ಣೀರನ್ನೊರಸುತ್ತ ತಾಯಿ ಮಗಳನ್ನೆತ್ತಿಕೊಂಡು " ಅಳಬೇಡ ಕಂದಾ! ಅವಳು ಹೋದಳು—ಇನ್ನು ನೀನೊಬ್ಬಳೇ! " ಎಂದಳು ಬಿಕ್ಕಿ-ಬಿಕ್ಕಿ.

" ಹೌದಮ್ಮ—ನಾನೊಬ್ಬಳೇ! ಊಟ ಬೇಡವೆ ? ಆ ಪರಂಜ ಹಾಕಿಕೊಳ್ಳಲೇಬೇಕೆ ? "

....ಖೋಸಿಯತ್ ಊಟ ಮಾಡಿದಳು. " ಪರಂಜ " ಧರಿಸಿ ಕೊಳ್ಳಲೂ ಬೇಕಾಯಿತು !

ಸಂಧಿಕಾಲ

“ ನೋಡು ಖೋಸಿಯಾ, ನೀನು ಸುಂದರಿ. ಈ ಮೂಗು, ಈ ಕಣ್ಣು, ಈ ರೂಪ! ಬೆಕ್ (ಜಮಾನ್ದಾರ) ಅಧಿಕಾರಿಯ ಜನರ ಕಣ್ಣಿಗೆ ಬಿದ್ದರೆ ಅವರು ಹಿಡಿದು ಕೊಂಡೊಯ್ಯುತ್ತಾರೆ! ಪರಂಜ ಹಾಕಿಕೊಳ್ಳಲೇ ಬೇಕು ”

ಖೋಸಿಯತ್ ಅಂಜಿದಳು. ಬೆಕ್ ಹುಡುಗಿಯನ್ನು ಏನು ಮಾಡುತ್ತಾನೆಂದು ಅವಳಿಗೆ ಗೊತ್ತಿರಲಿಲ್ಲ. ಆದರೆ ಅವನ ಅರಮನೆಯಲ್ಲಿ ಹೆಚ್ಚು ಹುಡುಗಿಯರು ಸಾಯುತ್ತಿದ್ದರೆಂದು ಅಕ್ಕ ತಿಳಿಸಿದ್ದಳು. ಖೋಸಿಯಾ ಮುಸುಕು ಧರಿಸಿದಳು. ಆ ಸಂಜೆ, ಅವಕುಂಠನದ ಅತ್ತಿಗೆಯನ್ನು ಅಣ್ಣ ಕರೆತಂದ. ಕತ್ತಲೆ ಕವಿದಿತ್ತು ಆಗಲೆ.

ಕತ್ತಲೆಯಷ್ಟೇ ಅಲ್ಲ, ಅಜ್ಜಾನವೂ ಆ ಊರನ್ನು ಕವಿದಿತ್ತು. ಪಕ್ಕಿ ಮದ ಯುರೋಪಿನತ್ತ ಘೋರ ಜಾಗತಿಕ ಯುದ್ಧ ನೊದಲಾಗಿತ್ತೆಂಬ ಸುದ್ದಿ ವಾಢ್ಯ ಅಸ್ಯದ ಆ ಫರ್ಗಾನಾ ಬೆಟ್ಟಗಾಡಿಗೆ ಬಂದು ತಲಪಿರಲಿಲ್ಲ.

ಒಂಭತ್ತು ಹತ್ತು ವರ್ಷವಾಯಿತು ವಯಸ್ಸು. ಮ್ಲಾನ ಮುಖ; ಹಿಂದಿನ ಗೆಲ್ಲವಿರಲಿಲ್ಲ. ಅದರಲ್ಲಿ ಘೋಷಾ ಧರಿಸುವುದು ಅವಳಿಗೆ ಅಭ್ಯಾಸ ವಾಗತ್ತು. ಓರಿಗೆಯವರಿಲ್ಲದೆ ಅವಳೊಬ್ಬಳೇ ಬೆಳೆಯುತ್ತಿದ್ದಳು.

ಅತ್ತಿಗೆಯೂ ಒಂದು ಹೆಣ್ಣು ಕೂಸನ್ನು ಹೆತ್ತಾಗ ಈ ಮುಗ್ಧೆಗೆ ಹೆದರಿಕೆಯಾಯಿತು. “ ಪರಂಜ ” ತೊಟ್ಟುಕೊಂಡವರಿಗೆಲ್ಲ ಹೀಗೆಯೇ ಆಗುವುದೇ? ಅದರೆ ಮರುಕ್ಷಣದಲ್ಲಿ ಆಕೆ, ತನಗೆ ಮದುವೆಯಾಗಿಲ್ಲವಲ್ಲ— ಎಂದು ಸಮಾಧಾನಪಟ್ಟು ಕೊಳ್ಳುವಳು

ಆ ದಿನವೂ ಬಂತು. ಆಕೆಗೆ ಹದಿನಾಲ್ಕು ವಯಸ್ಸಾದಾಗ “ಇಚಕಾರಿ” ಯಲ್ಲಿ (ಶ್ರೀಮಂತರ ಅಂತಃಪುರ; ಬಡವರಲ್ಲಿ ಅಡುಗೆಯ ಮನೆ) ತಂದೆ ತಾಯಿ ಎಷ್ಟೋ ವೇಳೆ ಗುಸುಗುಸು ಮಾತನಾಡುತ್ತಿರು; ಖೋಸಿಯತ್ ಹತ್ತಿರ ಬಂದಾಗ ಸುಮ್ಮನಾಗುತ್ತಿದ್ದರು. ಒಂದು ದಿನ ತಾಯಿ ಕೇಳುತ್ತಿದ್ದಳು:

“ ಅಸ್ತಿತ್ವಾಸ್ತಿ ವಿನಾದರೂ ಇದೆಯೆ ? ”

“ ಶ್ರೀಮಂತರಲ್ಲ; ಆದರೂ ತಕ್ಕಮಟ್ಟಿಗಿದೆ ”

“ ಸು ಸಂ. ಆಗಲಿ ! ”

ಅನಂತರ ಸಿದ್ಧತೆಗೆ ಆರಂಭ. ವರನ ಸಂಬಂಧಿಯೊಬ್ಬಳು, ಅವಳ ನೆರೆವನೆಯ ಇನ್ನೊಬ್ಬಳೊಡನೆ ಒಂದು ದಿನ ಬಂದು, ರೊಟ್ಟಿ ಮತ್ತು ಒಂದು ಜತೆ ಕರವಸ್ತ್ರಗಳ ಉಡುಗೊರೆ ಕೊಟ್ಟು, ಖೋಸಿಯತಳ ತಾಯಿ ಯೊಡನೆ ಮಾತನಾಡಿ ಹೋದಳು.

ಒಬ್ಬ ಮುದಿ ಗೂಬೆ ಬರುತ್ತಾನೆ ನೋಡು ನಿನ್ನನ್ನು ಮದುವೆಯಾಗು ವುದಕ್ಕೆ ! ” ಎಂದು ಅತ್ತಿಗೆ ಅಣಕಿಸುತ್ತಿದ್ದಳು. ಖೋಸಿಯತ್ ಮಾಡ್ ತಿದ್ದುದು “ ಯಾ ಅಲ್ಲ ! ” ಎಂದು ಮೂಕ ಪ್ರಾರ್ಥನೆ, ಅಷ್ಟೆ. ಮನ ತೆರೆದು ಮಾತನಾಡಿ ಹೃದಯದ ಭಾರವನ್ನು ಕಳೆಯಲು ಯಾವ ಆಪ್ತರೂ ಬಳಿಯಲ್ಲಿರಲಿಲ್ಲ

ಊರಿನ ‘ ಇಸ್ರಾಮ ’ ನೂ [ಧರ್ಮಾಧಿಕಾರಿ] ಒಬ್ಬ ಮುದು ಕನೂ ಹೆಂಗಸರು ಬಂದು ಹೋದ ಮೂರು ದಿನಗಳ ಮೇಲೆ ಖೋಸಿಯಾಳ ತಂದೆಯನ್ನು ಕಾಣಲು ಬಂದರು.

‘ ಹೋರಗಿದ್ದಾನೆ ಕಣೀ ’ ಎಂದಳು ಪಿಸು ಮಾತಿನಲ್ಲಿ ಅತ್ತಿಗೆ ನೋಡಲು ಖೋಸಿಯತಿಗೆ ಆಸ್ಪದವಿರಲಿಲ್ಲ.

ಆದರೆ ಬಂದಿದ್ದ ಮುದುಕ ವರನ ಮಾತನಾಗಿದ್ದ. ದೀರ್ಘ ಚರ್ಚೆ ನಡೆದು ಹುಡುಗಿಯ ಬೆಲೆ ನಿರ್ಧರಿಸಿದರು. ಎರಡು ಟೆಗರು [ಗಂಡು ಕುರಿ] ನೂರ ಅರವತ್ತು ರಾತಲು ಅಕ್ಕಿ, ಖೋಸಿಯತ್ ಆ ವರೆಗೆ ಕುಡಿದಿದ್ದ ಹಾಲಿಗೆ ಪ್ರತಿಯಾಗಿ ಒಂದು ದಿನ, ಎರಡು ಕತ್ತಿ ಹೊರೆ ಸೌವೆ ಮತ್ತು ಮೂರು ಗಾಡುಗಳು—ಇವನ್ನು ಹುಡುಗಿಯ ಸಂದಿಗೆ ಕೊಡಬೇಕೆಂದಾಯಿತು.... ತಾನು ನೋಡದೆ ಇದ್ದ ವರನಿಗೆ ವಧುವಿನ ತಾಯಿಯೂ ಉಡುಗೊರೆ ಕಳು ಹಿದಳು.

ಸಂಧಿಕಾಲ

ಮದುವೆಯ ದಿನ ಬಂತು. ವಧುವಿನ ಮನೆಯಲ್ಲಿ ಒಂದು ಕುರಿಯನ್ನು ಕೊಂದರು. ಮಾಂಸ ಅಂಗಳದಲ್ಲಿ ಬೇಯುತ್ತಿತ್ತು. ರಾಶಿ ರಾಶಿಯಾಗಿ ಬಂದು ಬಿದ್ದಿತ್ತು ತರಕಾರಿ. ಪೋಸಿಯಾ ಮಾತ್ರ “ ಇಚ್ಛಾರಿ ” ಯಲ್ಲಿ ದುಃಖಿನಿಯಾಗಿ ಅಳುತ್ತ ಕುಳಿತಿದ್ದಳು. ಆದರೆ ಅಷ್ಟೆಲ್ಲ ಸಂಭ್ರಮಕ್ಕೆ ತಾನೊಬ್ಬಳೇ ಕಾರಣವೆಂದು ಸ್ವಲ್ಪ ಸಂತೋಷವೂ ಆಗಿತ್ತು ಆಕೆಗೆ.

ಮುಲ್ಲಾ ಬಂದರು. ನಡು ಮನೆಯಲ್ಲಿ ಪ್ರಾರ್ಥನೆಗಳಾಗುತ್ತಿದ್ದುವು. ಗಟ್ಟಿಯಾಗಿ ಮುಲ್ಲಾ ಕೂಗಿದರು: “ ಪೋಸಿಯಾ, ಈ ಮನುಷ್ಯ ನಿನ್ನ ಗಂಡನೆಂದು ಒಪ್ಪುತ್ತೀಯಾ ? ”

ಮೂರು ಬಾರಿ ಅದೇ ಪ್ರಶ್ನೆ. ಯಾವ ಮನುಷ್ಯ ? ಏನು ಉತ್ತರ ಕೊಡಬೇಕು ? “ ಹಾಯ್ ಎನ್ನು ಮಗಳೆ ” ಎಂದಳು ತಾಯಿ.

“ ಹಾಯ್ ! ” ಬಲು ಮೆಲ್ಲನೆ ಬಾಗಿಲ ಹಿಂಬದಿಯಿಂದ. ದುಃಖದಿಂದಲ್ಲ! ಸಮ್ಮತಿ ಸೂಚನೆಯ ಪದ್ಧತಿ ಅದು.

ಕತ್ತಲಾದಾಗ ಹೆಂಗಳೆಯರು “ ಅಂತಃಪುರ ” ದಲ್ಲಿ ಜಮಖಾನೆಗಳನ್ನು ಹಾಸಿದರು; ಗಾದಿಗಳನ್ನಿರಿಸಿದರು. ಶುಭ್ರ ರುಮಾಲು ಸುತ್ತಿದ್ದ ರೀವಿಯ ಯುವಕರಿಬ್ಬರು ಹೊದಿಕೆಯಿಂದ ಮುಚ್ಚಿದ ಒಬ್ಬನನ್ನು ಕರೆ ತಂಪು ಹಾಸಿಗೆಯ ಮೇಲೆ ಕುಳ್ಳಿರಿಸಿದರು. ಅವಕುಂತನದ ಹೆಂಗಸರೆಲ್ಲ ಕೋಣೆಯ ಮೂಲೆಯಲ್ಲಿ ಅವಿತುಕೊಂಡರು. ಮಹಾ ಕಾರ್ಯ ಮಾಡಿದವರಂತೆ ವರನನ್ನು ಅಲ್ಲಿ ಬಿಟ್ಟು ಗಂಡಸರು ಹಿಂತಿರುಗಿದರು. ಮೆಲ್ಲ ಮೆಲ್ಲನೆ ಪೋಸಿಯಾಳನ್ನು ಕರೆತಂದು ಬಿಟ್ಟುಡಾಯಿತು. “ ಇನ್ನು ಹೋಗುತ್ತೀಯಲ್ಲೇ ನೀನು.... ಮರೆಯಬೇಡಮ್ಮಾ ! ” ಎಂದು ಅತ್ತಿಗೆ ಅತ್ತುದೂ ಆಯಿತು. ಸಂಜು ಉರಿಯುತ್ತಿತ್ತು. ಸಾಫ್ಫು ಎಣ್ಣೆ ಸುರಿದು ಬಾಗಿಲೆಳೆದುಕೊಂಡು ತಾಯಿಯೂ ಹೊರಟುಹೋದಳು.

ಅಲ್ಲಿ ಕುಳಿತಿದ್ದ ಆಕೆಯ ಗಂಡ ಇನ್ನೇನು ಮಾಡಬೇಕು ? ಎದೆ ಡವಡವನೆ ಹೊಡೆದುಕೊಳ್ಳುತ್ತಿತ್ತು. ಇಬ್ಬರೂ ಪರಸ್ಪರ ಸವಿೂಪದಲ್ಲಿ

ಕುಳಿತಿದ್ದರು. ಸ್ವಲ್ಪ ಅತ್ತಿತ್ತ ಸರಿಯಲು ಯಾರಿಗೂ ಧೈರ್ಯವಿಲ್ಲ. ಉಸಿರು ಬಿಡುವುದು ಸ್ತಿಮಿತಕ್ಕೆ ಬಂದ ಮೇಲೆ ವರ ಸ್ವಲ್ಪ ಹತ್ತಿರಕ್ಕೆ ಬಂದ. ಅವನ ಹೃದಯ ಹೊಯ್ದಾಡುತ್ತಿದ್ದುದು ಆಕೆಗೆ ಕೇಳಿಸುತ್ತಿತ್ತು. ಒಮ್ಮೆಲೆ ಹೆಂಡತಿಯ ಅವಕುಂಠನವನ್ನು ಸರಿಸಿಬಿಟ್ಟ. ರೋಮಾಂಚವಾಯಿತು ಆಕೆಗೆ. ಕದಲಿಲ್ಲ, ತಲೆಯೆತ್ತಲಿಲ್ಲ. ಅವನೂ ತನ್ನ ಹೊದಿಯನ್ನು ತೆಗೆದ. ದೀರ್ಘ ಕಾಲದಂತೆ ಕಂಡುವು ಆ ಕೆಲ ನಿಮಿಷಗಳು. ಒಮ್ಮೆ ಮೆಲ್ಲನೆ ಕಣ್ಣು ತೆರೆದು ಖೋಸಿಯತ್ ಗಂಡನನ್ನು ನೋಡಿದಳು. ಮುಗುಳ್ಳು ಗುತ್ತ ಖೋಸಿಯಾಳನ್ನೇ ನೋಡುತ್ತಿದ್ದ ಅವನು ಅಪರಾಧಿಯಂತೆ ಕಣ್ಣು ತಿರುಗಿಸಿದ.

ಎಷ್ಟು ಕೋಮಲ—ಸುಂದರ ! ನಿಜಕ್ಕೂ ಒಳ್ಳೆಯ ಹುಡುಗ. ತನಗಿಂತ ಸ್ವಲ್ಪ ದೊಡ್ಡವನಿರಬಹುದು, ಅಷ್ಟೆ. ಆನಂದದಿಂದ ಆಳಬೇಕೆಂದು ತೋರಿತು ಆಕೆಗೆ—ಆದರೆ ಧೈರ್ಯ ಬರಲಿಲ್ಲ.

ಮತ್ತೆ ನಾಲ್ಕು ಕಣ್ಣುಗಳೂ ಸಂಧಿಸಿದುವು. ಹೆಂಡತಿ ಹೆದರಿಕೊಳ್ಳಬಾರದೆಂದು ಗಂಡ ಗಾದಿಯ ಮೇಲೊರಗಿ ಕಣ್ಣು ಮುಚ್ಚಿಕೊಂಡ. ಅಲ್ಲಿ ಜೊಂಪು ಹತ್ತಿತು. ಅವನನ್ನು ಮನದಣಿಯೆ ನೋಡಿ ಖೋಸಿಯಾಳೂ ಮಲಗಿಕೊಂಡಳು. ಒಡಹುಟ್ಟಿದವರಂತೆ ಅವರು ನಿದ್ರಿಸಿದರು. ಸಂಜು ಉರಿಯುತ್ತಲೇ ಇತ್ತು.

ಖೋಸಿಯತ್, ಗಂಡ ಖಾಜಾನ ಜತೆಯಲ್ಲಿ, ಅವನ ಮನೆಗೆ ಹೋದಳು ಆರು ತಿಂಗಳು ಅವರು ಜತೆಯಾಗಿದ್ದರು. ಆ ಮೇಲೆ ಖಾಜಾ ಹತ್ತಿಯ ತೋಟದಲ್ಲಿ ದುಡಿಯಲು ಟಾವ್ಯೆಂಟಿಗೆ ಹೊರಟು ಹೋದ. ಮತ್ತಾರು ತಿಂಗಳಲ್ಲಿ ತೀರಿಕೊಂಡು ಖೋಸಿಯಾಳ ಜೀವನದ ಸರ್ವಸ್ವವಾಗಿದ್ದ ಆ ಒಡನಾಡಿ ಕಾಣದಾದ. ಹೀಗೆ ಒಂದೇ ಒಂದು ಪ್ರಬಲ ಆಘಾತ ಖೋಸಿಯತಳನ್ನು ಮುರಿದು ಮುದುಡಿಸಿಬಿಟ್ಟಿತು. ಆಕೆ ತವರು ಮನೆಗೆ ಮರಳಿದಳು.

“ ನೀನು ಬಂದುದಾಯಿತು. ನಿನ್ನ ಬೆಲೆಯಾಗಿ ಬರಬೇಕಾಗಿದ್ದ ದನ ಇನ್ನೂ ಇಲ್ಲವಲ್ಲ. ಏನು ಗಂಡನೋ—ಏನು ಮಾವನೋ! ವಂಚಕರು.”

ಸಂಧಿಕಾಲ

ಎಂದು ಕೆಟ್ಟ ವಾತುಗಳನ್ನಾಡಿದ ಅಣ್ಣ. ಅವನ ಮೂರನೆಯ ಮಗುವಿಗೆ ಕುಡಿಸಲು ಹಾಲಿರಲಿಲ್ಲ ಮನೆಯಲ್ಲಿ. ಹಿಟ್ಟಿನ ಕಾರ್ಖಾನೆಯಲ್ಲಿ ದುಡಿಸುತ್ತಿರುವುದು ಅನುಪಮವಾಗಿದ್ದ.

‘ ಸುನ್ನುನಿರೋಗಿ ’ ಎಂದು ತಾಯಿ ಗದರಿಸಿದಳು.

“ ನಾನೂ ಸಾಯಬಾರದಿತ್ತೆ ”-ಎಂದುಕೊಂಡಳು ಖೊಸಿಯಾ.

ಹಾಗೆಯೇ, ಆ ಎಳೆಯ ದೇಹವನ್ನು ದುಃಖದ ದೊರಗುಕಲ್ಲಿನ ಮೇಲೆ ತೇದು ಹೃದಯವನ್ನು ಕೊರಗಿಸಿ--ಸೊರಗಿಸಿದ ಒಂದು ವರ್ಷ ಕಳೆಯಿತು.

ರಷ್ಯದಲ್ಲಿ ಜನರೆದ್ದು ರಾಜನನ್ನು ಓಡಿಸಿದರಂತೆ. ಶ್ರೀಮಂತರನ್ನು ಮುಗಿಸಿ ಬಡವರು ತಮ್ಮ ಸರಕಾರ ಸ್ಥಾಪಿಸಿದರಂತೆ. ನೆತ್ತರ ಹೊಳೆ ಹರಿಯಿತಂತೆ—ಎಂದೆಲ್ಲ ಸುದ್ದಿಗಳು ಬರತೊಡಗಿವು ದೂರದ ಆ ವರ್ಷ ಪ್ರದೇಶಕ್ಕೆ, ಹಳೆಯ ಹಳ್ಳಿಗೆ ಕ್ರಾಂತಿ ಆರಂಭವಾಗಿ ಆಗಲೆ ಐದು ವರ್ಷವಾಗಿತ್ತೆಂದು ಆ ಜನರಿಗೆ ಗೊತ್ತಿರಲಿಲ್ಲ.

ದಿಲುಗೊಳಿಸುವ, ದೇಹದಲ್ಲಿ ನಡುಕ ಹುಟ್ಟಿಸುವ ಕತೆಗಳು ಅನು ದಿನವೂ ಕೇಳಬಂದುವು. ಎದ್ದವರಿಗಿರಲಾಗಿ ಶ್ರೀಮಂತ ಜನರೂ ಮರಣ ಕ್ರಾಂತಿ ಮಾಡುತ್ತಿದ್ದರಂತೆ. ಕಳ್ಳರ ತಂಡಗಳೆಲ್ಲ ಲೂಟಿ ಮಾಡುತ್ತಿದ್ದವಂತೆ; ಸತ್ತವರ ಕಾಡುಗಳಲ್ಲಿ ಕೊಲೆಯಾಗುತ್ತಿತ್ತಂತೆ.

ಸುಂದರಿಯರಾದ ಹುಡುಗಿಯರಿಗೆ ಉಳಿಗಾಲವಿಲ್ಲ!

ಞಾನಿಯೊಂದು ದಿನ ಖೋಸಿಯಾಳ ಗ್ರಾಮಕ್ಕೆ ನಡು ಹಗಲಲ್ಲಿ ಬಂದು, “ ಕ್ರಾಂತಿ ಮಾಡುವ ಎದೆಗಾರಿಕೆ ಯಾರಿಗಿದೆ ಇಲ್ಲಿ ? ” ಎಂದು ಅಟ್ಟಹಾಸ ಮಾಡಿ, ಹಾದಿಯಲ್ಲಿದ್ದ ಕೆಲವರನ್ನು ಕಡಿದು ಹಾಕಿದರು. ಕೊಲೆಯಾಗಿ ಮರಳದಿದ್ದವರಲ್ಲಿ ಖೋಸಿಯಾತಳ ತಂದೆಯೊಬ್ಬ. ಆಕೆಯು ಮಾವ “ ಚಾಯ್ ಚಾಸ್ ” [ಟೀ ಹೋಟಲು] ಯಿಂದೋಡಿ ಬಂದು ಆ ದುಃಖದ ಸುದ್ದಿ ತಂದ. ಪ್ರಾಣ ಭಯದಿಂದ, ಯಾರೂ ಸ್ವರವೆತ್ತಿ ಅಳುವಂತೆಯೂ ಇರಲಿಲ್ಲ.

ಮಾನವ ಹೇಳಿದ: “ಖೋಸಿಯಾಳನ್ನು ನನ್ನ ಮಗಳನ್ನು ಬೇರೆ ಊರಿಗೆ ಸಾಗಿಸಬೇಕು...”

ಆ ರಾತ್ರಿ ಹುಡುಗಿಯು ರಿಪ್ಪರನ್ನು ಒಂದೆಡೆ ತಂದು ಮುದ. 4ಯ ರಂತೆ ವೇಷ ಹಾಕಿದರು. ತಾಯಿಯೂ ಜತೆಯಲ್ಲಿ ಹೊರಟಳು. ನಡೆಯುತ್ತ ಎರಡು ರಾತ್ರಿ ಎರಡು ವನಗಳ ಹಾದಿ ಸಾಗಿ, ಕೊಕಾಂಡ ನಗರಕ್ಕೆ ಅವರು ಬಂದರು.

ಆ ಮೆಟ್ಟಿಲಿನಲ್ಲಿ ಗಾಡಲ್ಲಿ ಎಲ್ಲಿಗೆ ಹೋಗಬೇಕು? “ಇತಾನ್” ನಲ್ಲಿಗೆ [ಧರ್ಮ ಗರು] ಧಾರ್ಮಿಕ, ತಾಯಿ ರಕ್ಷಣೆ ಯಾಚಿಸಿದಳು “ಈ ಹುಡುಗಿಯರು ನಿಮ್ಮಲ್ಲಿ ತಿ. ತ್ತು. ಕಾಗರಲಿ” ಎಂದಳು. “ಇತಾನ್” ಆಕಾಶದತ್ತ ನೋಡುತ್ತಾ “...ನಾಸ ನವ್ಯಮ; ಎಲುಬು ನಿಮ್ಮದು” ಎಂದ. “ಜೀವಂತರವಾಗ ಆವರು ಪುಣ್ಯಗಾಗಿ ದುಡಿಯುವರು. ಸತ್ತವೇಲೆ ನಿನ್ನವರಾಗುವರು” ಎಂದರ್ಥ. ತಾಯಿ ಊರಿಗೆ ಹಿಂತಿರುಗಿದಳು:

ಇತಾನ್ ನ ವಿಷಯ ನಂದಿ ತಿವ್ಯರು ತಿಂಡಿ ಕಾಣಕೆಗಳನ್ನು ಹೊರೆ ಬುಲಿಯ ಗು. ಕರತವ್ಯವು ದಿನ ತಪ್ಪದೆ ನಡೆಯುತ್ತ, ಹಬ್ಬ ಅಳಗಳೆಲ್ಲ ನಡೆ ಕನಿಷ್ಠ ನಡುವಿರುಳಿನವರೆಗೆ ಬೇಯಿಸುವುದು -- ೭ ಚಿ ಮುನುವುದು ಕೆಲವು ಈ ಹುಡುಗಿಯರಿಗೆ ಸಂಬಳವಿರಲಿಲ್ಲ “ಇತಾನ್” ನ ಹಿಂಯ ತಿಂಡಿವು ತಾನು ಮೇಲು ತಾನು ಮೇಲೆಂದು ಓಡಿಸಿ ಯೋಡಿಸಿ ಕುಡಿಯುವುದು ಮೊಡೆಯುತಿವರು. ರಾತ್ರಿ ಆ ಎಳೆಯರಿ ಬ್ಬರು ಎರವ್ಯರನ್ನು ಸ್ವಪ್ನೋಂಡು ಅಳುತಳುತ ನಿವ್ವೆ ಹೋಗುತ್ತಿದ್ದರು

ಖೋಸಿಯಾಳನ್ನು ಪ್ರೀತಿಸಿದ್ದು “ಇತಾನ್” ನ ಕೀಯ ಹೆಂಡತಿ ಮಾತ್ರ. ಆ ಕೀಯಲೂ ಲೆ ಸಿಯಾಳವೇ ಹರಿಯು. ಹದಿನಾರೊಹುನೀಕೋ. ಮುದು - ಗುಡನ ಸತೆಯಲ್ಲಿ, ಹಿರಿಯ ಸವತಿಯರ ಅಧೀನದಲ್ಲಿ ನರಕ ಯಾತನೆಯನ್ನು ಅನಭವಿಸುತ್ತಿವಳು. ಎದೆ ನೋವು ಅರಂಭವಾಗಿ ಆಗಾಗ್ಗೆ ಅವಳ ರಕ್ತ ಕಾಂತಿವಳು.

ಒಂದು ದಿನ ೨೦೩೫ನವರು ಗೋಡೆಯನ್ನು ಭೇದಿಸಿ ಒಂದು ಸುದ್ದಿ ಬಂತು ಕೆಲವು ಹೊಗಳವು ಬುರುಕೆಯಿಲ್ಲದೆ ಏನನ್ನೋ ಹಾಚುತ್ತಾ ಆಗ

ಸಂಧಿಕಾಲ

ಬಾವುಟ ಹಿಡಿದು ಬೇದಿಯಲ್ಲಿ ಮೆರವಣಿಗೆ ಹೋದರಂತೆ ! “ ಸೂಳೆಯರು, ಮಾಟಗಾತಿಯರು ! ” ಎಂದು ಶಪಿಸಿದರು ವೃದ್ಧಯರಲ್ಲ. ಖೋಸಿಯತ್ ಚಕಿತಕಾದಳು. ‘ಇಶಾನ್’ ನ ಕಿರಿಯ ಹೆಂಡತಿಯ ಕಣ್ಣುಗಳು ಕಾಣದ ಯಾವುದೋ ಆಸೆಯನ್ನು ವ್ಯಕ್ತಪಡಿಸುತ್ತಿದ್ದುವು ಎಲ್ಲರೂ ಉದ್ವಿಗ್ನರಾದರು. ಉದ್ವಿಗ್ನತೆಯ ಫಲವಾಗಿ ಕಿರಿಯ ಯಜಮಾನನಿತಿ ಹೆಚ್ಚು ಹೆಚ್ಚು ರಕ್ತ ಕಾರಿದಳು.

ಎಲ್ಲರೂ ಗಾಬರಿಯೆ. ತಬೀಬನು [ವೈದ್ಯ] ಬಂದ. “ ರೋಗಿಗೆ ತಿಳಿಯದಂತೆ ಹಸುರು ಕನ್ನೆಗಳ ಮಾಂಸವನ್ನು ಹುರಿದು ಏಳು ದಿನ ತಿನ್ನಿಸಿ ” ಎಂದ. ಆ ದಿನ ಒಬ್ಬಳು ಮುದುಕಿ ಮತ್ತು ಖೋಸಿಯಾ ಕನ್ನೆ ಹಿಡಿಯಲು ಹೋದರು.

ಮರು ದಿನ “ ಇಬ್ಬರೇಕೆ ? ನಾನೊಬ್ಬಳೇ, ಹಿಡಿದು ತರಬಲ್ಲೆ ” ಎಂದಳು ಖೋಸಿಯತ್.

ಕಿರಿಯ ಹಾದಿ ತಪ್ಪಿ ಯಾವುದೋ ಮಾರ್ಗಕ್ಕೆ ಅವಳು ಇಳಿದಳು. ಹೊಸ ಹಾಡಿನ ಧ್ವನಿ ಕೇಳಿಸಿತು. ನೂರಾರು ಕೋಕಿಲ ಕಂಠಗಳು. ಸ್ವಲ್ಪ ಲಾಗಿ ಒಂದೆಡೆ ನಿಂತು ಅವಕುಂಠನದೆಡೆಯಿಂದ ಖೋಸಿಯತ್ ನೋಡಿದಳು. ಹುಡುಗಿಯರದೊಂದು ಗುಂಪು ಕತ್ತಿ—ಸುತ್ತಿಗೆಯ ಕೆಂಪು ಬಾವುಟ ಹಿಡಿದು ನಡೆದು ಬರುತ್ತಿತ್ತು. ಅವರು ‘ಫೋಷೆ’ ಯಲ್ಲಿರಲಿಲ್ಲ. ಯುವತಿಯರ ಜತೆಯಲ್ಲಿ ಕೆಲ ವೃದ್ಧಿಯರೂ ಇದ್ದರು. “ ಪರಂಜ ನಿರ್ನಾಮ ವಾಗಲಿ ! ಮಧ್ಯ ಅಸ್ಯದ ಸ್ವತಂತ್ರ ಸ್ತ್ರೀ ಚರಕಾಲ ಬಾಳಲಿ ! ” ಎಂದು ಅವರು ಘೋಷಿಸುತ್ತಿದ್ದರು ಅಷ್ಟು ಹೆಮ್ಮೆಯಿಂದ ಎದೆಯೆತ್ತಿ, ತಲೆಯೆತ್ತಿ ಅವರು ನಡೆಯುತ್ತಿದ್ದರಲ್ಲವೆ ? ಅವರ ಜತೆಯಲ್ಲಿ ಅವರ ಹಾಗೆಯೇ ಇರಬೇಕು; ಆ ಹಾಡನ್ನೆ ಹಾಡಬೇಕು; ಅದೇ ಬಾವುಟ ಹಿಡಿಯಬೇಕು ಎಂದು ತೋರುತ್ತಿತ್ತು ಹುಚ್ಚು ಹುಡುಗಿ ಖೋಸಿಯಾಳಿಗೆ. ಕಾಲುಗಳು ಕದಲಿ ದುವು. ಗುಂಪಿನ ಜತೆಯಲ್ಲೇ, ಅವಕುಂಠನನತಿಯಾಗಿಯೇ ಅವಳು ಸಾಗಿದಳು.

ಅಂತೂ ಮೆರವಣಿಗೆ ಕೊನೆಗಂಡಿತು. ತಂಪಾದ ನೆರಳು ಬೀಳು ತಿದ್ದ ಹಲ ಮರಗಳಡಿಯಲ್ಲಿ ಜಮಖಾನೆಗಳನ್ನು ಹಾಸಿ ಒಂದು ವೃತ್ತ ವನ್ನು ರಚಿಸಿ ಅವರು ಕುಳಿತುಕೊಂಡರು; 'ಕೊಳ್ ಚಾಯ್' [ಹಸುರು ಚಾ] ಕುಡಿದರು; ಸೇಬು ಹಣ್ಣು ತಿಂದರು; ಭಾಷಣಗಳಿಗೆ ಕಿವಿಗೊಟ್ಟರು ಸುತ್ತುಮುತ್ತಲೂ ಪರದೆ ಧರಿಸಿ ನಿಂತಿದ್ದ ಎಷ್ಟೋ ಹೆಂಗಸರಿಗೆ ಭಾಷಣ ಅರ್ಥವಾಗುತ್ತಿರಲಿಲ್ಲ. ಸುಮ್ಮನೆ ನೋಡುತ್ತ ಅವರು ನಿಂತಿದ್ದರು ಅಷ್ಟೆ.

“ ನೀವೆಲ್ಲರೂ ಕಿತ್ತೊಗೆಯಿರಿ ಪರಂಜವನ್ನು!” ಎಂದರು ಯಾರೋ. ಖೋಸಿಯತಳಿಗೆ ಧೈರ್ಯ ಬರಲಿಲ್ಲ. ಅದರೆ ಆಕೆ ಜಮಖಾನದ ಒಂದ ಮೂಲೆಯಲ್ಲಿ ಹುಡುಗಿಯೊಬ್ಬಳ ಪಕ್ಕದಲ್ಲಿ ಕುಳಿತಳು. ತಿನ್ನು 'ರಫೀಶ್' (ಕಾಮ್ರೇಡ್) ಎಂದು ಆ ಹುಡುಗಿ ಖೋಸಿಯಾಳಿಗೆ ಒಂದು ಸೇಬು ಹಣ್ಣು ಕೊಟ್ಟಳು. ಖೋಸಿಯತಿಗೆ ಸಂತೋಷವಾಯಿತು.

ಸುಧ್ಯ ವಯಸ್ಸಿನ ಇಬ್ರಾಹಿಮೋವಾ, ಸಂಪ್ರದಾಯಗಳ ಫಲವಾಗಿ ಮಹಿಳೆಯರು ಪಡಬೇಕಾದ ಕಷ್ಟ; ಅರೈಕೆ ತಿಳಿಯದೆ 'ಹಸುಗೂಸುಗಳು' ಸಾಯುವುದು; ಪರಂಜದಿಂದಾಗುವ ಅನ್ಯಾಯ—ಎಲ್ಲವನ್ನೂ ವಿವರಿಸಿ ದಳು, ತಾಯಿ ಕರುಣಕತೆಯನ್ನು ಮಕ್ಕಳಿಗೆ ಹೇಳಿ, “ ಆಳಬೇಡಿ ಕಂದಮ್ಮ ಗಳಿರಾ!” “ಎಂದಂತೆ ಸಭೆ ಮುಗಿದಾಗ ಖೋಸಿಯತ್ ಇಬ್ರಾಹಿ ಮೋವಳ ಬಳಿಗೆ ಹೋಗಿ, ಎದೆಯಲ್ಲಿ ಮೊಗವಿಟ್ಟು ಬಿಕ್ಕಿಬಿಕ್ಕಿ ಅತ್ತಳು- ಯೋಸ “ಮಗಳ” ನ್ನು ಕರೆದುಕೊಂಡು ಬಾಲಿಕಾ ಗೃಹಕ್ಕೆ “ತಾಯಿ” ನಡೆದಳು,

ನೆಲದ ಮೇಲೆ ನಡೆಯುತ್ತಿದ್ದಂತೆ ಭಾಸವಾಗಲಿಲ್ಲ ಆ ಹುಡುಗಿಗೆ. ಅಷ್ಟು ಹಗುರ--ಹಗುರವಾಗಿತ್ತು ಎಲ್ಲ. “ಇಶಾನ” ನ ಅರಮನೆ—ಸೆರೆ ಮನೆ ಮರೆತು ಹೋದರೂ ಅತ್ತಿಗೆಯ ನೆನಪೇನೋ ಆಯಿತು. ಆದರೆ ಹೋಗಿ ಕರೆತರುವಂತಿರಲಿಲ್ಲ.

ಬಾಲಿಕಾ ಗೃಹದಲ್ಲಿ ಇಬ್ರಾಹಿಮೋವಾ ಸಗುನಗುತ ಖೋಸಿಯಾಳ ಅವಕುಂಠನವನ್ನೆತ್ತಿ ಒಯ್ದೇ ಛಿಟ್ಟಳು! ಆಳಿಗೆ ಸಿಕ್ಕಿ ತತ್ತರಿಸಿದವರಂತೆ

ಸಂಧಿಕಾಲ

ಅಯಿತು ಖೋಸಿಯತಿಗೆ ಸ್ವಲ್ಪ ಹೊತ್ತು. ಆದರೆ ಅಲ್ಲಿ ಯಾರೂ ಗಂಡ ಸಂರಲಿಲ್ಲ.

ಹೊಸ ಬಾಳು, ತೊಡುವುದಕ್ಕೆ ಒಳ ಕಚಾರ; ಮೇಲೆ ಲಂಗ. ಕೂದಲನ್ನು ಅಂದವಾಗಿ ಬಾಬ್ ಕ್ರಾಪ್ ಕತ್ತರಿಸಿದರು. ಕನ್ನಡಿಯೆದುರು ನೆಟ್ಟಿಗೆ ನಿಂತಾಗ ಹದಿನೇಳರ ಅಪರಿಚಿತ ಹುಡುಗಿ ಸ್ಫುಗ್ಧ್ರಾಪಿಣಿಯಾವಳೋ ಕಂಡು ಬಂದಳು! ಅಸ್ಪಷ್ಟ ಉದ್ಗಾರ ಖೋಸಿಯಾಳ ಕೆರೆದ ಬಾಯಿಂದ ಹೊರಟಿತು. ಇಬ್ರಾಹಿಮೋವಾ “ ಗೊತ್ತಿದೆಯೇನೆ ನಿನಗೆ, ಕನ್ನಡಿಯಲ್ಲಿ ಕಾಣುವುದು ಯಾರಂತೆ ಜೇಳು ! ” ಎಂದು ನಗೆಯಾಡಿದಳು.

...ಸ್ವಚ್ಛವಾಗಿ ಸ್ನಾನದ ಮನೆಯಲ್ಲಿ ಮಿಂದು, ಶುಭ್ರವಾಗಿದ್ದ ಹಾಸಿಗೆಯ ಮೇಲೆ ಮಲಗಿ, ಕಣ್ಣು ಮುಚ್ಚಿಕೊಂಡು ಆಳುತ್ತ-ನೇಸವರಿಸುತ್ತ “ ಇದೆಲ್ಲ ಕನಸು ” ಎಂದುದಾಯಿತು.

ಮುಂದಿನದಿಂದಲೆ ಪಾಠ-ಆಕ್ಷರಭ್ಯಾಸ. ಓದಬರಹ, ಗಣಿತ, ಭೂಗೋಳ ಶಾಸ್ತ್ರ. ಬಂಧಿಸಿಡಲ್ಪಟ್ಟಿದ್ದ ಮೇಧಾಶಕ್ತಿ ಹುಚ್ಚು ಹೊಳೆಯಾಗಿ ಹರಿಯಿತು. ದಿನಗಳು-ಮಾಳಗಳು, ಹೊಸ ಲೋಕದ ಸ್ವತಂತ್ರ ಕೋಗಿಲೆಗಳ ಸ್ವಚ್ಛಂದ ಕಲವರದೆಲ್ಲಿ, ಉರುಳಿ ಕಾಣದಾದುವು.

....ಆ ದಿನ ಖೋಸಿಯತ್ ತರಗತಿಯಲ್ಲಿ ನಾಯಕಿ. ಶಾಲೆ ಆರಂಭವಾಗುವುದಕ್ಕೆ ಮೊದಲೇ ಬಂದು ಆಕೆ ಕಸ ಗುಡಿಸಿ, ಶೃಂಗರಿಸುತ್ತಿದ್ದಳು. ಅದೇ ಸಂವಸರವಾಗಿ ಯಾರೋ ಒಬ್ಬಳು ಘೋಷಾ ಧರಿಸಿ ಅಲ್ಲಿಗೆ ಬಂದಳು. ಒಬ್ಬ ಹುಡುಗನೂ ಅಂಜುತ್ತಂಜುತ್ತ ಆಕೆಯ ಸೀರೆಯಲ್ಲಿ ಮುಖ ಮರೆಸಿ ಕುಳಿತಿದ್ದ.

“ ಯಾರು ಬೇಕು ? ” ಎಂದಳು ಖೋಸಿಯತ್.

“ ಇಲ್ಲಿ ಯಾರಾದರೂ ಗಂಡಸರಿದ್ದಾರೆಯೇ ? ” ಎಂದಿತು ಸ್ಮರ. ಇಳಿ ವಯಸ್ಸಿನಲ್ಲಿ.

ಖೋಸಿಯಾಳಿಗೆ ನಗು ಬಂತು. “ ಇಲ್ಲವಲ್ಲ ! ಒಂದು ಪಿಕ್ಚಿಯೂ ಇಲ್ಲಲ್ಲ.”

ಆ ಹೆಂಗಸು ಅವಕುಂಠನ ತೆಗೆದಳು. “ ಅಮ್ಮಾ ! ” ಎಂದು ಹರ್ಷೋದ್ಗಾರವೆತ್ತಿದಳು ಖೋಸಿಯತ್. “ ಅಮ್ಮಾ ! ”

ಆ ಹೆಂಗಸು ಗಾಬರಿಯಾಗಿ ಹಿಂದೆ ಸರಿದಳು. ಹುಡುಗ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ.

ಬಲು ದೂರದ ಹೆಳ್ಳಿಯಿಂದ ತನ್ನ ತಾಯಿ ಬಂದಿದ್ದಳು. ಶಾಲೆಯ ಮುಖ್ಯಾಧ್ಯಾಪಕಿ ಹೇಳಿಕಳುಹಿದ್ದಿರಬಹುದು. ಆ ಹುಡುಗ ಹತ್ತು ವರುಷದ ತನ್ನ ತಮ್ಮ-ರಪ್ಪಾಮಾನ್ !

“ ಅಮ್ಮಾ ! ಯಾಕೆ ಹಾಗೆ ನಿಂತಿದ್ದೀಯೇ ? ಗುರುತು ಹತ್ತಿಲ್ಲವೆ ? ನೋಡು-ನೋಡು, ನಾನು ಖೋಸಿಯಾ ! ”

ಖೋಸಿಯಾ ? ಅಲ್ಲ, ತನ್ನ ಮಗಳು ಖೋಸಿಯತ್ ಎಂದಿಗೂ ಅಲ್ಲ ! ಯಾವಳೋ ದುಸೆ, ಇರಬೇಕು....

....ಅಳುಕು ಖೋಸಿಯತ್ ತಾಯನ್ನಪ್ಪಿಕೊಂಡಳು....ಆ ವೃದ್ಧೆಯ ಇಂಗಿದ ಕಣ್ಣುಗಳಿಂದಲೂ ನೀರು ಹರಿಯಿತು.... ಮಂಜು ಕರಗಿತು....

ತಾಯಿ ಆ ದಿನ ಉಳಿದುಕೊಂಡು ಎಲ್ಲವನ್ನೂ ನೋಡಿದಳು. ಕನಸಿನ ರಾಜ್ಯದಲ್ಲಿದ್ದವನಂತೆ ತಮ್ಮ ರಪ್ಪಾಮಾನ್, ಅಕ್ಕ ಏಳು ಹೇಳಿದರೂ, ಅರ್ಥಹೀನ ನಗುವನ್ನಷ್ಟೆ ಬೀರುತ್ತಿದ್ದ. ಮಗಳು ಓದಬಲ್ಲಳು. ಆ ಸಂಗಡಿಗರು, ಶಾಲೆಯ ಇಚ್ಛಾಹಿಮೋನಾ-ಎಲ್ಲರೂ ಒಳ್ಳೆಯವರೇ....ಅಳು, ದುಡಿಮೆಯ ಅಂತಃಕರ, ಅಲ್ಲಿರಲಿಲ್ಲ. “ ಇಲ್ಲ, ಇವರ ಜಗತ್ತು ಬೇರೆ-ನನ್ನದು ಬೇರೆ ” ಎಂದುಕೊಂಡು ತಾಯಿ ದೀರ್ಘ ನಿಟ್ಟುಸಿರು ಬಿಟ್ಟಳು.

ರಾತ್ರಿ ಹಾಸಿಗೆಯ ಮೇಲೆ ಮಲಗಲು ಆಕೆ ಒಪ್ಪಲಿಲ್ಲ. ನೆಲದಲ್ಲಿ ಬಟ್ಟೆ ಹಾಸಿ ತಾಯಿ-ಮಕ್ಕಳಿಬ್ಬರೂ ಮಲಗಿದರು. ಮರುಕದ ಧ್ವನಿಯಲ್ಲಿ ತಾಯಿ ಹೇಳಿದಳು: “ ನೀನು ಬದುಕಿದ್ದೆ ಎಂದು ಗೊತ್ತೆ ಇರಲಿಲ್ಲ.

ಸಂಧಿಕಾಲ

ಖೋಸಿಯಾ; 'ಇಶಾನ' ಒಬ್ಬ ಕೊರವಂಜಿಯನ್ನು ಕೇಳಿದನಂತೆ. ಅವನು ಮಂತ್ರ ತಂತ್ರಗಳನ್ನು ಮಾಡಿ " ಒಬ್ಬ ದೊಡ್ಡ ಮನುಷ್ಯ, ಕಾಫರ, ದೋಷಿಯಿ ಆ ಹುಡುಗಿಯನ್ನು ಹಿಡಿದು, ಕೆಡಿಸಿ, ಕೊಂದು, ಒಂದು ಕೆರೆಗೆಸಿದ " ಎಂದಿನಂತೆ.... "

ಖೋಸಿಯಾ ನಕ್ಕಳು.

" ನೀನು ನೆಗುತ್ತೀ....ಹಳ್ಳಿಗೆ ಆ ಸುದ್ದಿ ಬಂದಾಗ ನಾವು ಪಟ್ಟ ದುಃಖ ಎಷ್ಟೋ ಆ ಅಲ್ಲಾಸಿಗೆ ಗೊತ್ತು...ಖೋಸಿಯಾ ! ಮನೆಗೆ ಬಂದು ಬಿಡು ಮಗು.... "

" ಮನೆಗೆ? ಅಯ್ಯೋ ಉಂಟೇ ಅಮ್ಮಾ-- ! ?"

ತಾಯಿಗೆ ತಿಳಿಯಿತು, ಹಿಂದಿನದೇ ತುಂಟ ಹುಡುಗಿ..... ತನಗಿಂತಲೂ ಎತ್ತರವಾಗಿ ದೃಢವಾಗಿ ಎಕೆ ಅವಳು ಬೆಳೆದಳು ? ಜಿಕ್ಕ ಕೂಸಾಗಿ ರುತಿದ್ದರೆ ಮಡಿಲಲ್ಲಿ ಅಡಗಿಸಿ ಓಡಿಹೋಗಬಹುದಾತ್ತು.

ಮರುದಿನ ತಾಯಿ ಮತ್ತೊಮ್ಮೆ ಕೇಳಿದಳು. ಮಗಳು ಬರಲೊಪ್ಪಲಿಲ್ಲ.....

ತನ್ನನ್ನೇ ತಾನು ಸಂತೈಸುವಂತೆ ತಾಯಿ, " ಇರಬಹುದು ಖೋಸಿಯಾ....ಈಗಿನ ಹುಡುಗಿಯರ ವಿಚಾರವೇ ಸರಿ ಇರಬಹುದು....ಆದರೆ ಇದೆಲ್ಲ ಆಗುವ ಮೊದಲೇ ಅಲ್ಲಾ ನನ್ನನ್ನು ತುಗಿಸಬೇಕಾಗಿತ್ತು " ಎಂದಳು. ಮತ್ತೆ ಪುನಃ " ನೀನು ಅನ್ಯಾಯ ಮಾಡಿದೆ ಖೋಸಿಯಾ.....ಒಳ್ಳೆಯ ಯಾವ ಮುಸ್ಲಿಮನ ಎದುರಲ್ಲೂ ನಾನಿನ್ನು ತಲೆ ಎತ್ತುವಂತಿಲ್ಲ. ನನ್ನ ಜೀವನ ಕಷ್ಟವಾಗುವುದು " ಎಂದು ಕಣ್ಣೀರಿಟ್ಟಳು.

ಭಾರವಾದ ಹೃದಯದಿಂದ ಮತ್ತಷ್ಟು ಬಾಗಿ, ತಾಯಿ ಕಿರಿಯ ಮಗ ನೊಡನೆ ಬಂದ ಹಾದಿಯಲ್ಲಿ ಹಿಂದೆ ಹೋದಳು.

....ಆ ಒಳ್ಳೆಯ ದೈನಭಕ್ತಿ ಅಲ್ಲಾಸ ಚಿಂತನೆಯಲ್ಲಿ ಒಂದು ವರ್ಷದ ಮೇಲೆ ತೀರಿಕೊಂಡಳೆಂದು ಮಗಳಿಗೆ ಸುದ್ದಿ ಬಂತು....

ಬೆಳೆಯುತ್ತ ನಡೆದಳು ಮೋಸಿಯತ್. ಪೂರ್ಣ ಜೀವನದ ಗುರಿ ಯತ್ತ ಬೇಗವಾಗಿ ಸಾಗುತ್ತಿತ್ತು ಅವಳ ದೋಣೆ. ಸಂಗಡಿಗ ಫ್ರೆಂಚ ನೊಬ್ಬ ನಿವಾಯಾಸವಾಗಿ ಆಕೆಗೆ ದೊರೆತ.



....ರಾತ್ರಿ, ರೈಲು ನಿಲ್ದಾಣದತ್ತ ಅವರಿಬ್ಬರೂ ನಡೆದಿದ್ದರು—ತರುಣಿ ಫ್ರೆಂಚಲ್, ಜತೆಯಲ್ಲಿ ಇಪ್ಪತ್ತರ ಮೊಸಿಯಾ. ಇಬ್ಬರ ಕೈಯೆಲ್ಲೂ ಒಂದೊಂದು ಕ್ರಂಕಿತ್ತು. ಕೊಕಾಂಡದ ಶೀತಲ ಗಾಳಿ ಅವರಿಗಿರಿದಿರಾಗಿ ಬೀಸುತ್ತಿತ್ತು. ಇಬ್ಬರೂ ಮುಂದೆ ಸಾಗಿದರು.

ರೈಲು ಹೊರಟು ನಿಂತಿತ್ತು ಟಾಸ್ಕೆಂಟಿಗೆ ಹೋಗುವುದಕ್ಕೆ. ಮೋಸಿಯತ್ ಕೂಡ ಟಾಸ್ಕೆಂಟಿಗೆ ಹೋಗುವಳು. ನಾಲ್ಕು ವರ್ಷಗಳ ಪ್ರೌಢ ವಿದ್ಯಾಭ್ಯಾಸಕ್ಕಾಗಿ.... ಆಕೆ ಒಳಗೆ ಕುಳಿತುಕೊಂಡಳು. ಫ್ರೆಂಚಲ್ ಕಿಟಕಿಯ ಬಳಿ ನಿಂತ.

ಹಸುರು—ಕೆಂಪು ಲಾಟಾನಿನೊಡನೆ ಗಾರ್ಡ್ ಅತ್ತ ಬಂದಾಗ ಮೊಸಿಯಾ “ ಟೀವಾರಿಶ್ (ಕಾಮ್ರೇಡ್), ಈ ಮೋವಿಯೆಟ್ ರೈಲು ಯಾವಾಗ ಹೊರಟೀತು ? ” ಎಂದಳು ರಾಗವಾಗಿ.

ಮುದುಕ ಗಾರ್ಡಿಗೆ ನಗು ಬಂತು: “ ಯಾವಾಗ ಎನ್ನಲಿ ಮಗಳೆ. ಹೆಚ್ಚುವರೆ ಹೊರಡಬೇಕಾದ ಹೊತ್ತು. ಹನ್ನೆರಡಕ್ಕಾದರೂ ಸ್ವೇಶನ್ ಖಡಬೇಕು ತಾನೆ....ಹೊಸ ಲೈನಿನಲ್ಲಿ ಯಾಕೆ ಈ ಮುರುಕಲು ಗಾಡಿ ಹಾಕಿ ಹ್ವಾರಿಯೋ ! ಸ್ವಾಲಿನಿಗೆ ಬರೆಯಬೇಕೆಂದಿದ್ದೀನೆ ”. ಮೋಸಿಯತಳ ಜತೆಯಲ್ಲಿ ಫ್ರೆಂಚಲ್ ಕೂಡ ನಕ್ಕು. “ ಇಲ್ಲ ಮಾವ. ಮೊದಲ ಪಂಚವಾರ್ಷಿಕ ಯೋಜನೆ ಒಮ್ಮೆ ತುರುವಾಗಿ ಮುಕ್ತಾಯವಾಗಲಿ. ಮತ್ತೆ ನೋಡಂತೆ. ಹೊಸ-ವೇಗದ-ರೈಲು ಬರುತ್ತದೆ ” ಎಂದ.

ಮುದುಕ ಹೇಳಿದ “ ಬಂದೀತು--ನಮ್ಮ ಜನ ಏನನ್ನೂ ಮಾಡ ಬಲ್ಲರು....ನಾನೂ ಅಷ್ಟರವರೆಗೆ ಜೀವಂತನಾಗಿರಲು ಪ್ರಯತ್ನ ಮಾಡುತ್ತೇನೆ....ನೀವೂ ಒಮ್ಮೆ ಅದೇ ರೈಲಿನಲ್ಲಿ ಬನ್ನಿ-ನಿಮ್ಮ ಮಗನೊಡನೆ! ”

ಸೂಫಿಕಾಲ

“ ಇಲ್ಲವಪ್ಪ ಇಲ್ಲ ” ಎಂದಳು ಖೊಸಿಯಾ. ಫೈಜಲ್ ನಗುತ್ತ
 “ ಮಗುವಿನ ವಿಚಾರ ಇನ್ನೂ ಇಲ್ಲ. ಖೊಸಿಯಾ ಟಾಷ್ಫೆಂಟಿಗೆ ಕಲಿಯಲು
 ಹೋಗುತ್ತಿದ್ದಾಳೆ ” ಎಂದ.

ಮುದುಕ ಏನೋ ಯೋಚನೆಗೆ ಬಿದ್ದವನಂತೆ “ ಕಲಿಯುವುದು —
 ಕಲಿಯುವುದು, ಎಲ್ಲರೂ ಕಲಿಯುತ್ತಿದ್ದಾರೆ ಈಗ. ವಯಸ್ಸಾಯಿತು ..
 ಇಲ್ಲದಿದ್ದರೆ ನಾನೂ ಕಲಿಯುತ್ತಿದ್ದೆ....ಅದರೆ ಈ ನೋಸ ಯುಗದಲ್ಲಿ ಬಹು
 ಕುವ ಛಾನ್ಸವಾದರೂ ಇದೆಯಲ್ಲ. ನನ್ನ ತಮ್ಮ ಗ್ರಿಗರಿಗೆ ಆಮೂ ಇರ
 ಲಿಲ್ಲ.ಸ್ಮಿಲೆನ್ಸೆಕ್ ರೈಲ್ವೆ ಮುಷ್ಕರದಲ್ಲಿ ಹತ್ತು ವರ್ಷಗಳಿಗೆ ಹಿಂದೆಯೇ
 ಅವನು ಗುಂಡು ತಗಲಿ ಸತ್ತು ಹೋದ ” ಎಂದ. ದಂಪತಿಗಳು ಕಿವಿ
 ಗೊಟ್ಟು ಕೇಳುತ್ತಿದ್ದರದನ್ನು.

ಗಾರ್ಡ್ ಪ್ರಶ್ನಿಸಿದ: “ ನಾನು ಯುಕ್ರೇನಿನವ, ಕ್ರೆಶ್ಚಿಯನ್....ನೀವು
 ಮುಸಲ್ಮಾನರೇ ? ”

“ ಹೌದು ”

“ ನಾನು ಮುದುಕ....ಕುತೂಹಲದಿಂದ ಕೇಳಿದೆ. ಕೋಸ ಮಾಡ
 ಬೇಡಿ ”

“ ಕೋಸವೇಕೆ ಮಾವ ? ನಾವೆಲ್ಲ ಸೋವಿಯೆಟ್ ಜನಾಂಗದವ
 ರಲ್ಲವೆ ? ”

.....ಗಾರ್ಡ್ ಒತ್ತಾಯಿಸಿದ, ಅವರಿಬ್ಬರೂ ತನ್ನ ಜತೆಯಲ್ಲಿ ಚಾ
 ಕುಡಿಯಬೇಕೆಂದು. ಕಿರಿಯರು ನಿರಾಕರಿಸಲಿಲ್ಲ.

ಮಧ್ಯರಾತ್ರಿ ಕಳೆದು ಒಂದು ಘಂಟೆಗೆ ರೈಲು ಹೊರಟಿತು. “ಮುಂದಿನ
 ರಜೆಯವರೆಗೆ ” ಫೈಜಲ್-ಖೊಸಿಯಾ ಪರಸ್ಪರ ಬೀಳ್ಕೊಟ್ಟರು.

ಬಲು ನಿಧಾನವಾಗಿ ತೂಕಡಿಸುತ್ತ-ಅಕಳಿಸುತ್ತ ಗುಡ್ ಕಾಡುಗಳಲ್ಲಿ
 ವಿರೀಣೆಗಳು ರೈಲು ಸಾಗಿತು.

....ಶನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಖಾಜಾನೊಡನೆ ಮದುವೆ
ಅ ನೊದಲ ರಾತ್ರಿ...ಅರು ತಿಂಗಳ ಬಳಿಕ....ಖಾಜಾ ಟಾಷ್ಕೆಂಟಿಗೆ ದುಡಿ
 ಯಲು ಹೋಗಿ ತೀರಿಕೊಂಡ....ಅದೇ ಟಾಷ್ಕೆಂಟಿಗೆ ತಾನು ಕಲಿಯಲು
 ಹೋಗುತ್ತಿದ್ದಾಳೆ....

ಳೆಯ ಅಧ್ಯಾಯ ಅದು. . ಪ್ರತಿಯೊಂದು ಹೊಸ ದಿನದ ಉದಯ
 ವಾದಾಗಲೂ ಆ ಸ್ಮರಣೆ ಹಿಂಗೆ-ಹಿಂಗೆ ಸರಿಯುತ್ತಿತ್ತು; ಗತ ಜೀವನ ಮರೆ
 ಯುತ್ತಿತ್ತು.

ಒಂದು ರಾತ್ರಿ, ಒಂದು ಹಗಲು, ಮತ್ತೊಂದು ರಾತ್ರಿ--ಅಷ್ಟು
 ಪ್ರಯಾಣ ಟಾಷ್ಕೆಂಟಾ ಕಡೆಗೆ ಬಿದ್ದಾಗ ಬೆಳಕು ಸರಿಯಾಗಿ ಹರಿದಿತ್ತು.
 --ಫಬ್ರವರಿ, ೧೯೪೫



ರಕ್ತಸರೋವರ

ದೇಶದ ಹೊಸ ಹೋರಾಟವನ್ನು
ರೂಪಿಸುವ, ನಾಡಿನ ಜನಜೀವನದ
ನಾನಾಮುಖಗಳನ್ನು ಚಿತ್ರಿಸುವ
ಹತ್ತು ಉತ್ತಮ ಪ್ರಗತಿಶೀಲ
ಕತೆಗಳ ಸಂಕಲನ !
ಕನ್ನಡದ ತರುಣ ಕತೆಗಾರರಾದ
ಕೊಳುಕೊಂದ ಶಿವರಾಯರ

ಕಥಾಸಂಗ್ರಹ

‘ ಪ್ರಪಂಚದ ಕತೆಗಳು ’ “ ಶ್ರೀನಾಥ ”
‘ ಕಾಂಚನವೃಗ ’ ಇಂಥ ಕೃತಿಗಳನ್ನು
ನಾಡಿಗೆ ನೀಡಿರುವ

ಪರ್ಣಕುಟಿ ಗ್ರಂಥಮಾಲೆಯವರ
ಪ್ರಕಟನೆ; ೧೦೦ ಪುಟಗಳು
ಸುಂದರ ಹೊದಿಕೆ

ಬೆಲೆ:— ಒಂದೂಕಾಲು ರೂಪಾಯಿ

ಜಂಡಾದಾರರಾಗಲಿಜ್ಜ ಸುವನರು
ಎಣೆನ್ನಿ ಅಪೇಕ್ಷಿಸುವವರು;
ಬಿಡಿ ಪ್ರತಿ ಬೇಕಾದವರು
ಇವರಿಗೆ ಬರೆಯಿರಿ:

ಪರ್ಣಕುಟಿ ಗ್ರಂಥಮಾಲಾ,
ಗೋಕರ್ಣ

ಇದಿರು ನೋಡಿ

ವೋಲ್ಗಾ-ಗಂಗಾ

ಮಾನವ ಸಮಾಜದ, ಬೆಳವಣಿಗೆಯನ್ನು ಚಿತ್ರಿಸುವ
ಇಪ್ಪತ್ತು ಸುಂದರ ಕತೆಗಳ ಮಹಾಸಂಕಲನ.

ಸುಪ್ರಸಿದ್ಧ ಹಿಂದೀ ಪ್ರಗತಿಶೀಲ ಸಾಹಿತಿ
ರಾಹುಲ ಸಾಂಕೃತ್ಯಾಯನರ

ಶ್ರೀಷ್ಠ ಕಲಾಕೃತಿ

ಇದರ

ಕನ್ನಡಾನುವಾದ ಬರಲಿದೆ

ಅನುವಾದಕರು:

ಬಿ. ಶಂಕರಭಟ್ಟ ಮತ್ತು ಬಿ. ಎಮ್. ಶರ್ಮಾ

ಸುಮಾರು ೪೫೦ ಪುಟಗಳು

ಪ್ರಕಾಶಕರು:

ಜನತಾ ಸಾಹಿತ್ಯ

ತರಿಸಿಕೊಳ್ಳಿ

ಲೋಕದ ಜನರೆಲ್ಲರ ದೃಷ್ಟಿಯನ್ನು
ತನ್ನೆಡೆಗೆ ಸೆಳೆದ
ಜಗತ್ತಿನ ಆರಂಭೋದಂಶ ರಾಷ್ಟ್ರದಲ್ಲಾದ
ಮಹಾಕ್ರಾಂತಿಯ
ಅನಂತರದ
ನಿರ್ಧಾಯಕ ಕಾರ್ಯಕ್ರಮಗಳ

ಜಗತ್ತ್ಪ್ರಸಿದ್ಧ ಸೋವಿಯೆಟ್ ಪ್ರಂಶೋಗದ
ಸೂಕ್ಷ್ಮ ಪರಿಚಯ

ಸೋವಿಯೆಟ್ ಭೂಮಿ

ಬರೆದವರು:

ಸಬಾರಿವ

ಪ್ರತಿಯೊಬ್ಬರೂ ತನ್ನದೆ ಓದಬೇಕಾದ
ಉತ್ತಮ ಪುಸ್ತಕ

ಪುಟಗಳು ೧೦೦

ಬೆಲೆ ರೂ ೧-೪-೦

ಪ್ರಕಾಶಕರು:

ಜನತಾ ಸಾಹಿತ್ಯ

ಮೂರಾಟದ ಮಾರ್ಗ ಒಳತನ:

ಸಿಟಿ ಬುಕ್ ಸ್ಟಾಲ್, ಹುಬ್ಬಳ್ಳಿ

ಇದಿರು ನೋಡಿ

ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿದ
ಸೋವಿಯೆಟ್ ಕಾಂತ್ರಿಗೆ ಸಹಾಯಕವಾದ
ಚಿರಸಾಹಿತ್ಯವಾಗಿ ಆದರಿಸಲ್ಪಟ್ಟ
ಮಹಾರಷ್ಯನ್ ಕಾದಂಬರಿ

ತಾಯಿ

ಕನ್ನಡದಲ್ಲಿ ಬರಲಿದೆ !

ಬರೆದವರು:

ಪ್ರಗತಿಶೀಲ ಸಾಹಿತ್ಯ ಚಳುವಳಿಯ
ಮೂಲ ಪುರುಷನಾದ ಕ್ರಾಂತಿ ಸಾಹಿತಿ

ಮ್ಯಾಕ್ಸಿಂ ಗಾರ್ಕಿನ್

ಕನ್ನಡಿಸಿದವರು:

ಕುಳುಕುಂಡ ಶಿವರಾಯ
ಸುಮಾರು ೫೦೦ ಪುಟಗಳು

ಪ್ರಕಾಶಕರು:

ಜನತಾ ಸಾಹಿತ್ಯ

ಕೆಲವೇ ಪ್ರತಿಗಳಿವೆ

ಹಿಂದೀಯ ಸ್ವಾತಂತ್ರ್ಯ ಅಂದೋಲನದ
ಕ್ರಾಂತಿ ಇತಿಹಾಸದ ಒಂದು ಸುವರ್ಣ ಅಧ್ಯಾಯ;
ಚಿತ್ತಗಾಂಗನ್ನು ಸ್ವತಂತ್ರ ಗೊಳಿಸಲೆತ್ತಿಸಿದ,
ಸ್ವಾತಂತ್ರ್ಯ ಬಾವುಟವನ್ನು ಎತ್ತರಕ್ಕೆ ಏರಿಸಿದ,
ಅಸದೃಶ ತ್ಯಾಗಮಾಡಿ
ಚಿರಸ್ಮರಣೀಯರಾದ, ವೀರರ ಕಥೆ

ಚಿತ್ತಗಾಂಗ್ ಕ್ರಾಂತಿವೀರರು

ಬರೆದವರು:

ಆ ಕ್ರಾಂತಿಕಾರಿಗಳಲ್ಲೊಬ್ಬರಾದ

ಶ್ರೀಮತಿ ಕಲ್ಪನಾದತ್

ಅನುವಾದಕೆ:

ಶ್ರೀಮತಿ ಲಲಿತಾ

೧೦೦ ಪುಟಗಳು

—ಬೆಲೆ ೧ ರೂಪಾಯಿ

ಪ್ರಕಾಶಕರು:

ಜನತಾ ಸಾಹಿತ್ಯ

ನಿಮ್ಮ ಪ್ರತಿ ಬಂಕೆ ?

ಲೋಕವನ್ನು ಅಂಧಕಾರಮಯವಾಗಿ
ಮಾಡಿರುವ ಅತ್ಯಂತ ದುಷ್ಟ ಶಕ್ತಿಯನ್ನು--
ಕೋಟಿ ಕೋಟಿ ಜನರ ಜೀವನವನ್ನು
ಮಣ್ಣು ಗೂಡಿಸಿರುವ ವಿಷಮು ಸಮಾಜವನ್ನು

ನಿರ್ಮೂಲ ಮಾಡಿ ಹೊಸ ಸೃಷ್ಟಿಯನ್ನು
ರಚಿಸುವುದು ಸಾಧ್ಯವೇ ?

“ ಸಾಧ್ಯ ! ” ಎಂದ ಮಾರ್ಕ್ಸ್

ಆ ಮಹಾಜ್ಞಾನಿ ತೋರಿಸಿದ ಹಾದಿಯನ್ನು
ಮಾರ್ಕ್ಸ್‌ವಾದವೆಂದರೇನು ಎಂಬುದನ್ನು
ಸರಳವಾಗಿ ವಿವರಿಸುವ ಉದ್ಗ್ರಂಥ

ಸಮತಾವಾದ

ನೂತನ ಸಂಯುಕ್ತ ಕರ್ನಾಟಕದ
ಕನಸು ಕಾಣುವ ಪ್ರತಿಯೊಬ್ಬ ಕನ್ನಡಿಗನೂ
ಇದನ್ನೋದಬೇಕು !

ಪುಟಗಳು ೧೦೦

ಬೆಲೆ: ೧ ರೂಪಾಯಿ

ಪ್ರಕಾಶಕರು:

ಜನತಾ ಸಾಹಿತ್ಯ

